

1 ಸಮುದ್ರಾಲನು

ಶೀಲೋವಿನಲ್ಲಿ ಆರಾಧನೆ

1 ಎಲ್ಲಾನು ಎಂಬ ಒಬ್ಬ ಮನುಷ್ಯನಿದ್ದನು. ಅವನು ಎಫ್ತಾ, ಯೀಮ್‌ ಬೆಟ್ಟದ ಸೀಡೆಯ ರಾಮಾತ ಯೀಮ್‌ ಎಂಬ ಉರಿನವನು. ಅವನು ಜೊಳೀಮ್‌ ಕುಟುಂಬದವನೂ ಯೀರೋಹಾಮನ ಮಗನೂ ಅಗಿದ್ದನು. ಯೀರೋಹಾಮನು ಎಲೀಹುವಿನ ಮಗ. ಎಲೀಹುವನು ತೋಹುವನೆ ಮಗ. ತೋಹುವನು ಚೂಫಣ ಮಗ. ಇವರೆಲ್ಲ ಎಫ್ತಾ, ಯೀಮ್‌ ಕುಲದವರು.

² ಎಲ್ಲಾನಿಗೆ ಇಬ್ಬರು ಹೆಂಡಕಿಯರು. ಹನ್ನಳು ಎಂಬುದು ಒಬ್ಬಳ ಹೆಸರಾದರೆ, ಇನ್ನೊಬ್ಬಳು ಪೆನಿನ್ನಳು. ಪೆನಿನ್ನಳಿಗೆ ಮಕ್ಕಳಿದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.

³ ಎಲ್ಲಾನು ಪ್ರತಿ ವರ್ಷವು ತನ್ನ ಪಟ್ಟಳಿಯಾದ ರಾಮಾತ ವನ್ನು ಬಿಟ್ಟು ಶೀಲೋವಿಗೆ ಹೋಗುತ್ತಿದ್ದನು. ಅವನು ಶೀಲೋವಿನಲ್ಲಿ ಸರ್ವಶತಕ್ರಾನಾದ ಯೀಹೋವನನ್ನು ಆರಾಧಿಸಿ ಆತನಿಗೆ ಯಜ್ಞವನ್ನು ಅರ್ಥಿಸುತ್ತಿದ್ದನು. ಹೊಳ್ಳಿ ಮತ್ತು ಭೀನೆಹಾಸರೆಂಬ ಯಾಜಕರು ಯೀಹೋವನ ಸೇವೆಮಾಡುವ ಸ್ಥಳವೇ ಶೀಲೋವ. ಹೊಳ್ಳಿ ಮತ್ತು ಭೀನೆಹಾಸರು ಏಲಿಯನು ಮಕ್ಕಳು. ⁴ ಎಲ್ಲಾನು ಪ್ರತಿಫಲ ಯಜ್ಞವನ್ನು ಅರ್ಥಿಸುವಾಗ ಪೆನಿನ್ನಳಿಗೆ ಯಜ್ಞದ ಒಂದು ಭಾಗವನ್ನೂ ಅವಳ ಮಕ್ಕಳಿಗೆ ಒಂದು ಭಾಗವನ್ನೂ ಕೊಡುತ್ತಿದ್ದನು. ⁵ ಎಲ್ಲಾನು ಹನ್ನಳಿಗೆ ಯಾವಾಗಲೂ ಎರಡು ಭಾಗವನ್ನು ಕೊಡುತ್ತಿದ್ದನು. ಯೀಹೋವನು ಹನ್ನಳಿಗೆ ಮಕ್ಕಳನ್ನು ಕೊಡುತ್ತಿದ್ದನು. ಯೀಹೋವನು ಹನ್ನಳಿಗೆ ಮಕ್ಕಳನ್ನು ಕೊಡುತ್ತಿದ್ದನು. ಎಲ್ಲಾನು ಹನ್ನಳನ್ನು ಬಹಳವಾಗಿ ಶ್ರೀತಿಸುತ್ತಿದ್ದ ಕಾರಣ ಹೀಗೆ ಮಾಡುತ್ತಿದ್ದನು.

ಪೆನಿನ್ನಳು ಹನ್ನಳನ್ನು ನೋಂಯಿಸುವಳ್ಳು

⁶ ಪೆನಿನ್ನಳು ಯಾವಾಗಲೂ ಹನ್ನಳನ್ನು ಕೆಳಕಿ ನೋಂವ ಮಾಡುತ್ತಿದ್ದಳು. ಹನ್ನಳು ಬಂಜಿಯಾಗಿದ್ದುದೇ ಅದಕ್ಕೆ ಕಾರಣ. ⁷ ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೀಹೋವನ ಆಲಯಕ್ಕೆ ಅವರ ಕುಟುಂಬವು ಹೊದ್ದಾ ಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಳಕಿ ನೋಂವ ಮಾಡುತ್ತಿದ್ದಳು. ಒಂದು ದಿನ ಎಲ್ಲಾನು ಯಜ್ಞವನ್ನು ಅರ್ಥಿಸುವಾಗ, ಹನ್ನಳು ನೋಂದುಕೊಂಡು ಅಳಲಾರಂಭಿಸಿದಳು.

ಹನ್ನಳು ಉಟಪೂಡಲೇ ಇಲ್ಲ. ⁸ ಅವಳ ಗಂಡನಾದ ಎಲ್ಲಾನು ಅವಳನ್ನು ಕುರಿತು, “ಹನ್ನಾ, ಯಾಕೆ ಅಳುತ್ತಿರುವೆ? ಯಾಕೆ ಉಟಪೂಡುತ್ತಿಲ್ಲ? ಯಾಕೆ ವ್ಯಾಸನ ದಿಂದಿರುವೆ? ನಿನಗೆ ನಾನಿಲ್ಲವೇ? ನಾನು ನಿನ್ನ ಗಂಡ. ನಾನು ಹತ್ತು ಗಂಡು ಮಕ್ಕಳಿಗಿಂತಲೂ ಹೆಚ್ಚಿದ್ದೇ ನಲ್ಲಾ” ಎಂದು ಹೇಳಿದನು.

ಹನ್ನಳ ಘ್ರಾಂತಿ

⁹ ಹನ್ನಳು ಅನ್ನವಾನಗಳನ್ನು ತೆಗೆದುಕೊಂಡು ಸದ್ದಿಲ್ಲದೆ ಮೇಲಿದ್ದು ಯಿಹೋವಿಗೆ ಪ್ರಾರ್ಥಿಸಲು ಹೋದಳು. ಯೀಹೋವನ ಪವಿತ್ರ ಆಲಯದ* ದ್ವಾರದ ಹತ್ತಿರ ಯಾಜಕನಾದ ಏಲಿಯು ಕುಳಿತಿದ್ದನು. ¹⁰ ಹನ್ನಳು ಬಹುದುಃಖಿತಾಗಿದ್ದುದರಿಂದ ಕಣ್ಣೀರು ಸುರಿಯುತ್ತಿತ್ತು. ಅವಳ ಯಿಹೋವಿಗೆ ಪ್ರಾರ್ಥಿಸುತ್ತಿದ್ದಳು. ¹¹ ಅವಳು ದೇವರಲ್ಲಿ ಒಂದು ವಿಶೇಷ ವಾಗ್ಧಾನವನ್ನು ಮಾಡಿದಳು. ಅವಳು, “ಯಿಹೋವನೇ, ಸರ್ವಶತಕನೇ,* ನಾನು ಎಷ್ಟು ದುಃಖಿತಾಗಿಂಬುದನ್ನು ನೋಡು, ನಿನ್ನನ್ನು ಒಳಾಪಿಸಿಕೊಳ್ಳಿದ್ದನ್ನು ಮಾರೆಯಿದರು. ನಿಇನು ನನಗೊಬ್ಬ ಮಗನನ್ನು ಕರುಣೆಸಿದರೆ, ಅವನು ಜೀವದಿಂದಿರುವ ತನಕ ನಿನ್ನವ ನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರ ನಾಗಿರುವನು.* ಅವನು ದ್ವಾರಾ ರಸವನ್ನಾಗಲಿ ಇತರೆ ಮದ್ದವನ್ನಾಗಲಿ ನೀವಿಸುವುದಿಲ್ಲ. ಅವನ ತಲೆಗೂದಲನ್ನು ಕ್ರಾರಕತ್ತಿಯಿಂದ ಕತ್ತರಿಸುವುದಿಲ್ಲ**” ಎಂದು ಹೇಳಿದಳು.

ಪವಿತ್ರಾಲಯ ಶೀಲೋವಿನಲ್ಲಿದೆ ಒಂದು ಪವಿತ್ರ ಗುಡಾರ. ಜನರು ಯೀಹೋವನನ್ನು ಆರಾಧಿಸುವುದಕ್ಕಾಗಿ ಇಲ್ಲಿಗೆ ಹೋಗುತ್ತಿದ್ದಾರು.

ಸರ್ವಶತಕ ಅಕ್ಕರಂತಃ “ನನ್ನ ಕೊಂಬು ಯೀಹೋವಿನಿಂದ ಮೇಲೆ ತೆಲ್ಲಟ್ಟಿದೆ.”

ನಾಜೀರ ದೇವರೆಂದಿಗೆ ವಿಶೇಷ ವಾಗ್ಧಾನ ಮಾಡಿದ ವ್ಯಕ್ತಿ ಹೀಬ್ರೂ ಭಾಜಿಯ ಈ ಕಾಳಿ ದಾಖಲ್ ಅಥ “ಪ್ರತ್ಯೇಕಿಸಲಿಟ್ಟಬಂಪು” ಎಂದು.

ಕ್ರಾರಕತ್ತಿಯಿಂದ ಕತ್ತರಿಸುವುದಿಲ್ಲ ತಲೆಯ ಕೂದಲನ್ನು ಕತ್ತಿಯಿಂದ ಕತ್ತರಿಸುವುದಿಲ್ಲ ಮತ್ತು ದ್ವಾರಾ ರಸವನ್ನು ಕಡಿಯುವುದಿಲ್ಲ ಎಂಬ ವಿಶೇಷ ವಾಗ್ಧಾನ ಮಾಡುತ್ತಿದ್ದ ಜನರನ್ನು ನಾಜೀರೆಂದು ಕರಿಯುತ್ತಿದ್ದರು. ಇವರು ದೇವರಿಗಾಗಿ ದೇಹ ತ್ವಾಗವನ್ನು ಮಾಡುತ್ತಿದ್ದರು.

¹²ಹನ್ನಳು ಬಹಳ ಹೊತ್ತಿನವರಿಗೆ ಯಿಹೋಽವಸಿಗೆ ಪ್ರಾರ್ಥನೆ ಮಾಡಿದಳು. ಅವಳು ಪ್ರಾರ್ಥನೆ ಮಾಡುತ್ತಿದ್ದಾಗ ಏಲಿಯು ಅವಳ ಬಾಯಿನೇ ನೋಡುತ್ತಿದ್ದನು.
¹³ಹನ್ನಳು ತನ್ನ ಕೃದಯದಲ್ಲಿಯೇ ಪ್ರಾರ್ಥಿಸುತ್ತಿದ್ದಳು. ಅವಳ ಪುಟಿಗಳು ಚಳಿಸಿದರೂ ಮಾತುಗಳು ಕೇಳಿಸಲಿಲ್ಲ. ಅವಳು ಮದ್ದಾಪಾನ ಮಾಡಿರುತ್ತಾ ಓಂದು ¹⁴ಏಲಿಯು ನೇನಿ, “ನೀನು ಹೆಚ್ಚು ಕುಡಿದಿರುವೆ. ಅಮಲನ್ನು ಇಳಿಸಿಕೊ” ಎಂದು ಹನ್ನಳಿಗೆ ಹೇಳಿದನು.

¹⁵ಹನ್ನಳು, “ಸ್ವಾಮೀ, ನಾನು ಯಾವುದೇ ದ್ರಾಕ್ಷ ರಸವನ್ನಾಗಲಿ ಮದ್ದಾಪನ್ನಾಗಲಿ ಕುಡಿದಿಲ್ಲ. ನಾನು ಬಹು ದುಃಖಿತಳು. ನಾನು ಯಿಹೋಽವನಲ್ಲಿನ ನನ್ನ ಎಲ್ಲ ತೋಂದರೆ ಗಳನ್ನು ನಿರ್ವೇದಿಸಿಕೊಳ್ಳುತ್ತಿದ್ದೇನು.” ¹⁶ನನ್ನನ್ನು ಅರ್ಯೋಗ್ಯ ಹಂಗಾರಿಸು ನೇನಿಸಬೇಕಿ. ನಾನು ಬಹು ದುಃಖಿತಳಾಗಿ ಪ್ರದರ್ಶಿಸುತ್ತು ಹೆಚ್ಚು ನೋಂದಿರುವುದರಿಂದ ದೀರ್ಘಕಾಲ ಪ್ರಾರ್ಥನೆ ಮಾಡಿದೆ” ಎಂದು ಉತ್ತರಿಸಿದಳು.

¹⁷ಏಲಿಯು, “ಸಮಾಧಾನದಿಂದ ಹೋಗು. ಇಸ್ತೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನಿರ್ವೇರಿಸುತ್ತಾನೆ”, ಎಂದು ಉತ್ತರಿಸಿದನು.

¹⁸ಹನ್ನಳು, “ನನ್ನ ಮೇಲೇ ನಿಮ್ಮ ದಯೆಯಲ್ಲಿ”, ಎಂದು ಹೇಳಿದಳು. ಆಗ ಅವಳು ತನ್ನ ಮಾರ್ಗದಲ್ಲಿಯೇ ಹಿಂದಿರುಗಿ, ಸ್ವಲ್ಪ ಉಳಿ ಮಾಡಿದಳು. ಅಂದಿನಿಂದ ಅವಳು ದುಃಖಿತಳಾಗಲಿಲ್ಲ.

¹⁹ಎಲ್ಲಾನ್ನನ ಕುಟುಂಬದವರು ಮರುದಿನ ಬೆಳಿಗ್ಗೆ ಎದ್ದು ಯಿಹೋಽವನನ್ನು ಆರಾಧಿಸಿ, ರಾಮದಲ್ಲಿದ್ದ ಮನೆಗೆ ಹಿಂದಿರುಗಿದರು.

ಸಮುದ್ರೇಲನ ಜನನ

ಎಲ್ಲಾನ್ನನ ಹನ್ನಳನ್ನು ಕೂಡಿದನು. ಯಿಹೋಽವನು ಹನ್ನಳನ್ನು ಭಾಷ್ಯಿಸಿಕೊಂಡನು. ²⁰ಹನ್ನಳು ಗಭಿರಣಿಯಾಗಿ ಮಗನನ್ನು ಹೆತ್ತಿಲ್ಲ. ಹನ್ನಳು ಆ ಮಗನಿಗೆ ಸಮುದ್ರೇಲ ನೇಂದು ಹೆಸರಿಟ್ಟಳು. ಅವಳು, “ಅವನ ಹೆಸರು ಸಮುದ್ರೇಲ, ಏಕೆಂದರೆ ನಾನು ಅವನಿಗಾಗಿ ಯಿಹೋಽವನಲ್ಲಿ ಪ್ರಾರ್ಥಿಸಿದೆ” ಎಂದಳು.

²¹ಎಲ್ಲಾನ್ನನ ಯಿಜ್ಞಾವನ್ನು ಅರ್ಚಿಸಲು ಮತ್ತು ಯಿಹೋಽವನಿಗೆ ಮಾಡಿದ ಹರಕೆಯನ್ನು ಸಲ್ಲಿಸಲು ಆ ವರ್ಷವಾ ಶೀಲೋವಿಗೆ ತನ್ನ ಕುಟುಂಬ ಸಮೇತವಾಗಿ ಹೋದನು. ²²ಆದರೆ ಹನ್ನಳು ಹೋಗಲಿಲ್ಲ. ಅವಳು ಎಲ್ಲಾನಿಗೆ, “ಮಗನವು ಗಳಿಂಬಿಯಾದ ಉಳಿ ಮಾಡುವ ತನಕ ನಾನು ಬರುವದಿಲ್ಲ. ಅವನು ದೊಡ್ಡವಾದ ಮೇಲಿನಾನೇ ಶೀಲೋವಿಗೆ ಕರೆದೊಯ್ದು ಯಿಹೋಽವನಿಗೆ ಬಂಧಿಸುತ್ತೇನೆ. ಅವನು ನಾಜೀರಾಗುತ್ತಾನೆ. ಅವನು ಯಾವಾಗಲೂ ಶೀಲೋವಿನಲ್ಲಿಯೇ ಇರುತ್ತಾನೆ” ಎಂದು ಹೇಳಿದಳು.

²³ಹನ್ನಳ ಗಂಡನಾದ ಎಲ್ಲಾನ್ನನು ಅವಳಿಗೆ, “ನಿನಗೆ ಸರಿತೋರಿದಂತೆ ಮಾಡು. ಮಗನವು ಗಳಿಂಬಿಯಾದ ಉಳಿ ಮಾಡುವಷ್ಟು ವಯಸ್ಸಾಗುವ ತನಕ ಮನೆಯಲ್ಲಿಯೇ ಇರು. ನೀನು ಹೇಳಿದ್ದನ್ನು ಯಿಹೋಽವನು ನಿರ್ವೇರಿಸಲಿ” ಎಂದು ಹೇಳಿದನು. ಆದ್ದರಿಂದ ಹನ್ನಳು ತನ್ನ ಮಗನವು ಗಳಿಂಬಿಯಾದ ಆಹಾರವನ್ನು ತಿನ್ನಲು ಆರಂಭಿಸುವ ತನಕ ಆರ್ಥಿಕಮಾಡಿ ಬೆಳೆಸಲು ಮನೆಯಲ್ಲಿಯೇ ಇದ್ದಳು.

ಸಮುದ್ರೇಲನನ್ನು ಯಿಹೋಽವನಿಗೆ ಒಷ್ಟಿಸಿದ್ದು

²⁴ಮಗನವು ಗಳಿಂಬಿಯಾದ ಉಳಿ ಮಾಡುವಂತಾದಾಗ ಹನ್ನಳು ಶೀಲೋವಿನಲ್ಲಿದ್ದ ಯಿಹೋಽವನ ಆಲಯಕ್ಕೆ ಅವನನ್ನು ಕರೆದುಹೋಂಡು ಹೋದಳು. ಹನ್ನಳು ಮೂರು ವರ್ಷದ ಹೋರಿಯನ್ನೂ ಮೂರಪತ್ತು ಸೇರು ಹಿಟ್ಟಿಸುತ್ತಾ ಒಂದು ಸೀಸೆ ದ್ರಾಕ್ಷ ರಸವನ್ನೂ ತೆಗೆದುಕೊಂಡು ಹೋದಳು.

²⁵ಅವರೆಲ್ಲ ಯಿಹೋಽವನ ಸನ್ನಿಧಿಗೆ ಹೋದರು.

ಎಲ್ಲಾನ್ನನು ಎಂದಿನಂತೆ ಹೋರಿಯನ್ನು ಯುಜ್ಜವಾಗಿ ಅರ್ವಿಸಿದನು. ಆಮೇಲೆ ಹನ್ನಳು ಏಲಿಯನ ಬಳಿಗೆ ಮಗನನ್ನು ಕರೆದೊಯ್ದಳು. ²⁶ಹನ್ನಳು, “ಸ್ವಾಮೀ, ನನ್ನನ್ನು ಕೈಮೀಕಿ. ನಿಮ್ಮ ಬಳಿ ನಿಂತಿರುವ ನಾನೇ ಅಂದು ಯಿಹೋಽವನಿಗೆ ಪ್ರಾರ್ಥನೆ ಮಾಡಿವಳು. ನಾನು ಹೇಳು ತೀರುವುದು ನಿಜವೆಂದು ಪ್ರಮಾಣ ಮಾಡುತ್ತೇನೆ.

²⁷ನಾನು ಈ ಮಗನವಿಗಾಗಿ ಪ್ರಾರ್ಥನೆ ಮಾಡಿ. ಯಿಹೋಽವನು ನನ್ನ ಪ್ರಾರ್ಥನೆಗೆ ಮಾಡಿದವನು. ಯಿಹೋಽವನು ಅನುಗ್ರಹಿಸಿದ ಮಗನೇ ಇವನು. ²⁸ಈಗ ನಾನು ಈ ಮಗನನ್ನು ಯಿಹೋಽವನಿಗೆ ಬಂಧಿಸುತ್ತೇನೆ. ಇವನು ಜೀವದಿಂದಿರುವ ತನಕ ಯಿಹೋಽವನಿಗೆ ಪ್ರತಿಕ್ಷೆ ತನಗಿರುತ್ತಾನೆ” ಎಂದು ಏಲಿಗೆ ಹೇಳಿದಳು.

ಬಳಿಕ ಹನ್ನಳು ಆ ಬಾಲಕನನ್ನು ಅಲ್ಲಿಯೇ ಬಿಟ್ಟು ಯಿಹೋಽವನನ್ನು ಆರಾಧಿಸಿದಳು.

ಹನ್ನಳ ಸ್ವಾತ್ಮ

² ಹನ್ನಳು ಇಂತಿಂದಳು:

“ನನ್ನ ಕೃದಯವು ಯಿಹೋಽವನಲ್ಲಿ ಉಲಲ್ಲಿಸಿ ಸುತ್ತದೆ. ನಾನು ನನ್ನ ದೇವರಾದ ಯಿಹೋಽವನಲ್ಲಿ ಬಲಭಾಲಿಯಾಗಿದ್ದೇನೆ. ನಾನು ನನ್ನ ಶತ್ರುಗಳ ಬಗೆ ನಗುವೆನು.* ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.

² “ಯಿಹೋಽವನವಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ. ನಿನ್ನ ಹೋರುತ್ತಾ ಅನ್ಯದೇವರಿಲ್ಲ! ನಮ್ಮ ದೇವರಿಗಿಂತ ಬೇರೋಂದು ಬಂಡೆಯಿಲ್ಲ.

ನಾನು...ನಗನವನು ಅಕ್ಷರಿತ : “ನನ್ನ ಶತ್ರುಗಳ ಮುಂದೆ ನನ್ನ ಬಾಯಿ ತೆರೆದಿದೆ.”

- ³ ఇన్న ముందే బడాయికోళ్ళబేడి! నోర్కోన మాతుగళన్న ఆడబేడి! పాండరే యీహోఎను ప్రతియోందన్న బల్లను. ఆతను మనుష్యరన్న మున్నడేనుతానే మత్త తంగి నోర్ముతానే.
- ⁴ శక్తితాలి యోధర బిల్లుగళు మురిదు హోగుతేవే. బలహినరు శక్తివంత రాగువరు.
- ⁵ “హిందే ఆహారవన్న సమ్మిటిసరవాగి హోదిద్ద జనరు అన్నక్కాగి దుకియబోకాగువుదు. హిందే ఆహారస్కాగి హసిదిద్దవరు ఇందు తిందు కోబ్బిరువరు! బంజిగే తొగ పలు జన మక్కలీ రువరు. ఆదరె హెచ్చుమక్కలీద్ద తాయి ఇందు వేదనేగోండిరువళు ఏండరే అవళ మక్కలీలు సత్త హోగిద్దరే.
- ⁶ యీహోఎను జనరిగి సావన్లు తరువను. అంతయే అవరిగి జీవవన్లు దయవాలిసు వను. ఆతను అవరిగి మరజీవవన్న దయ వాలిసబల్లను. యీహోఎను జనరన్న మరణ స్థాంకాద వాతాళ్ళై తెఱ్ఱువను.
- ⁷ యీహోఎను జనరన్న బడవరన్నా గిసుత్తానే. ఆతను జనరన్న హజవంతరన్నా గిసుత్తానే. యీహోఎను జనరన్న దినరన్నా గిసుత్తానే. ఆతను జనరన్న దోషువరన్నా గిసుత్తానే.
- ⁸ యీహోఎను బడవరన్న ధూళిసింద మేలక్కే త్తుత్తానే. యీహోఎను దినరన్న బుది యింద మేలక్కేత్తుత్తానే. యీహోఎను బడవరన్న రాజకుమారరోందిగి శుళీరిసుత్తానే. యీహోఎను బడవరన్న గౌరవహిరదల్లు కుళ్ళరిసుత్తానే. లోచవు ఆదర అపివాయ గళు ప్రభువినపు. యీహోఎను ఆ కంబగళ మేలి లోచవన్న నిల్లిసిరువను.
- ⁹ యీహోఎను తన్న పెత్తు, జనరన్న రిషీసువను. ఆతను అవరన్న లడవదంతే కావాడువను. ఆదర కేళ్ళవరు నాతవాగి కత్తేలీయల్లి బీళు వరు. ఆవర తంతే అవరిగి జయనీడలారదు.
- ¹⁰ యీహోఎను తన్న శత్రుగళన్న నాతగోళిసు వను. మహోన్నతనాద దేవరు వరలోక దల్లి జనరిగి విరుద్ధవాగి గుడుగువను. యీహోఎను బకుండారద దేశగళిగూ తీఎవన్న కోడువను. యీహోఎను తన్న రాజనిగి శక్తియన్నీయువను. తాను అభిషే కిసిద రాజన్న బలగోళిసువను.”

¹¹ ఎల్లాన మత్త అవన కుటుంబదవరు రామ దల్లిద్ద మనేగి హిందిరుగిదరు. బాలకున తీలోఎపి నల్లియే ఉళ్ళిదుశోండను మత్త యాజకునాద పలియ వాగ్ దశసనదల్లి యీహోఎన సేవే మాకిదను.

పలియ దుష్టమక్కలు

¹² పలియ వాక్కుళు దుష్టమాగిద్దరు. అవరు యీహోఎనన్న లక్ష్మిసుత్తిరల్లి. ¹³ యాజకరు జనరోడనే యావ రీతి విఫిసబేఁకు ఎంబుదన్న అవరు లక్ష్మిసుత్తిరల్లి. యాజకరు జనరిగి మాడబేఁకాద కాయివెందరే: ఒబ్బ వృక్షియు ప్రతిసల యజ్ఞవన్నహిసలు బందాగ యాజకరు యజ్ఞమాంసవన్న ఒందు మడశేయల్లి బేయిస బేఁకు. యాజకర సేవకను క్షేయల్లి త్రిశూలవన్న హికిదుశోండు బరబేఁకు. ¹⁴ యాజకర సేవకను త్రిశూలవన్న మడశేయల్లిగలీ తప్పలేయల్లాగలీ చుష్టి హోర తేగిదాగ, అదరోందిగి బరువ మాంసవన్న మాత్ర, యాజకున స్వీకరిసబేఁకు. తీలోఎపిగి యజ్ఞవన్నహిసలు బరువ ఎల్ల ఇస్రేలరోందిగి ఇదే రీతి మాడబేఁకిత్తు.

¹⁵ ఆదర పలియ మక్కలు ఈ రీతి మాడుత్తిరల్లి. యజ్ఞపేదికియ మేలే కోబ్బన్న హోమ మాడు పుద్ధిత్త* మోదలే అవర సేవకరు యజ్ఞగళన్న అఫిసమప జనర బళిగి హోగుత్తద్దరు. యాజకన సేవకను, “యాజకనిగి కరిదు కోడలు స్ప్లు మాంసవన్న శోడి. బేయిసిద మాంసవన్న యాజకున నిమ్మింద స్వీకరిసికోళ్ళవదిల్ల” ఎందు హేళుకిద్దను.

¹⁶ యజ్ఞవన్నహిసువవను, “కోబ్బన్న మోదలు హోమవాడోణ. అనంతర నిమగే బేకాదుదన్న తేగెదుశోళ్ళి” ఎందు హేళిదరే, యాజకర సేవకను, “ఇల్ల, యాజకనిగికా కరియలు మాంసవన్న శుగలే కోడు. నీను కోడుపుదిల్లవాదరే, నానే తేగెదుశోళ్ళతేఁనే” ఎందు హేళుకిద్దను.

¹⁷ యీహోఎనిగి అఫిసమప యజ్ఞవన్న హోష్టి మత్త ఫీనేకాసరు తుళ్ళిశేరిసుత్తద్దరు. ఇదు యీహోఎనిగి విరోధవాద మహావాగితు.

¹⁸ ఆదర బాలకునాద సమువేలను పవ్వోద్ర** ఎంబ నారుబట్టియన్న ధరిసి యీహోఎన సేవే

చోబ్బన్న హోమవాడు వ్రాజ దేశడ బందు భాగుడ కోబ్బు దేవరిగి మాత్ర, సేరిద్దు, యాజకరు దేవరిగి కాటకేయాగి ఈ చోబ్బన్న యజ్ఞ వేదికెయ మేలి సుధుత్తద్దరు.

పవ్వోద్ర యాజకరు ధరిసుత్తద్ద వితేషావాద మేలంగి.

ಮಾಡುತ್ತಿದ್ದನು.¹⁹ ಸಮುದ್ರೇಲನ ತಾಯಿಯು ಪ್ರತಿ ವರ್ಷವೂ ಒಂದು ಚಿಕ್ಕ ಮೇಲಿಲಿಗಿನ್ನು ಅವನಿಗಾಗಿ ತಯಾರಿಸಿ, ಗಂಡನಿಡಿನೆ ವಾರ್ಷಿಕ ಯಜ್ಞವನ್ನು ಆರ್ಥಿಕ ಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.

²⁰ ಪಿಲಿಯು ಎಲ್ಲಾನನ್ನು ಮತ್ತು ಅವನ ಹೆಂಡತಿ ಯಾದ ಹನ್ನಳನ್ನು ಆಶೀರ್ವದಿಸಿ, “ಹನ್ನಳ ಯೆಹೋವ ನನ್ನ ಪ್ರಾರ್ಥಿಸಿ ಪಡೆದ ಮಗನನ್ನು ಆತನಿಗೆ ಒಪ್ಪಿಸಿದ್ದ ರಿಂದ ಯೆಹೋವನು ಅವಳಿಗೆ ಬೇರೆ ಮಕ್ಕಳನ್ನು ಅನುಗ್ರಹಿಸಲೀ” ಎಂದು ಹೇಳಿದನು.

ಆಮೇಲೆ ಎಲ್ಲಾನ ಮತ್ತು ಹನ್ನ ಮನಿಗೆ ಹೋದರು.²¹ ಯೆಹೋವನು ಹನ್ನಳಿಗೆ ದಯೋರಿದನು. ಅವಳಿಗೆ ಮೂರು ಮಂದಿ ಗಂಡುಮಕ್ಕಳೂ ಇಬ್ಬರು ಹೆಚ್ಚು ಮಕ್ಕಳೂ ಅದರು. ಭಾಲಕನಾದ ಸಮುದ್ರೇಲನು ಯೆಹೋವನ ಸನ್ನಿಧಿಯಲ್ಲಿ ದೊಡ್ಡವನಾದನು.

ಪಿಲಿಯ ತನ್ನ ದುಷ್ಟ ಮಕ್ಕಳನ್ನು ಹಕ್ಕೋಚಿಯಲ್ಲಿಡಲ್ಲ

²² ಪಿಲಿಯು ಬಹು ವೈದ್ಯನಾದನು. ತನ್ನ ಗಂಡುಮಕ್ಕಳು ಶೀಲೋವಿನಲ್ಲಿ ಇಸ್ತೇಲರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಮತ್ತು ಅವರು ದೇವರಂತನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿರುವ ಸ್ತ್ರೀಯ ರೀಳಡನೆ ಕೂಡುತ್ತಿರುವುದನ್ನು ಅವನು ಕೇಳುತ್ತಿದ್ದನು.

²³ ಪಿಲಿಯು ತನ್ನ ಗಂಡುಮಕ್ಕಳಿಗೆ, “ಇಲ್ಲಿಯ ಜನರು ನೀವು ಮಾಡುವ ದುಷ್ಟತ್ವಗಳ ಬಗ್ಗೆ ತಿಳಿಸಿದ್ದಾರೆ. ನೀವು ಇಂತಹ ದುಷ್ಟತ್ವಗಳನ್ನು ಏಕೆ ಮಾಡುತ್ತೀರಿ? ²⁴ ಮಕ್ಕಳೇ, ಇಂತಹ ದುಷ್ಟತ್ವಗಳನ್ನು ಮಾಡಬೇಕಿ. ಯೆಹೋವನು ಜನರು ನಿಮ್ಮ ಬಗ್ಗೆ ಕೆಳ್ಳ ಸಂಗಿಗಳನ್ನು ಮಾತಾಡುತ್ತಿರ್ದಾರೆ. ²⁵ ಒಬ್ಬ ಮನುಷ್ಯನು ಬೇರೊಬ್ಬನ ವಿರುದ್ಧ ಅವರಾಧ ಮಾಡಿದರೆ, ಯೆಹೋವನು ಅವನಿಗೆ ಸಹಾಯ ಮಾಡಬಹುದು, ಅದರೆ ಒಬ್ಬ ಮನುಷ್ಯನು ಯೆಹೋವನ ವಿರುದ್ಧೇ ಅವರಾಧ ಮಾಡಿದರೆ, ಆಗ ಅವನಿಗೆ ಸಹಾಯ ಮಾಡುವವರು ಯಾರು?” ಎಂದು ಬುದ್ಧಿಮಾತು ಹೇಳಿದನು.

ಆದರೆ ಪಿಲಿಯ ಮಾತನ್ನು ಅವನ ಮಕ್ಕಳು ಕೇಳಲಿಲ್ಲ. ಅದುದರಿಂದ ಯೆಹೋವನು ಪಿಲಿಯ ಮಕ್ಕಳನ್ನು ಕೊಲಲ್ಲ ನಿರ್ಧರಿಸಿದನು.

²⁶ ಭಾಲಕನಾದ ಸಮುದ್ರೇಲನು ದೊಡ್ಡವನಾಗುತ್ತೇ ಇದ್ದನು. ಅವನು ದೇವರಿಗೆ ಮತ್ತು ಜನರಿಗೆ ಪ್ರಿಯನಾದನು.

ಪಿಲಿಯ ಕುಟುಂಬದ ಬಗ್ಗೆ ಧೀಕರ ಪ್ರಾರ್ಥನೆ

²⁷ ದೇವಮನುಷ್ಯನೊಬ್ಬನು ಪಿಲಿಯ ಬಳಿಗೆ ಬಂದು, “ಯೆಹೋವನು ಈ ಸಂಗಿಗಳನ್ನು ತಿಳಿಸಿದನು: ‘ನಿನ್ನ ಪೂರ್ವಿಕರು ಈಚೆಪ್ಪಿನಲ್ಲಿ ಫರೋಹನೆ ಗುಲಾಮರಾಗಿ ದ್ರಾಗು. ಆಗ ನಾನು ನಿನ್ನ ಪೂರ್ವಿಕರಿಗೆ ದರ್ಶನ ನೀಡಿದೆ.

²⁸ ಇಸ್ತೇಲಿನ ಎಲ್ಲಾ ಕುಲಗಳಲ್ಲಿ ನಿನ್ನ ಕುಟುಂಬದವರನ್ನು ನನ್ನ ಯಾಜಕರನ್ನಿಗೆ ಆರಿಸಿಕೊಂಡಿನೆನು. ಪಿಲಿಯೇದನ್ನು ಧರಿಸಿಕೊಳ್ಳುವುದಕ್ಕೂ ಯಜ್ಞವನ್ನು ಆರ್ಥಿಕ ಸುವರ್ದಕ್ಕೂ ಧೂಪಹಾಕುಪ್ರವರ್ತಕ್ಕೂ ನಾನು ಅವರನ್ನು ಆರಿಸಿಕೊಂಡಿನೆನು. ²⁹ ಹೀಗಿರುವಾಗ ಆ ಯಜ್ಞಗಳನ್ನು ಮತ್ತು ಕಾರ್ಯಕರಗಳನ್ನು ನೀವು ಗೌರವಿಸಿದಿರುವೆಡೆಕೆ? ನಿನ್ನ ಮಕ್ಕಳನ್ನು ನನಗಿಂತ ಹೆಚ್ಚು ಗೌರವಿಸುತ್ತಿರುವೆ. ಇಸ್ತೇಲಿರು ನನಗಾಗಿ ತರುವ ಯಜ್ಞಮಾಂಸದ ಉತ್ತರವು ಭಾಗಗಳಿಂದ ನಿವೃತ್ತನ್ನು ಕೊಳ್ಳಿಸಿಕೊಂಡಿರುವಿರಿ.

³⁰ “ನಿಮ್ಮ ತಂದೆಯ ಕುಟುಂಬವು ಸರ್ವಕಾಲವಾ ಆತನ ಸೇವೆ ಮಾಡುವುದೆಂದು ಇಸ್ತೇಲಿನ ದೇವರಾದ ಯೆಹೋವನು ವಾಗ್ದಾನ ಮಾಡಿದ್ದನು. ಅದರೆ ಈಗ ಯೆಹೋವನು ಇಂತೆನ್ನುತ್ತಾದೆ: ‘ಅದಂದಿಗೂ ನಾಧ್ಯವಿಲ್ಲ. ನನ್ನನ್ನು ಸನ್ನಾನಿಸಿವರೆನ್ನು ನಾನೂ ಸನ್ನಾನಿಸುತ್ತೇನೆ. ಆದರೆ ನನ್ನನ್ನು ತಿರಸ್ತಸಿಸಿವರೆನ್ನು ನಾನೂ ತಿರಸ್ತಸಿಸುತ್ತೇನೆ.’ ³¹ ನಿನ್ನ ಸಂತತಿಯವರನ್ನೆಲ್ಲ ನಾಶಮಾಡುವ ಕಾಲವು ಬರುತ್ತಿದೆ. ನಿನ್ನ ಮನೆಯಲ್ಲಿ ಯಾರೂ ವೈದ್ಯವೈದರಿಗೆ ಬದುಕುಪ್ರದಿಲ್ಲ. ³² ಇಸ್ತೇಲಿಗೆ ಶುಭ ಗಳಾದರೂ ನಿನ್ನ ಮನೆಯಲ್ಲಿ ಅಶುಭಗಳಿರುವುದನ್ನು ನಿನ್ನನು ನೋಡುವೆ. ನಿನ್ನ ಕುಟುಂಬದಲ್ಲಿ ಯಾರೂ ವೈದ್ಯವೈದರಿಗೆ ಬದುಕುಪ್ರದಿಲ್ಲ. ³³ ನಿನ್ನ ಯಜ್ಞವೇದಿಕೆಯ ಬಳಿಯಲ್ಲಿ ಯಾಜಕಸೇವೆ ಮಾಡುವುದಕ್ಕಾಗಿ ನಾನು ಒಬ್ಬನ್ನು ಉಳಿಸಿಕೊಳ್ಳುವೇನು. ಅವನು ಬಹು ಮುಪ್ಪಿನವರಿಗೂ ಬದುಕುವನು. ಅವನ ಕಣ್ಣಗಳು ಕಾಣದೆ ಹೋಗುವವರಿಗೂ ಬಲಹಿನಾಗುವವರಿಗೂ ಅವನು ಬದುಕುವನು. ಉಳಿದ ನಿನ್ನ ಸಂತತಿಯವರಲ್ಲಾ ಖಡ್ಡಿದಂದ ಸಾಯುವರು. ³⁴ ಈ ಸಂಗಡಿಗಳು ನಿಜವಾಗುತ್ತವೆಯೆಂದು ತೋರಿಸಲು ನಾನು ನಿನ್ನಗಳಿಂದ ಗುರುತನ್ನು ಕೊಡುವನೆನು. ನಿನ್ನ ಇಬ್ಬರು ಮಕ್ಕಳಾದ ಹೋಪ್ಪಿ ಮತ್ತು ಫೀನೆಹಾಸರು ಒಂದೇ ದಿನದಲ್ಲಿ ಸಾಯುವರು. ಅದೇ ಆ ಗುರುತು. ³⁵ ನಾನು ನನಗೋಸ್ಯರ ನಂಬಿಗಳನ್ನೊಬ್ಬನ್ನು ಆರಿಸಿಕೊಳ್ಳುತ್ತೇನೆ. ಈ ಯಾಜಕನು ನಾನು ಹೇಳುವುದನ್ನು ಕೇಳುವನ್ನು ಮತ್ತು ನನಗೆ ಇವ್ವಬಾದುದನ್ನು ಮಾಡುವನು. ಈ ಯಾಜಕನ ಕುಟುಂಬವನ್ನು ನಾನು ಬಲಹಿನಾಳಿಸುವೇನು. ನಾನು ಆರಿಸಿಕೊಂಡಿರುವ ರಾಜನ* ಬಳಿಯಲ್ಲಿ ಅವನು ಸದಾಕಾಲ ಸೇವೆಮಾಡುವನು. ³⁶ ಆಗ ನಿನ್ನ ಕುಟುಂಬದವರಲ್ಲಿ ಉಳಿದವರೆಲ್ಲ ಬಂದು ಈ ಯಾಜಕನಿಗೆ ಅಡ್ಡಬೀಳುವರು. ಈ

జనరెల్ల అవనల్లి బిడికానన్నూ రోట్టియి జూరన్నూ బేధువరు. అవరెల్ల, “నమగే దేవస్తావదల్లి యాజకన కుద్దియన్న కొడు, అదరింద హోట్టి తుంబిసికోళ్ళుతే ఎందు బేడికోళ్ళువరు”” ఎందను.

సమువేలనిగే దేవర శరీ

3 బాలకనాద సమువేలను పలియ కేశేగిద్దు యిహోఎవన సేవేమాడుతీద్దను. ఆ కాలదల్లి యిహోఎవన జనరోందిగి వదేపటే మాతాడు తీరలిల్ల; దత్సనగళ సంశీయూ కడిమీయాగిత్త.

² పలియ కణ్ణుగళు మంజగి ఖురుసేన్నువష్టు కాబుత్తిరల్లి. ఒందు రాతి, పలియు తస్స స్ఫురదల్లి మలిగ్గదను. ³ సమువేలను యిహోఎవన వచిత్ర ఆలయదల్లి కాసిగియు మేలే వులగిద్దను. యిహోఎవన వచిత్ర వెట్టిగియు* అల్లియే ఇత్త; యిహోఎవన దీపవు ఇన్నూ బేళగుతీత్త. ⁴ యిహోఎవను సమువేలనన్ను కరేదను. సమువేలను, “ఇగోఇ, ఇల్లిద్దేనే” ఎందను. ⁵ పలియు కరించబుదందు సమువేలను నేనిసిదను. ఆద్దరింద సమువేలను పలియ బల్గి ఓడికోఇగి, “ఇగోఇ, ఇల్లిద్దేనే. నిఇను నన్నన్ను కరేదియల్లా” అందను.

ఆదరే పలియు, “నాను నిన్నన్ను కరేయలిల్ల; హోఇ మలగికోఇ” అందను.

సమువేలను హోఇ మలగికోండను. “నంతర యిహోఎవను, ‘సమువేలనే’ ఎందు మత్తే కరేదను. సమువేలను మత్తే పలియ బల్గి ఓడికోఇగి, “ఇగోఇ, ఇల్లిద్దేనే. నిఇను నన్నన్ను కరేదియల్లా” ఎందు హేళిదను.

పలియు, “నాను నిన్నన్ను కరేయలిల్ల; హోఇ మలగికోఇ” అందను.

⁷ ఆ వరేగా సమువేలనిగే యిహోఎవన అనుభవ విరలీల్ల; యిహోఎవను అవనోందిగి నేరపాగి మాతాడిరలీల్ల.*

⁸ యిహోఎవను సమువేలనన్ను మూరనేయ సల కరేదను. సమువేలను మత్తే మేలీదు పలియన బల్గి హోఇగి, “ఇగోఇ, ఇల్లిద్దేనే. నిఇను నన్నన్ను కరేదియల్లా” అందను.

పచిత వట్టిగి ఒడంబడికియ వెట్టిగి కల్గిన హలగిగళ మేలే కత్త ఆళ్ళిగణ్ణు బరెదు అప్పగణ్ణు ఈ వెట్టిగియల్లిట్టిద్దరు.

యిహోఎవను ... మాతాడిరల్లి. ఆచ్చరికః, “యిహోఎవన వాక్ష గళు ఇన్నూ ఆవగి తిలిదిరల్లి.”

బాలకనన్ను కరేయుతీరువవను యిహోఎవనెంబుదు పలిగి ఆగ అధ్వాయితు. ⁹ పలియు సమువేలనిగి, “హోఇ మలగికోఇ. నిన్నన్ను మత్తే కరేదరే, ‘అప్పణియాగలి, యిహోఎవనే నాను నిన్న సేవక, కేళిసికోళ్ళుతీద్దేనే’ ఎందు ఉత్తరిసు” ఎంబుదాగి హేళిదను.

సమువేలను తన్న స్ఫురదల్లి మలగలు హోదను. ¹⁰ యిహోఎవను అల్లి ప్రత్యక్ష్మనాగి సింతు మోదలు కరేదంతియే “సమువేలనే, సమువేలనే” ఎందు కరేదను.

సమువేలను, “అప్పణియాగలి, నాను నిన్న సేవక, కేళిసికోళ్ళుతీద్దేనే” ఎందను.

¹¹ యిహోఎవను సమువేలనిగి, “నాను ఇస్టేలి నల్లి ఒందు కాయివన్ను తిష్పుదల్లో మాడువేను. ఈ కాయిద బగ్గి కేళిద జనరు గాబరిగోళ్ళువరు.

¹² నాను ఇదన్ను పలిమత్తు అవన కుటుంబద విరుద్ధ సంపూర్ణవాగి మాడుతేనే. ¹³ పలియు కుటుంబ వన్ను నిత్య దండనిగి గురిపడిసుతేనేందు నాను పలిగి హేళిరువేను. పలియు మక్కలు ననగి విరోధ వాగి మాతాడిదర్చింద మత్తు కెట్టుకాయిగళన్ను మాడిద్దింద నాను ఇదన్ను మాడుతేనే. అల్లదే అపరన్ను తంతోణియల్లిడలు పలిగి నాచ్చవాగలిల్ల. ¹⁴ ఇదశారణవే, పలియు కుటుంబవు ఆశిసువ యజ్ఞవాగలే ధాన్యవేద్యవాగలే ఆవర పావగల్గిగి పూయిత్తిప్పితాగువుదిల్లవేందు ప్రమాణ మాడుతేనే” ఎందు హేళిదను.

¹⁵ సమువేలను నిదిసిదను. అవను ముంజానే మేలీద్దు యిహోఎవన ఆలయద బాగిలుగళన్ను తీరేదను. సమువేలను తాను కండ దత్సనద బగ్గి పలిగి తిలిసలు భయవష్టును.

¹⁶ ఆదరే పలియు, “సమువేలనే, నన్న మగనే” ఎందు కరేదను. సమువేలను, “ఇగోఇ, ఇద్దేనే” అందను.

¹⁷ పలియు, “యిహోఎవను నినగి హేళిద్దేను? నన్నోందిగి అదన్ను ముచ్చిడబేండ. ఆతను నిన్నోందిగి ఆడిద మాటగళల్లి పనన్ను దరూ ముచ్చిచ్చరే ఆతను నిన్నన్ను తిశ్శిసుత్తానే” ఎందు తిలిసిదను.

¹⁸ సమువేలను పనన్నో ముచ్చిడదే, ఎల్లవన్నూ పలిగి తిలిసిదను.

పలియు, “ఆతను యిహోఎవ. ఆతను తనెగి సరికాబువదన్నే మాడలి” ఎందు హేళిదను.

¹⁹ యిహోఎవను సమువేలన సంగడవిద్దను;

సమువేలను బేళిదు దొడ్డవనాదను; సమువేలన

ಯಾವ ಸಂದೇಶವೂ ಸುಳಾಗುದಂತೆ ಯೆಹೋವನು ನೋಡಿಕೊಂಡನು.²⁰ ಸಮುದೇಲನು ಯೆಹೋವನು ನಿಜ ಪ್ರವಾದಿಯೆಂಬುದು ದಾನಿನಿಂದ ಬೇರ್ಣೆ ಬದವರೆಗೆ ಎಲ್ಲಾ ಇಸ್ತೇಲರಿಗೂ ಆಗ ತಿಳಿದು ಬಂದಿತು.²¹ ಯೆಹೋವನು ಶೀಲೋವಿನಲ್ಲಿ ಸಮುದೇಲನಿಗೆ ದರ್ಶನ ಕೊಡುವುದನ್ನು ಮುಂದುವರಿಸಿದನು. ಯೆಹೋವನು ಸಮುದೇಲನಿಗೆ ತನ್ನ ವಾಕ್ಯದ ಮೂಲಕ ತನ್ನನ್ನು ಪ್ರಕಟಿಸಿಕೊಂಡನು.

4 ಸಮುದೇಲನ ಸುದ್ದಿಯು ಇಸ್ತೇಲಿನಲ್ಲಿ ಲಾಲ್ ಹರಡಿತು. ಏಲಿಯು ಒಬ್ಬ ವೃದ್ಧನಾದನು. ಅವನ ಮುಕ್ಕಳು ಯೆಹೋವನ ಸನ್ನಿಧಿಯಲ್ಲಿ ಕೆಟ್ಟಾರು ಯೆಗಳನ್ನು ನಡೆಸುತ್ತಲೇ ಇದ್ದರು.

ಇಸ್ತೇಲರನ್ನು ಥಿಲಿಷ್ಟಿಯರು ಸೋಲಿಸುವರು

ಆ ಕಾಲದಲ್ಲಿ ಥಿಲಿಷ್ಟಿಯರು ಇಸ್ತೇಲರಿಗೆ ವಿರುದ್ಧವಾಗಿ ಯುದ್ಧಮಾಡಲು ಒಟ್ಟುಗೂಡಿದರು. ಇಸ್ತೇಲರು ಥಿಲಿಷ್ಟಿಯರಿಗೆ ವಿರುದ್ಧವಾಗಿ ಹೂರಟು ಎಚೆನೆಚೆರಿನಲ್ಲಿ ವಾಕ್ಯಯಮಾಡಿಕೊಂಡರು; ಥಿಲಿಷ್ಟಿಯರು ಅಫೇಕಿನಲ್ಲಿ ವಾಕ್ಯಯಮಾಡಿಕೊಂಡರು.² ಥಿಲಿಷ್ಟಿಯರು ಇಸ್ತೇಲರ ಮೇಲೆ ಆಕ್ರಮಣ ಮಾಡಲು ಸಿದ್ಧಾರದು. ಹೋರಾಟ ಆರಂಭವಾಯಿತು.

ಥಿಲಿಷ್ಟಿಯರು ಇಸ್ತೇಲರನ್ನು ಸೋಲಿಸಿ ಇಸ್ತೇಲಿನ ಸೈನ್ಯದಲ್ಲಿ ನಾಲ್ಕು ಸಾವಿರ ಸೈನಿಕರನ್ನು ಸಂಹರಿಸಿದರು.³ ಇಸ್ತೇಲರ ಸೈನಿಕರು ವಾಕ್ಯಯಕ್ಕೆ ಹಿಂದಿರುಗಿದರು. ಇಸ್ತೇಲರ ಹಿರಿಯರು, “ಥಿಲಿಷ್ಟಿಯರು ನಮ್ಮನ್ನು ಸೋಲಿ ಸಲು ಯೆಹೋವನು ಅವಕಾಶ ನೀಡಿದ್ದೇ? ಶೀಲೋವಿನಿಂದ ಯೆಹೋವನು ವಿವಿಧ ಬಡಂಬಡಿಕೆಯ ವೆಟ್ಟಿಗೆಯನ್ನು ತರಿಸೋಣ. ಈ ರೀತಿ ದೇವರು ನಮ್ಮೊಂದಿಗೆ ಯುದ್ಧರಂಗಕ್ಕೆ ಬರಲಿ. ಆತನು ನಮ್ಮನ್ನು ತಪ್ಪಿಗಳಿಂದ ರಕ್ಷಿಸುತ್ತಾನೆ” ಎಂದು ಹೇಳಿದರು.

⁴ ಆ ಕಾರಣಕ್ಕಾಗಿ ಶೀಲೋವಿಗೆ ಜನರನ್ನು ಕಳುಹಿಸಿದರು. ಸವರ್ಚಕ್ತನಾದ ಯೆಹೋವನ ಬಡಂಬಡಿಕೆಯ ವೆಟ್ಟಿಗೆಯನ್ನು ಜನರು ತಂದರು. ವೆಟ್ಟಿಗೆಯ ಮೇಲ್ಮೈ ಗದಲ್ಲಿ ಕರ್ಯಾಬಿಗಿಂದಿತ್ತು. ಅವುಗಳು ಯೆಹೋವನು ಕುಳಿತುಕೊಳ್ಳುವ ಸಿಂಹಾಸನದಂಡಿದ್ದವು ಏಲಿಯು ಮುಕ್ಕಾದ ಹೋಷ್ಟಿ ಮತ್ತು ಥಿನೆಹಾಸರು ವೆಟ್ಟಿಗೆಯ ಜೊತೆಯಲ್ಲಿ ಬಂದರು.

⁵ ಯೆಹೋವನ ಬಡಂಬಡಿಕೆಯ ವೆಟ್ಟಿಗೆಯು ಬಂದಾಗ ಇಸ್ತೇಲರೆಲ್ಲರು ಆಭರಣಿಸಿದರು. ಅವರ ಆಭರಣವು ನೆಲವನ್ನು ನಡುಗಿಸಿತು. “ಇಸ್ತೇಲರ ಆಭರಣವು ಥಿಲಿಷ್ಟಿಯರಿಗೆ ಕೇಳಿಸಿತು. “ಇಬ್ರಿಯರ ವಾಕ್ಯ ಯದಲ್ಲಿ ಆಗುತ್ತಿರುವ ಆಭರಣಕ್ಕೆ ಕಾರಣವೇನು?” ಎಂದು ಅವರು ಕೇಳಿದರು.

ಯೆಹೋವನ ವಿವಿಧ ವೆಟ್ಟಿಗೆಯನ್ನು ಇಸ್ತೇಲರ ವಾಕ್ಯ ಯಕ್ಕೆ ತಂದಿರುವುದೇ ಅವರ ಆಭರಣಕ್ಕೆ ಕಾರಣವಿಂದು ಥಿಲಿಷ್ಟಿಯರಿಗೆ ತಿಳಿದು ಬಂದಿತು.⁷ ಥಿಲಿಷ್ಟಿಯರು ಭಯ ಗೊಂಡು, “ದೇವರುಗಳೇ ಅವರ ವಾಕ್ಯಕ್ಕೆ ಬಂದಿದ್ದಾರೆ! ನಾವ ತೋಂದರೆಯಲ್ಲಿದ್ದೇವೆ. ಹಿಂದಿಂದೂ ಈ ರೀತಿ ಆಗಿರಲಿಲ್ಲ!”⁸ ಅಯ್ಯೋ, ಮಹಾತ್ಮೆ ಶಾಲಿಗಳಾದ ಈ ದೇವರುಗಳಿಂದ ನಮ್ಮನ್ನು ರಕ್ಷಿಸುವರು ಯಾರು? ಈಚೆಷ್ಟಿ ನವರಿಗೆ ಕಾಯಿಲಿಗಳನ್ನು ಬರವಾಡಿದ ದೇವರುಗಳು ಇವರೇ ಅಲ್ಲವೇ. ⁹ ಥಿಲಿಷ್ಟಿಯರೇ, ಧ್ಯೇಯದಿಂದಿರಿ! ಶೂರರಂತೆ ಹೋರಾಡಿ! ಇಬ್ರಿಯರು ಪುರಾತನ ಕಾಲ ದಲ್ಲಿ ನಮಗೆ ಗುಲಾಮಾಗಿದ್ದರು. ಆದಕಾರಣ ಶೂರ ರಂತೆ ಹೋರಾಡಿರಿ, ಇಲ್ಲವಾದರೆ ನೀವು ಅವರಿಗೆ ಗುಲಾಮಾಗಬಿಲಿ!” ಎಂದು ಹೇಳಿದರು.

¹⁰ ಥಿಲಿಷ್ಟಿಯರು ಶೌರ್ಯದಿಂದ ಹೋರಾಡಿ ಇಸ್ತೇಲರನ್ನು ಸೋಲಿಸಿದರು. ಇಸ್ತೇಲರ ಪ್ರತಿಯೊಬ್ಬ ಸೈನಿಕನೂ ತನ್ನ ವಾಕ್ಯಯಕ್ಕೆ ಒಡಿಹೋದನು. ಇಸ್ತೇಲರಿಗೆ ಧೀಕರ ಸೋಲಾಯಿತು ಮೂವತ್ತು ಸಾವಿರ ಇಸ್ತೇಲರು ಹತ ರಾದರು.¹¹ ದೇವರ ವಿವಿಧ ವೆಟ್ಟಿಗೆಯ ಥಿಲಿಷ್ಟಿಯರ ವಾಯಿತು. ಏಲಿಯು ಮುಕ್ಕಾದ ಹೊಷ್ಟಿ ಮತ್ತು ಥಿನೆಹಾಸರನ್ನು ಅವರು ಕೊಂಡರು.

¹² ಆ ದಿನದಂದು ಬೆನ್ನಾಮೀನನೆ ಕುಟುಂಬದ ಒಬ್ಬ ಮನುಷ್ಯನು ದುಃಖದಿಂದ ಬಟ್ಟಿಗಳನ್ನು ಹರಿದುಕೊಂಡು, ತಲೆಯ ಮೇಲೆ ಧೂಳನ್ನು ಹಾಕಿಕೊಂಡು, ರಣರಂಗದಿಂದ ತಪ್ಪಿಸಿಹೋಂಡು ಒಡಿಹೋದನು.¹³ ಅವನು ಶೀಲೋವನ್ನು ತಲುಪಿದಾಗ ಏಲಿಯು ಹೀರದ ಮೇಲೆ ಕುಳಿತ್ತಿದ್ದನು. ದೇವರ ವಿವಿಧ ವೆಟ್ಟಿಗೆ ಏನಾಯಿತೋ ಎಂದು ಚಿಂತಿಸುತ್ತಾ ಏಲಿಯು ನಗರ ದ್ವಾರದಲ್ಲಿ ಕುಚಿಯ ಮೇಲೆ ಕಾಯುತ್ತಾ ಕುಳಿತ್ತಿದ್ದನು. ಆಗ ಬೆನ್ನಾಮೀನನ್ನು ಶೀಲೋವನ್ನು ಪ್ರವೇಶಿಸಿ ಅಲ್ಲಿನ ಕೆಟ್ಟಸುದ್ದಿಯನ್ನು ಹೇಳಿದನು. ನಗರದ ಜನರೆಲ್ಲರು ಜೋರಾಗಿ ಗೋಳಾಡಿದರು.¹⁴⁻¹⁵ ಏಲಿಯು ತೋಂಭ ತೀಂಟ ವರ್ಷಣದ ವೃದ್ಧನಾಗಿದ್ದನು; ಅವನಿಗೆ ಕಣ್ಣ ಕಾಣುತ್ತಿರಲಿಲ. ಅವನು ಅಳುವಿನ ದ್ವಿಷಿಯನ್ನು ಕೇಳಿ, “ಪರಿಷ್ಪತ್ತಗೆದಲ್ಲ?” ಎಂದು ಕೇಳಿದನು.

¹⁶ ಆ ಬೆನ್ನಾಮೀನನ್ನು ಏಲಿಯ ಬಳಿಗೆ ಹೋಗಿ, “ನಾನು ಈ ದಿನವೇ ರಣರಂಗದಿಂದ ಒಡಿಬಂದೆನು” ಎಂದು ಹೇಳಿದನು.

ಏಲಿಯು, “ನನ್ನ ಮಗನೇ, ಏನಾಯಿತು?” ಎಂದು ಕೇಳಿದನು.

¹⁷ ಆ ಬೆನ್ನಾಮೀನನ್ನು, “ಇಸ್ತೇಲರ ಥಿಲಿಷ್ಟಿಯರಿಂದ ಸೋತು, ಹಿಮ್ಮೆಟಿದ್ದರು. ಇಸ್ತೇಲರ ವಡೆಯು ಅನೇಕ ಸೈನಿಕರನ್ನು ಕಳೆದುಕೊಂಡಿತು, ನಿನ್ನ ಮುಕ್ಕಳಿಬ್ಬರೂ ಸತ್ತರು. ಥಿಲಿಷ್ಟಿಯರು ಯೆಹೋವನ ವಿವಿಧ

ಪೆಟ್ಟಿಗೆಯನ್ನು ತೆಗೆದುಕೊಂಡು ಹೋದರು” ಎಂದು
ಹೇಳಿದನು.

18 ಯೀಹೋವನ ವರಿತ್ರ ಹೆಚ್ಚಿಗೆಯ ವಿಚಾರವನ್ನು ಬೇಸ್ಯಾಮೀನ್‌ನು ತೆಳಿಸಿದಾಗ, ಪಲಿಯು ಹೀರದಿಂದ ಹಿಂದಕೆ ಬಾಗಿಲಿನ ಸಮೀವದಲ್ಲಿ ಬಿಡ್ಡನು; ಅವನ ಕುತ್ತಿಗೆಯು ಮುರಿದು ಬಿಟ್ತು. ಪಲಿಯು ಮುದಕನ್ನಾ ಬೋಜುಳ್ಳವನ್ನೂ ಆಗಿದ್ದುದರಿಂದ ಸತ್ತನು. ಅವನು ಇಸ್ತೇಲರನ್ನೇ ನಲವತ್ತು ವರ್ಷ ನಡೆಸಿದನು.

ವೈಭವವು ಇಲ್ಲವಾಯಿತು

19 පළියා නොස් අංදර් ආනීකාන් හේඛියා
ගඩ්ට් සියාගිඳුලු. කේරියා පමුණු පමුවීසිතු,
යිකෝවන වෙතු වේශී ගියා තතු ගැ වෙතට චාද
දුනු තුනු මාවනාද එලියා පත්දුනු ගැංජ
නාද ආනීකාන් පත් සුදියානු පළු කේෂී
ඇඳුලු. ආ සුදියානු කේෂී ද ප්‍රස්වේදීන්
යාගා මාගුවනු ක්‍රේඳු. 20 ප්‍රච්ඡා සකායා මාදු
ශ්‍රීදු ස්ථීයරු, “සිංහස්වීදේ. නීතු ගැංජමාගු
විජ්‍ය නීතිරූපය” ටැංදු කේෂීදරු.

ಅದರೆ ಪಲಿಯ ಸೋಸೆಯು ಅವರ ಮಾತಿಗೆ ಉತ್ತರಿಸಲೂ ಇಲ್ಲ, ಲಕ್ಷ್ಯಕೊಡಲೂ ಇಲ್ಲ.²¹ ಪಲಿಯ ಸೋಸೆಯು, “ಇನ್ನೀಲರ ವೈಭವವು ಇಲ್ಲವಾಯಿತು” ಎಂದು ಹೇಳಿದಳು. ಅವಳು ತನ್ನ ಮಗನಿಗೆ ಈಕಾಬೋರ್ಡ್ ಎಂಬ ಹೆಸರಿಟ್ಟು ವೃತ್ತಳಾದಳು. ಯಿಹೋವನ ಪವಿತ್ರ ಹೆಚ್ಚಿಗೆಯು ಶತ್ರುವಶಾದದ್ದಿರಿಂದ ಮಾನಸು ಮತ್ತು ಗಂಡನು ಸತ್ತದ್ದರಿಂದ ಆಗೇ ತನ್ನ ಮಗನಿಗೆ ಈಕಾಬೋರ್ಡ್ ಎಂದು ಹೆಸರಿಟ್ಟಳು.²² ಯಿಹೋವನ ಪವಿತ್ರ ಹೆಚ್ಚಿಗೆಯನ್ನು ಫಲಿಸ್ತಿಯರು ತೆಗೆದುಕೊಂಡು ಹೋದದ್ದರಿಂದ ಆಕೆಯು, “ಇನ್ನೀಲರ ವೈಭವ ಇಲ್ಲವಾಯಿತು” ಎಂದು ಹೇಳಿದಳು.

ದೇವರ ಪವಿತ್ರ, ಪಟ್ಟಗೆಯಂದ ಫಿಲಿಪ್ಪಿಯರಿಗೆ ತೊಂದರೆ

5 ಫಿಲಿಪ್ಪಿಯರು ದೇವರ ಪವಿತ್ರ ವೆಟ್ಟಿಗೆಯನ್ನು ಎಬ್ಬಿನೆಚೆರಿನಿಂದ ಅಮ್ಮೋದಿಗೆ ತೆಗೆದುಕೊಂಡು ಹೋದರು.² ಅವರು ದೇವರ ಪವಿತ್ರ ವೆಟ್ಟಿಗೆಯನ್ನು ದಾಗೋನನ ಗುಸಿಗೆ ತೆಗೆದುಕೊಂಡು ಹೋಗಿ ದಾಗೋನಿನ ವಕ್ಕದಲ್ಲಿಟ್ಟರು.³ ಅಮ್ಮೋದಿನ ಜನರು ಮಾರನೆಯ ದಿನ ಬೆಳಿಗ್ಗೆ ಎದ್ದಾಗ್, ದಾಗೋನನ ವಿಗ್ರಹವು ಯಿಹೋವನ ವೆಟ್ಟಿಗೆಯ ಮುಂದೆ ಬೋರಲಾಗಿ ಬಿಡಿತು.

ಅಮ್ಮೊದೀನ ಜನರು ದಾಗೋನ್ ವಿಗ್ರಹವನ್ನು ಅದರ ಸ್ಥಳದಲ್ಲಿ ಮತ್ತೆ ನಿಲ್ಲಿಸಿದರು.⁴ ಆದರೆ ಮರುದಿನ ಬೆಳಿಗ್ಗಿ ಅಮ್ಮೊದೀನ ಜನರು ಎದ್ದಾಗ ದಾಗೋನ್ ವಿಗ್ರಹವು ನೀಲದ ಮೀಲೆ ಯಿಹೋವನ ಪವಿತ್ರ, ಪೆಟಿಗಿಯ ಮುಂದೆ

ବୋରଲ ବିଦ୍ଧିତୁ । ଦାଗୋନିନ ତଳୀଯ ମୁହଁ
କୈଗୁମୁରିଦୁ ହୋଲିଲିନ ମେଲେ ବିଦ୍ଧିଦ୍ଵପୁ; ଦେହପୁ
ଏକ ତଳୀଯାଗି ବିଦ୍ଧିତୁ । ଆଦକାରଣହେ ଜଂଦିଗୋ
ସଙ୍କ ଅମ୍ବାର୍ଦ୍ଦିନଲୀ ଦାଗୋନିନ ମୁଠିରପନ୍ତୁ
ପ୍ରବେଶିନୁପରି ଯାଜକରାଗଲେ ଛଲିଲାହେ ଜୁତରେ ଜନ
ରାଗଲେ ହୋଲିଲନୁ ତୁଳିଯୁପୁଦିଲା ।

‘ఆమ్మోదిన మత్తు అవర నేరహారేయ జనర జీవనవన్ను యిహోఎవను కెరిణగొల్సిదను. యిహోఎవను అవరిగ హచ్చు తొందరే కోట్టను. ఆటను అవరిగ గడ్డరోగవన్ను బరమాడిదను. అలల్చి యిహోఎవను అవర బలిగి ఇలిగభన్ను కఱుపిసిదను. ఆ ఇలిగభు అవర కషుగుళల్లా మత్తు భూమియల్లా కరికేండపు. నగరద జనరు బహు భయగొండరు. ⁷ ఇదన్ను లూ కండ ఆమ్మోదిన జనరు, “జస్తేలర దేవర ఈ వచిత్ర వెట్టిగియు ఇల్లిరబారదు. ఇస్తేలర దేవరు నమ్మున్నా నమ్ము దేవరాద దాగోననన్ను బాధిసుత్తిద్దానే” ఎందు కేళిదరు.

“ଆମେହାରିନ ଜନର ଫିଲିସ୍ଟିଯର ବଦୁ ମାଂଦି
ଅଧିପତିଗଭୁନ୍ତ ବଟ୍ଟିଗୀ ନେଇରି “ଜୁମ୍ରେଲର ଯିହୋଏବନ
ପଚିତ୍ର ଵେଳ୍ଟିଗୀଯନ୍ତ ନାହିଁ ଏଣୁ ମାହୋଇ? ”
ଏଠିଦୁ କେବେଳିଦରୁ.

ಅಧಿವರ್ತಿಗಳು, “ಇಸ್ಲಾಮ ಪವಿತ್ರ ಹೆಚ್ಚಿಯನ್ನು ‘ಗತ್ತ’ ನಗರಕ್ಕೆ ಕಳುಹಿಸಿ” ಎಂದು ಹೇಳಿದರು. ಅಂತೆಯೇ, ಅವರು ಅದನ್ನು ಗತ್ತ ನಗರಕ್ಕೆ ಕಳುಹಿಸಿದರು.

‘ಆಡದೆ ಫಿಲಿಸ್ಟಿಯರು ದೇವರ ಪವಿತ್ರ, ವೆಚ್ಚಿಗೆಯನ್ನು ‘ಗತ್ತ’ ಗಿ ಕಳುಹಿಸಿದ ನಂತರ ಯೆಹೋವನು ‘ಗತ್ತ’ ನಗರ ವನ್ನು ದಂಡಿಸಿದನು. ಅಲ್ಲಿಯ ಜನರು ಬಹಳ ಭಯ ಗೊಂಡರು. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರಿಗೂ ದೇವರು ತೋಂದರೆ ಮಾಡಿದನು. ಗತ್ತ ಜನರಿಗೂ ದೇವರು ಗಡ್ಡೆ ರೋಗವನ್ನು ಬರಮಾಡಿದನು. ¹⁰ಆದುದ ರಿಂದ ಫಿಲಿಸ್ಟಿಯರು ದೇವರ ಪವಿತ್ರ, ವೆಚ್ಚಿಗೆಯನ್ನು ಎಕ್ಕೋ, ಏನಿಗೆ ಕಳುಹಿಸಿದರು.

ದೇವರ ಪವಿತ್ರ ವೆಟ್ಟಿಗೆಯು ಎಕ್ಕೋನಿಗೆ ಬಂದಾಗ,
ಅಲ್ಲಿನ ಜನರು, “ಇಸ್ವೀಲರ ದೇವರನ್ನು ನಮ್ಮ
ನಗರವಾದ ಎಕ್ಕೋನಿಗೆ ನೀವೇಕೆ ತರುತ್ತಿರುವಿರಿ?
ನಮ್ಮನ್ನೂ ನಮ್ಮ ಜನರನ್ನೂ ನೀವು ಕೊಲ್ಬೇಕೆಂದಿರು
ವಿರಾ?” ಎಂದು ಅಕ್ಕೆಹಿಸಿದರು. ¹¹ ಎಕ್ಕೋನಿನ ಜನರು
ಫಿಲಿಪ್ಪಿಯರ ಅಧಿಪತಿಗಳನ್ನೇಲ್ಲಾ ಒಟ್ಟಿಗೆ ಸೇರಿಸಿ,
“ಇಸ್ವೀಲರ ದೇವರ ಪವಿತ್ರವೆಟ್ಟಿಗೆಯು ನಮ್ಮನ್ನೂ ನಮ್ಮ
ಜನರನ್ನೂ ಕೊಲ್ಲಲುವುದಕ್ಕೆ ಮೊದಲೇ ಅದನ್ನು ಅದರ
ಸ್ವಭಾವ ಕಳುಹಿಸಿ” ಎಂದು ಹೇಳಿದರು.

ಎಕ್ಕೂನಿನ ಜನರು ಬಹಳ ಹೆದರಿಕೊಂಡಿದ್ದರು. ದೇವರು ಅಲ್ಲಿಯ ಜನರ ಜೀವನವನ್ನು ಬಹು ಕರಿಣ ಗೊಳಿಸಿದ್ದನು.¹² ಬಹಳ ಜನರು ಸತ್ತರು; ಸಾಯದ ಉಳಿದ ಜನರಿಗೆ ಗಡ್ಡೆರೋಗಪ್ಪ ಬಂದಿತು. ಅವರ ಗೋಳಾಟಪ್ಪ ಆಕಾಶಮಂಡಲವನ್ನು ಮುಚ್ಚಿತ್ತು.

ಯಹೋವನ ವಿಶ್ರಾಂತಿ ಪೆಟ್ಟಿಗೆಯನ್ನು ಅದರ ಸ್ವರ್ವ ಸ್ವಾಧೀನ ಹಿಂಸಿಗಿಂದು

6 ಫಿಲಿಪ್ಪಿಯರು ವಿಶ್ರಾಂತಿ ಪೆಟ್ಟಿಗೆಯನ್ನು ಪಳು ತಿಂಗಳ ಕಾಲ ತಮ್ಮ ಪ್ರದೇಶದಲ್ಲಿ ಇರಿಸಿಕೊಂಡಿದ್ದರು.² ಫಿಲಿಪ್ಪಿಯರು ತಮ್ಮ ಅರ್ಚಕರನ್ನು ಮತ್ತು ಮಾಂತ್ರಿಕರನ್ನು ಕರೆದು, “ಯಹೋವನ ಪೆಟ್ಟಿಗೆಯನ್ನು ಪನು ಮಾಡೋಣ? ಇದನ್ನು ಮರಳಿ ಹಿಂದಕ್ಕೆ ಕಳುಹಿಸುವುದು ಹೇಗೆ?” ಎಂದು ಕೇಳಿದರು.

ಅರ್ಚಕರು ಮತ್ತು ಮಾಂತ್ರಿಕರು, “ಇಸ್ರೇಲರ ವಿಶ್ರಾಂತಿ ಪೆಟ್ಟಿಗೆಯನ್ನು ಹಿಂದಕ್ಕೆ ಕಳುಹಿಸುವುದಾದರೆ, ಬರಿದಾಗಿ ಕಳುಹಿಸಬೇಕಿ. ನೀವು ಕಾಣಿಕೆಗಳನ್ನು ಕಳುಹಿಸಲೀ ಬೇಕು. ಆಗ ಇಸ್ರೇಲರ ದೇವರು ನಿಮ್ಮ ವಾವಗಳನ್ನು ಪರಿಕರಿಸುತ್ತಾನೆ. ಆಗ ನೀವೆಲ್ಲ ಗುಣಹೋಂದುವಿರಿ; ಶುದ್ಧರಾಗುವಿರಿ. ದೇವರು ನಿಮ್ಮನ್ನು ದಂಡಿಸುವುದನ್ನು ನಿಲ್ಲಿಸಬೇಕಾದರೆ ನೀವು ಈ ಕಾರ್ಯಗಳನ್ನು ಮಾಡಬೇಕು. ಆಗ ದೇವರು ನಿಮ್ಮನ್ನು ಬಾಧಿಸುವುದಿಲ್ಲ” ಎಂದು ಉತ್ತರಿಸಿದರು.

⁴ ಫಿಲಿಪ್ಪಿಯರು, “ಇಸ್ರೇಲರ ದೇವರು ನಮ್ಮನ್ನು ಕ್ರಾಂತಿಸಬೇಕಾದರೆ ನಾವು ಯಾವ ಕಾಣಿಕೆಗಳನ್ನು ಕಳುಹಿಸಬೇಕು?” ಎಂದು ಕೇಳಿದರು.

ಅರ್ಚಕರು ಮತ್ತು ಮಾಂತ್ರಿಕರು, “ನಿಮ್ಮಲ್ಲಿ ಬದು ಮಂಡಿ ಅಧಿವರ್ತಿಗಳಿದ್ದಿರ್ಲಿ. ಪ್ರತಿಯೊಂದು ನಗರಕ್ಕೆ ಬಬ್ಬ ಅಧಿವರ್ತಿಯಿದ್ದಾನೆ. ನೀವು ಮತ್ತು ನಿಮ್ಮ ಅಧಿವರ್ತಿಗಳಿಲ್ಲರೂ ಒಂದೇ ರೀತಿಯಲ್ಲಿ ತೋಂದರೆಗೊಳಿಗಳಿಲ್ಲರೂ. ಆದುದರಿಂದ ಚಿನ್ನದಲ್ಲಿ ಬದು ಗಡ್ಡೆಗಳನ್ನು ಹಾಗೂ ಬದು ಇಲಿಗಳನ್ನು ಮಾಡಿಸಬೇಕು.⁵ ಹೀಗೆ ನಿಮ್ಮ ದೇಶವನ್ನು ನಾಶಗೊಳಿಸುತ್ತಿರುವ ಗಡ್ಡೆಗಳ, ಇಲಿಗಳ ಮಾದರಿಗಳನ್ನು ಮಾಡಿಸಿರಿ. ಇಸ್ರೇಲರ ದೇವರಿಗೆ ಚಿನ್ನದ ಆ ಮಾದರಿಗಳನ್ನು ಕಾಣಿಕೆಯಾಗಿ ಸಲ್ಲಿಸಿರಿ. ಆಗ ಇಸ್ರೇಲರ ದೇವರು ನಿಮ್ಮನ್ನು ನಿಮ್ಮ ದೇವರುಗಳನ್ನು ನಿಮ್ಮ ದೇಶವನ್ನೂ ಶಿಶಿಸುವುದನ್ನು ನಿಲ್ಲಿಸಬಹುದು.⁶ ಘರೋಹನಂತೆ ಮತ್ತು ಈಚೆಪ್ಪಿನವರಂತೆ ಮೊಂದರಾಗಬೇಕಿ. ದೇವರು ಈಚೆಪ್ಪಿನವರನ್ನು ದಂಡಿಸಿದನು. ಅದ್ದರಿಂದ ಇಸ್ರೇಲರನ್ನು ಕಳುಹಿಸಿಕೊಡುವಂತೆ ಈಚೆಪ್ಪಿನವರನ್ನು ಬಲವಂತ ಮಾಡಲಾಯಿತು.

⁷ “ಆಗ ಬಂದು ಹೋಸ ಬಂಡಿಯನ್ನು ಮಾಡಿ ಮತ್ತು ಈಗ ತಾನೆ ಕರು ಹಾಕಿರುವ ಎರಡು ಹಸುಗಳನ್ನು

ತೆಗೆದುಕೊಳ್ಳಿ. ಈ ಹಸುಗಳು ಹೊಲಗಳಲ್ಲಿ ಹಿಂದೆಂದೂ ನೋಗ ಹೊತ್ತಿಲ್ಲದಂಥವುಗಳಾಗಿರಬೇಕು. ಈ ಹಸುಗಳನ್ನು ಬಂಡಿಗೆ ಹೂಡಿರಿ ಮತ್ತು ಕರುಗಳನ್ನು ಮನಗೆ ತೆಗೆದುಕೊಂಡು ಹೋಗಿ ಅವುಗಳನ್ನು ದೊಡ್ಡಿಯಲ್ಲಿ ಬಿಕಿರಿ. ಅವಗಳು ತಮ್ಮ ತಾಯಂದಿರನ್ನು ಹಿಂಬಾಲಿಸಲು ಅವಕಾಶಕೊಡುತ್ತಾರೆಯಾಗಿರುತ್ತಾರೆ.* ⁸ ಯಿಹೋವನ ವಿಶ್ರಾಂತಿ ಪೆಟ್ಟಿಗೆಯನ್ನು ಬಂಡಿಯ ಮೇಲಿರಿ. ಚಿನ್ನದ ಮಾದರಿಗಳನ್ನು ಜೀಲದಲ್ಲಿಟ್ಟು ಪೆಟ್ಟಿಗೆಯ ಪಕ್ಕದಲ್ಲಿದಿರಿ. ಈ ಚಿನ್ನದ ಮಾದರಿಗಳು ನೀವು ನಿಮ್ಮ ಪಾಪ ಕ್ಷಮೆಗಾಗಿ ದೇವರಿಗೆ ಕಳುಹಿಸುತ್ತಿರುವ ಕಾಣಿಕೆಗಳಾಗಿವೆ; ಬಂಡಿಯನ್ನು ಅದರ ದಾರಿಯಲ್ಲಿ ಕಳುಹಿಸಿರಿ. ⁹ ಅದರೆ ಅದರ ಕಡೆ ಗಮನವಿರಲಿ. ಅದು ತಾನಾಗಿ ಇಸ್ರೇಲಿಗೆ ನೇರಿದ ಬೇತ್ತಾಂತಿಸುವಿನ ಕಾಣಿಗೆ ಹೋದರೆ, ಆಗ ಆ ದೊಡ್ಡ ಕೇಡನ್ನು ನಾಮಗುಂಟು ಮಾಡಿದವನು ಯಿಹೋವನೇ ಸರಿ. ಆದರೆ ಆ ಹಸುಗಳು ಬೇತ್ತಾಂತಿಸುವಿನಿಗೆ ಹೋಗಿದಿದ್ದರೆ, ನಮ್ಮನ್ನು ಶಿಕ್ಷಿಸಿದವನು ಯಿಹೋವನಲ್ಲವಂದು ನಮಗೆ ಗೊತ್ತಾಗುವುದು. ನಾಮಗುಂಟಾದ ತಾಯಿಲಯು ತಾನಾಗಿಯೇ ಬಂದದ್ದೆಂದು ತಿಳಿಯುವುದು” ಎಂದು ಹೇಳಿದರು.

¹⁰ ಅರ್ಚಕರು ಮತ್ತು ಮಾಂತ್ರಿಕರು ಹೇಳಿದಂತೆಯೇ ಫಿಲಿಪ್ಪಿಯರು ಮಾಡಿದರು. ಫಿಲಿಪ್ಪಿಯರು ಆಗ ತಾನೇ ಕರುಹಾಕಿದ ಎರಡು ಹಸುಗಳನ್ನು ತಂದು, ಅವುಗಳನ್ನು ಬಂಡಿಗೆ ಹೂಡಿದರು. ಅವುಗಳ ಕರುಗಳನ್ನು ಮನಯ ದೊಡ್ಡಿಯಲ್ಲಿ ಬಿಟ್ಟರು. ¹¹ ಅಮೇಲೆ ಫಿಲಿಪ್ಪಿಯರು ಯಿಹೋವನ ವಿಶ್ರಾಂತಿ ಪೆಟ್ಟಿಗೆಯನ್ನು ಬಂಡಿಯ ಮೇಲಿಟ್ಟರು. ಅಲ್ಲದೆ ಚಿನ್ನದ ಗಡ್ಡೆಗಳನ್ನೂ ಇಲಿಗಳನ್ನೂ ಜೀಲದಲ್ಲಿಗೆ ಹೊಂದಿದ್ದರು. ¹² ಹಸುಗಳು ಬೇತ್ತಾಂತಿಸುವಿನಿಗೆ ನೇರವಾಗಿ ಹೋದವು. ಅವು ದಾರಿಯಲ್ಲಿಯೇ ಹೋದವು. ಅವು ದಾರಿಯಾದ್ದಕ್ಕೂ ಕರುಗುತ್ತಾ ನೆಡೆವು. ಅವು ಎಡಕ್ಕಾಗಲೀ ಬಲಕ್ಕಾಗಲೀ ತಿರುಗಲ್ಲ. ಫಿಲಿಪ್ಪಿಯರ ಅಧಿವರ್ತಿಗಳು ಬೇತ್ತಾಂತಿಸುವಿನ ಗಡಿಯವರೆಗೂ ಹಸುಗಳನ್ನು ಹಿಂಬಾಲಿಸಿಕೊಂಡು ಹೋದರು. ¹³ ಬೇತ್ತಾಂತಿಸುವಿನ ಕಣಿವೆಯಲ್ಲಿ ಅಲ್ಲಿನ ಜನರು ಗೋಧಿಯ ಬೆಳೆಯನ್ನು ಕೊಯ್ದುತ್ತಿದ್ದರು. ಅವರು ಕಣ್ಣಿತ್ತಿ ನೋಡಿದಾಗ, ವಿಶ್ರಾಂತಿ ಪೆಟ್ಟಿಗೆಯು ಅವರಿಗೆ ಕಾಣಿಸಿತು. ಅವರಿಗೆ ಬಹಳ ಸಂತೋಷವಾಯಿತು. ಅವರು ಅದನ್ನು ಸ್ವೀಕರಿಸಲು ಓಡಿ ಹೋದರು. ¹⁴⁻¹⁵ ಬೇತ್ತಾಂತಿಸುವಿನ, ಯಿಹೋವನವಿಗೆ

ಅವಗಳ... ಅವಕಾಶಕೊಡುತ್ತಾರೆಯಾಗಿ ಹಸುಗಳ ತಮ್ಮ ಕರುಗಳನ್ನು ಕಾಣಿದ ಬೇತ್ತಾಂತಿಸುವಿನಿಗೆ ನೇರವಾಗಿ ಹೋದದ್ದುದರೆ ಆಗ ದೇವರು ಮನುಷ್ಯನುತ್ತಾನೆಂದು ತಿಳಿಯಬಹುದು” ಎಂಬದಾಗಿ ಫಿಲಿಪ್ಪಿಯರು ಯೋಚಿಸಿದರು. ದೇವರು ಕಾಣಿಕೆಗಳನ್ನು ಸ್ವೀಕರಿಸಿದ ಎಂಬದನ್ನೂ ಇದು ಹೋರಿಸುತ್ತದೆ.

ಸೇರಿದ ಹೊಲಕ್ಕೆ ಆ ಬಂಡಿಯ ಬಂದಿತು. ಆ ಹೊಲದ ಒಂದು ದೊಡ್ಡ ಕಲ್ಲಿನ ಬಚಿ ಆ ಬಂಡಿಯ ನಿಂತಿತು. ಬೇತ್ತಾವೆಮೆಹಿನ ಜನರು ಬಂಡಿಯ ಕಟ್ಟಿಗೆಗಳನ್ನು ಒಡೆದು. ಆ ಹನುಗಳನ್ನು ಯೆಹೋವಿನಿಗೆ ಅರ್ಪಿಸಿದರು.

ಕೆಲವು ಲೇವಿಯರು ಯೆಹೋವನ ಪವಿತ್ರ, ಪೆಟ್ಟಿಗೆಯನ್ನು ಇಳಿಸಿದರು. ಅಲ್ಲದೆ ಅವರು ಜಿನ್ನದ ಮಾದರಿ ಗಳಿಂದ ಜೀಲವನ್ನು ಇಳಿಸಿದರು. ಲೇವಿಯರು ಯೆಹೋವನ ಪೆಟ್ಟಿಗೆಯನ್ನು ಮತ್ತು ಆ ಜೀಲವನ್ನು ದೂಡಕಲ್ಲಿನ ಮೇಲಿಟ್ಟರು. ಅದೇ ದಿನ ಬೇತ್ತಾವೆಮೆಹಿನ ಜನರು ಯೆಹೋವಿನಿಗೆ ಸರಾಂಗಹೋಮಗಳನ್ನು ಅರ್ಪಿಸಿದರು.

¹⁶ಬೇತ್ತಾವೆಮೆಹಿನ ಜನರು ಮಾಡಿದ್ದನ್ನೇಲ್ಲ ಥಿಲಿಟ್ಟಿಯರ ಏದು ಮಂದಿ ಅಧಿಪತಿಗಳು ನೋಡಿ ಅದೇ ದಿನ ಎಕ್ಕೆಲಿಗಿನಿಂದಿರುಗಿದರು.

¹⁷ಈ ರೀತಿ, ಥಿಲಿಟ್ಟಿಯರ ತಾವು ಯೆಹೋವನಿಗೆ ಮಾಡಿದ ಪಾಪಕ್ಕೆ ವ್ರಾಯಶಿತ್ತವಾಗಿ ಚಿನ್ನದ ಗಡ್ಡೆಗಳನ್ನು ಕಾಣಿಸಿಗಳನ್ನಾಗಿ ಕಳುಹಿಸಿದರು. ಅವರು ಪ್ರತಿಯೊಂದು ಥಿಲಿಟ್ಟಿಯ ನಗರಕ್ಕೆ ಒಂದರಂತೆ ಜಿನ್ನದ ಗಡ್ಡೆಗಳನ್ನು ಕಳುಹಿಸಿದ್ದರು. ಅಷ್ಟೇದೂ ಗಾಜಾ, ಅಷ್ಟೇಲೋನ್, ಗತ್ತ ಮತ್ತು ಎಕ್ಕೆಲೋನ್‌ಗಳೇ ಆ ನಗರಗಳು. ¹⁸ಥಿಲಿಟ್ಟಿಯರ ಚಿನ್ನದ ಇಲಿಗಳನ್ನೂ ಕಳುಹಿಸಿದ್ದರು. ಥಿಲಿಟ್ಟಿಯರ ಏದು ಅಧಿಪತಿಗಳಿಗೆ ಸೇರಿದ್ದ ಏದು ಪಟ್ಟಣಗಳ ಸಂಖ್ಯೆಗನುಸಾರವಾಗಿ ಈ ಇಲಿಗಳಿದ್ದವು. ಈ ಪಟ್ಟಣಗಳ ಸುತ್ತ ಗೋಡೆಗಳಿದ್ದ ಹಳ್ಳಿಗಳು ಈ ಪಟ್ಟಣಗಳನ್ನು ಸುತ್ತುವಿರಿದಿದ್ದವು.

ಬೇತ್ತಾವೆಮೆಹಿನ ಜನರು ಯೆಹೋವನ ಪವಿತ್ರ, ಪೆಟ್ಟಿಗೆಯನ್ನು ಒಂದು ಕಲ್ಲಿನ ಮೇಲಿಟ್ಟರು. ಬೇತ್ತಾವೆಮೆಹಿನ ವನಾದ ಯೆಹೋಶುವನ ಹೊಲದಲ್ಲಿ ಆ ಕಲ್ಲು ಈಗಲೂ ಇದೆ.

¹⁹ಆದರೆ ಯಾಜಕರಿಲ್ಲದ ಕಾರಣ ಬೇತ್ತಾವೆಮೆಹಿನ ಜನರು ಪವಿತ್ರ, ಪೆಟ್ಟಿಗೆಯನ್ನು ಹಣಿಸಿ ನೋಡಿದ್ದರಿಂದ ಬೇತ್ತಾವೆಮೆಹಿನ ಎವ್ವತ್ತು ಜನರನ್ನು ಯೆಹೋವನ ಕೊಂಡನು. ಯೆಹೋವನು ಕರ್ತವಾರಿ ಶಿಕ್ಷಿಸಿದ್ದರಿಂದ ಬೇತ್ತಾವೆಮೆಹಿನ ಜನರು ಗೋಳಾಡಿ, ²⁰“ಈ ಪವಿತ್ರ ಪೆಟ್ಟಿಗೆಯನ್ನು ನೋಡಿಕೊಳ್ಳಬಲ್ಲ ಯಾಜಕನೆಲ್ಲಿ ದ್ವಾನೇ?* ಈ ಪೆಟ್ಟಿಗೆಯ ಇಲ್ಲಿಂದ ಎಲ್ಲಿಗೆ ಹೋಗ ಬೇಕಾಗಿದೆ?” ಎಂದು ಬೇತ್ತಾವೆಮೆಹಿನ ಜನರು ಪ್ರಶ್ನಿಸಿದರು.

²¹ಕಿರ್ಯತ್ತಾರೀಮಿನಲ್ಲಿ ಒಬ್ಬ ಯಾಜಕನಿದ್ದನು. ಬೇತ್ತಾವೆಮೆಹಿನ ಜನರು ಕಿರ್ಯತ್ತಾರೀಮಿನವರ ಬಚಿಗೆ

ಸಂದೇಶಕರನ್ನು ಕಳುಹಿಸಿ, “ಥಿಲಿಟ್ಟಿಯರು ಯೆಹೋವನ ಪವಿತ್ರ, ಪೆಟ್ಟಿಗೆಯನ್ನು ಹಿಂದಕ್ಕೆ ತಂದಿರುವರು. ನೀವು ಬಂದು ಅದನ್ನು ನಿಮ್ಮ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ” ಎಂದು ತಿಳಿಸಿದರು.

⁷ ಕಿರ್ಯತ್ತಾರೀಮಿನ ಜನರು ಬಂದು, ಯೆಹೋವನ ಪವಿತ್ರ, ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದರು. ಯೆಹೋವನ ಪೆಟ್ಟಿಗೆಯನ್ನು ಬೆಟ್ಟಿದ್ದ ಮೇಲಿದ್ದ ಆಬೀನಾ ದಾಬನ ಮನೆಯಲ್ಲಿಟ್ಟರು. ಯೆಹೋವನ ಪೆಟ್ಟಿಗೆಯನ್ನು ಕಾಯುವುದಕ್ಕಾಗಿ ಆಬೀನಾದಾಬನ ಮಗನಾದ ಎಲ್ಲಾ ಜಾರನನ್ನು ಪ್ರತಿಸ್ಥಿಸಿದರು. ² ಈ ಪೆಟ್ಟಿಗೆಯು ಕಿರ್ಯತ್ತಾರೀಮಿನವರಲ್ಲಿ ಬಹುಕಾಲದವರೆಗೆ ಅಂದರೆ ಇವುತ್ತುವೆಂದಿಗೆ ಇತ್ತು.

ಯೆಹೋವನ ಇಸ್ರೇಲರನ್ನು ರಿಷ್ಟ್ ಮಣಿ

ಇಸ್ರೇಲರು ಯೆಹೋವನ ವಾಗ್ದವನ್ನು ಮತ್ತೆ ಅನುಸರಿಸಲು ಆರಂಭಿಸಿದರು. ³ಸಮುದ್ರೇಲನು ಇಸ್ರೇಲ ರಿಗೆ, “ನೀವು ಯೆಹೋವನ ಬಚಿಗೆ ಪೂರ್ಣಮಣಿಸಿಂದ ಮತ್ತೆ ಬರುವುದಾದರಿ ನಿಮ್ಮ ಬಳಿಯಿರುವ ಅನ್ನದೇವರು ಗಳನ್ನು ಎಸೆಯಬೇಕು. ನೀವು ಅಷ್ಟೇತ್ತಾ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀಇವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಅತನ ನೇವೆಯನ್ನು ಮಾತ್ರ ಮಾಡಬೇಕು. ಆಗ ಅತನು ನಿಮ್ಮನ್ನು ಥಿಲಿಟ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.

⁴ಆದ್ದರಿಂದ ಇಸ್ರೇಲರು ಬಾಳ ದೇವತೆಯನ್ನೂ ಅಷ್ಟೇತ್ತಾ ದೇವತೆಯನ್ನೂ ತ್ಯಜಿಸಿ ಯೆಹೋವನ ನೇವೆಯನ್ನು ಮಾತ್ರ ಮಾಡಿದರು.

⁵ಸಮುದ್ರೇಲನು, “ಇಸ್ರೇಲರೆಲ್ಲರು ಮಿಷ್ಪೆಯಲ್ಲಿ ಒಟ್ಟುಗೂಡಬೇಕು. ನಾನು ನಿಮಗೂ ಯೆಹೋವನಲ್ಲಿ ಪಾರ್ಥಿಸುತ್ತೇನೆ” ಎಂದು ಹೇಳಿದನು.

“ಇಸ್ರೇಲರೆಲ್ಲರು ಮಿಷ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಕಾರವನ್ನೂ ತೆಗೆದುಕೊಳ್ಳಲ್ಲ, ಅಲ್ಲದೆ ಅವರು ತಮ್ಮ ಪಾವಗಳನ್ನು ಆರಿಕೆ ಮಾಡಿದರು. “ನಾವು ಯೆಹೋವ ನಿಗೆ ವಿರುದ್ಧವಾಗಿ ಪಾವ ಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುದ್ರೇಲನು ಇಸ್ರೇಲರ ನಾಯಾಧೀಶನಾಗಿ ಮಿಷ್ಪೆಯಲ್ಲಿ ಸೇವೆ ಸಲ್ಲಿಸಿದನು.

“ಇಸ್ರೇಲರೆಲ್ಲರು ಮಿಷ್ಪೆಯಲ್ಲಿ ಒಟ್ಟುಗೂಡಿರುವುದು ಫಿಲಿಟ್ಟಿಯರಿಗೆ ಗೊತ್ತಾಯಿತು. ಥಿಲಿಟ್ಟಿಯ ಅಧಿಪತಿಗಳು ಇಸ್ರೇಲರ ವಿರುದ್ಧ ಹೋರಾಡಲು ಹೊರಟರು ಥಿಲಿಟ್ಟಿಯರು ಬರುತ್ತಿರುವುದನ್ನು ಕೇಳಿ ಇಸ್ರೇಲರು ಭಯ ಗೊಂಡರು. ⁶ಇಸ್ರೇಲರು ಸಮುದ್ರೇಲನಿಗೆ, “ನಿಮ್ಮ

ಕಾ ಪವಿತ್ರ, ... ಯಾಜಕನೆಲ್ಲಿದ್ದನೆ? ಆಷ್ಟರಿಂದ ಹೀಬ್ರಾವಿನಲ್ಲಿ “ಪವಿತ್ರನೂ ಯೆಹೋವನೂ ಆಗಿರುವ ದೇವರ ಮುಂದ ಯಾರು ನಿಂತುಕೊಳ್ಳಬಲ್ಲರು?”

ದೇವರಾದ ಯೆಹೋವನಲ್ಲಿ ನಮಗಾಗಿ ಪ್ರಾರ್ಥಿಸು! ನಿಲ್ಲಿಸಬೇಡ! ಫಿಲಿಷ್ಟಿಯರಿಂದ ನಮ್ಮನ್ನು ರಕ್ಷಿಸಲು ಯೆಹೋವನಲ್ಲಿ ಬೇಡಿಕೋಲ್” ಎಂದು ಹೇಳಿದರು.

⁹ಸಮುವೇಲನು ಕುರಿಮರಿಯೋಂದನ್ನು ತಂದು ಯೆಹೋವನಿಗೆ ಸಾರಾಂಗಹೋಮವನನ್ನಾಗಿ ಅಪಿಸಿದನು. ಸಮುವೇಲನು ಇಸ್ತೇಲರಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಿಸಿದನು.¹⁰ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ತೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಭದ್ವ ಫಿಲಿಷ್ಟಿಯರಲ್ಲಿ ಕಳವಳವನನ್ನು ಭಯವನ್ನು ಉಂಟುಮಾಡಿತು. ಅವರ ಸೇನಾನಿಪತ್ತಿ ಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲೀಲ್. ಆದ ಕಾರಣ ಇಸ್ತೇಲರು ಫಿಲಿಷ್ಟಿಯರನ್ನು ಯಿಧ್ವದಲ್ಲಿ ಸೋಲಿಸಿದರು.¹¹ಇಸ್ತೇಲರು ಮಿಚ್ಚಿಯಂದ ಬಂದು ಫಿಲಿಷ್ಟಿಯರನ್ನು ದಾರಿಯದಕ್ಕೂ ಸಂಹರಿಸುತ್ತು ಬೇತ್ತಿರಿಸವರೆಗೆ ಅಟ್ಟಿಸಿಕೊಂಡು ಹೋದರು.

ಇಸ್ತೇಲನಲ್ಲಿ ಶಾಂತಿ ಸ್ಥಾಪನೆ

¹²ಆನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಚ್ಯಾಪಿಸಿಕೊಳ್ಳುತ್ತಿರಲ್ಲಿ ಎಂಬುದಕ್ಕಾಗಿ ಅವನು ಈ ರೀತಿ ಮಾಡಿದನು. ಸಮುವೇಲನು ಮಿಚ್ಚಿ ಮತ್ತು ಕೇಸಿಗಳ ಮದ್ದೆ ಕಲ್ಲನ್ನು ನೆಟ್ಟು “ಯೆಹೋವನು ಇಲ್ಲಿಯವರಿಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಆದಕ್ಕೆ “ಸಹಾಯದ ಕಲ್ಲು” ಎಂದು ಹೆಸರಿಟ್ಟಿನು.

¹³ಫಿಲಿಷ್ಟಿಯರು ಸೋತುಹೋದರು. ಅವರು ಮತ್ತೆ ಇಸ್ತೇಲರ ಭೂಮಿಯಲ್ಲಿ ಹೆಚ್ಚಿ ಇಡಲೀಲ್. ಸಮುವೇಲನ ಜೀವಿತದ ಉಳಿದ ಭಾಗದಲ್ಲಿ ಯೆಹೋವನು ಫಿಲಿಷ್ಟಿಯರಿಗೆ ವಿರುದ್ಧವಾಗಿದ್ದನು.¹⁴ಫಿಲಿಷ್ಟಿಯರು ಎಕ್ಕೂರ್ನೂ ಸಿಂದ ಗತ್ತಾವರಿಗಿನ ಪ್ರದೇಶದ ಇಸ್ತೇಲ್ ಪಟ್ಟಣಗಳನ್ನು ವಶವಹಿಸಿಕೊಂಡಿದ್ದರು. ಆದರೆ ಇಸ್ತೇಲರು ಆ ಪಟ್ಟಣಗಳನ್ನು ಮರಳಿ ಗೆದ್ದುಕೊಂಡರು ಮತ್ತು ಆ ಪಟ್ಟಣದ ಸುತ್ತಲಿನ ಪ್ರದೇಶಗಳನ್ನು ವಶವಹಿಸಿಕೊಂಡರು.

ಇಸ್ತೇಲರ ಮತ್ತು ಅಹೋರಿಯರ ಮದ್ದೆ ಶಾಂತಿ ನೇಲಿಸಿತ್ತು.

¹⁵ಸಮುವೇಲನು ತನ್ನ ಜೀವಮಾನವೇಲ್ಲಾ ಇಸ್ತೇಲ ರನ್ನು ಮನ್ನಿಸಿದನು;¹⁶ಇಸ್ತೇಲಿನಲ್ಲಿ ನಾಯ ಪರಿಪಾಲನಾಗಿ ಪ್ರತಿವರ್ವಣಾ ಬೇತ್ತೀಲ್, ಗಿಲಾಲ್ ಮತ್ತು ಮಿಚ್ಚಿಗಳಿಗೆ ಹೋದನು. ಹೀಗೆ ಅವನು ಈ ಸ್ಥಳಗಳಲ್ಲಿ ಇಸ್ತೇಲರಿಗೆ ನಾಯತೀರಿಸುತ್ತು ಅವರನ್ನು ಆಳಿದನು.¹⁷ಆದರೆ ಸಮುವೇಲನ ಮನೆಯು ರಾಮದಲ್ಲಿತ್ತು. ಆದ್ದರಿಂದ ಸಮುವೇಲನ ಯಾವಾಗಲೂ ರಾಮಕ್ಕೆ ಹಿಂತಿರುಗುತ್ತಿದ್ದನು. ಸಮುವೇಲನು ರಾಮದಿಂದ ಇಸ್ತೇಲರಿಗೆ ನಾಯತೀಪ್ರ್ಯ ನೀಡುತ್ತಾ ಆಳಿದನು; ರಾಮದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯೊಂದನ್ನು ನಿರ್ವಿಷಿದನು.

ರಿಂದ ಸಮುವೇಲನು ಯಾವಾಗಲೂ ರಾಮಕ್ಕೆ ಹಿಂತಿರುಗುತ್ತಿದ್ದನು. ಸಮುವೇಲನು ರಾಮದಿಂದ ಇಸ್ತೇಲರಿಗೆ ನಾಯತೀಪ್ರ್ಯ ನೀಡುತ್ತಾ ಆಳಿದನು; ರಾಮದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯೊಂದನ್ನು ನಿರ್ವಿಷಿದನು.

ಇಸ್ತೇಲರು ತಮಗಿಬ್ಬಿ ರಾಜನನ್ನು ಕೇಳಿಕೊಳ್ಳುವರು

⁸ ಸಮುವೇಲನು ಮುದುಕನಾದ ವೇಲೆ ತನ್ನ ಮಕ್ಕಳನ್ನು ಇಸ್ತೇಲರಿಗೆ ನಾಯಾ ದೀಶರನ್ನಾಗಿ ಮಾಡಿದನು.²ಅವನ ಮೊದಲನೆಯ ಮಗ ಯೋದೇಲ್, ಎರಡನೆಯ ಮಗ ಅಬೀಯ. ಯೋದೇಲನು ಮತ್ತು ಅಬೀಯನು ಬೇರೆಂದೆ ಬದಲ್ಲಿ ನಾಯಾ ದೀಶರಾಗಿದ್ದರು.³ಆದರೆ ಸಮುವೇಲನ ಮಕ್ಕಳು ಅವನಂತೆ ನಡೆದುಕೊಳ್ಳಲಿಲ್ಲ. ಅವರು ಲಂಜವನ್ನು ಪಡೆದು ನಾಯಾಲಯದಲ್ಲಿ ಅನಾಯದ ತೀಪ್ರ್ಯಗಳನ್ನು ಮಾಡುತ್ತಿದ್ದರು ಮತ್ತು ಜನರನ್ನು ವಂಚಿಸುತ್ತಿದ್ದರು.⁴ಆದುದರಿಂದ ಇಸ್ತೇಲರ ಹಿರಿಯರೆಲ್ಲ ಒಟ್ಟುಗೂಡಿದರು. ಅವರು ಸಮುವೇಲನನ್ನು ಭೇಟಿಮಾಡಲು ರಾಮಕ್ಕೆ ಹೋದರು.⁵ಹಿರಿಯರು ಸಮುವೇಲನಿಗೆ, “ನೀನು ಮುದುಕನಾಗಿರುವ ಮತ್ತು ನಿನ್ನ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿಲ್ಲ, ಅವರು ನಿನ್ನಂತಲ್ಲ ಈಗ, ಬೇರೆ ದೀಶಗಳಂತೆ ಬಬ್ಬ ರಾಜನನ್ನು ನಮ್ಮನ್ನಾಳು ನೇಮಿಸು” ಎಂದು ಹೇಳಿದರು.

“ಹೀಗೆ ಹಿರಿಯರೆಲ್ಲರು ತಮ್ಮನ್ನು ಮನ್ನಿಸೆಲು ರಾಜನೊಬ್ಬನು ಬೇಕೆಂದರು. ಸಮುವೇಲನಿಗೆ ಇದು ಸರಿಯಿಸಿಲ್ಲ. ಆದರಿಂದ ಅವನು ಯೆಹೋವನಲ್ಲಿ ಪ್ರಾರ್ಥಿಸಿದನು.”⁶ಯೆಹೋವನು ಅವಿಗೆ, “ಪ್ರಜಿಗಳು ನಿನಗೆ ಹೇಳಿದಂತೆ ಮಾಡು. ಅವರು ನಿನ್ನನ್ನು ತಿರಸ್ಕರಿಸಲಿಲ್ಲ. ಆದರೆ ನಿನ್ನನ್ನು ತಿರಸ್ಕರಿಸಿದ್ದಾರೆ! ಅವರಿಗೆ ನಾನು ರಾಜನಾಗಿರುವುದು ಬೇಕಿಲ್ಲ!⁷ಅವರು ಯಾವಾಗಲೂ ಮಾಡಿದಂತೆ ಈಗಲೂ ಮಾಡುತ್ತಿದ್ದಾರೆ. ಅವರನ್ನು ಈಚ್ಚಿಸ್ತಿನೀಂದ ಕರೆದುಕೊಂಡು ಬಂದನೆನು. ಆದರೆ ಅವರು ನಿನ್ನನ್ನು ಬಿಟ್ಟು ಅನ್ನದೇವತೆಗಳ ಸೇವೆ ಮಾಡಿದರು. ಅವರು ನಿನಗೂ ಹೀಗೆಯೇ ಮಾಡುತ್ತಿದ್ದಾರೆ.⁸ಆದ್ದರಿಂದ ಜನರ ಮಾತಿಗೆ ಕಿರಿಸಿಬಂತ್ತು ಅವರು ಹೇಳಿದಂತೆ ಮಾಡು. ಆದರೆ ಅವರಿಗೆ ಎಷ್ಟರಿಂದ ಕೊಡು. ರಾಜನಾದವನು ಜನರಿಗೆ ಏನು ಮಾಡುತ್ತಾನೆ ಎಂಬುದನ್ನು ಅವರಿಗೆ ತಿಳಿಸಿಹೇಳಿ! ರಾಜನಾದವನು ಜನರನ್ನು ಹೇಗೆ ಅಳುತ್ತಾನೆಂಬು ದಂತ್ತಾನ್ನಾನೆ ಅವರಿಗೆ ತಿಳಿಸಿಕೊಡು” ಎಂದು ಹೇಳಿದನು.

¹⁰ಆ ಜನರು ರಾಜನೊಬ್ಬನ್ನು ಕೇಳಿಕೊಂಡರು. ಆದರಿಂದ ಸಮುವೇಲನು ಅವರಿಗೆ ಯೆಹೋವನು ಹೇಳಿದ್ದನ್ನೆಲ್ಲ ತಿಳಿಸಿದನು.¹¹ಸಮುವೇಲನು, “ನೀವು ನಿಮ್ಮನ್ನು ಅಳುತ್ತಾನೆ ಬಂಪಂತದಿಂದ ಹೀಗೆಲ್ಲ ಮಾಡುತ್ತಾನೆ: ಅವನು ನಿಮ್ಮ ಗಂಡುಮಕ್ಕಳನ್ನು

ತೆಗೆದುಕೊಂಡು ತನ್ನ ಸೇವಕರನ್ನಾಗಿಯೂ ಸ್ನೇಹಿಕರ ನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥ್ಯೈಸ್ತೇನ್ನ ದಲ್ಲಿಯೂ ಅಶ್ವೈಸ್ಯೈನ್ ದಲ್ಲಿಯೂ ಸೇರಿ ಹೋರಾಡ ಬೇಕಾಗುತ್ತದೆ. ನಿನ್ನ ಮಕ್ಕಳು ರಾಜನ ರಥ್ಯದ ಮುಂದೆ ಒಡುವ ಬೆಂಗಾಗವಲಿನವರಾಗಬೇಕಾಗುತ್ತದೆ.¹² ರಾಜನು ನಿಮ್ಮ ಮಕ್ಕಳನ್ನು ಯೋಧರನ್ನಾಗಿ ಮಾಡಿಕೊಳ್ಳುವನು. ಅವರಲ್ಲಿ ಕೆಲವರು ಒಂದು ಸಾವಿರ ಮಂದಿ ಸ್ನೇಹಿಕರಿಗೆ ಅಧಿಕಾರಿಗಳಾಗಬಹುದು. ಇನ್ನು ಕೆಲವರು ಏವತ್ತು ಮಂದಿ ಸ್ನೇಹಿಕರಿಗೆ ಅಧಿಕಾರಿಗಳಾಗಬಹುದು. ತನ್ನ ಭಂಗಿಯಲ್ಲಿ ಮತ್ತು ವೈರನ್ನು ಕೊಯ್ಲುಲ್ಲ ರಾಜನು ನಿಮ್ಮ ಮಕ್ಕಳನ್ನು ತೆಗೆದುಕೊಳ್ಳುವನು; ಯುದ್ಧದ ಆಯುಧಗಳನ್ನು ತಯಾರಿಸಲೂ ತನ್ನ ರಥಕ್ಕೆ ಬೇಕಾದ ಸಾಮಗ್ರಿಗಳನ್ನು ತಯಾರಿಸಲೂ ಅವನು ಅವರನ್ನು ಒಳಗಿಸಿಕೊಳ್ಳುವನು.

¹³ “ರಾಜನು ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ತನಗಾಗಿ ಸುಗಂಧಿರವ್ಯಾಗಳನ್ನು ತಯಾರಿಸಲೂ ಅಿಗಿ ಮಾಡಲೂ ಹೊಟ್ಟುಸುಧುಪುಡಕ್ಕೂ ಒಳಪ್ಪಿಸಿಕೊಳ್ಳುವನು.

¹⁴ “ನಿಮಗೆ ಸೇರಿದ ಉತ್ತಮ ಹೋಲಗಳನ್ನೂ ದೂಕ್ಕಿ ತೋಟಗಳನ್ನೂ ಆಲೀವಾ ತೋಪುಗಳನ್ನೂ ರಾಜನ ಕಿತ್ತು ಹೊಂಡು ತನ್ನ ಅಧಿಕಾರಿಗಳಿಗೆ ಹೊಡುತ್ತಾನೆ.¹⁵ ನಿಮ್ಮ ಬೆಳೆದ ಧಾನ್ಯಗಳಲ್ಲಿ ಮತ್ತು ದ್ರಾಕ್ಷಗಳಲ್ಲಿ ಅವನು ಹತ್ತನೇ ಒಂದು ಭಾಗವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಹೊಡುತ್ತಾನೆ.¹⁶ ರಾಜನು, ನಿಮ್ಮ ಸೇವಕಸೇವಕಿಯರನ್ನು ತೆಗೆದುಕೊಳ್ಳುವನು; ಶ್ರೀವೈಂದ ಎತ್ತಿಗಳನ್ನೂ ಕರ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸ ಕ್ಷಾಗಿ ಒಳಗಿಸಿಕೊಳ್ಳುವನು.¹⁷ ನಿಮ್ಮ ಕುರಹಿಂಡುಗಳಲ್ಲಿ ಹತ್ತನೇಯ ಒಂದು ಭಾಗವನ್ನು ತೆಗೆದುಕೊಳ್ಳುವನು.

“ಆಗ ನಿಮ್ಮ ರಾಜನಿಗೆ ಸೇವಕರಾಗುವಿರಿ;¹⁸ ರಾಜನು ಬೇಕಾದು ಹೋಳಿಕೊಂಡದ್ದರಕ್ಕಿ ಗೋಳಾಡುವಿರಿ. ಆದರೆ ಆಗ ಯಿಹೋವನು ನಿಮಗೆ ಉತ್ತರಿಸುವುದಿಲ್ಲ” ಎಂದು ಹೇಳಿದನು.

¹⁹ ಆದರೆ ಸಮುದೇಲನ ಮಾತುಗಳಿಗೆ ಜನರು ಕಿವಿಗೊಡಲಿಲ್ಲ. ಅವರು, “ಇಲ್ಲ, ನಮ್ಮನ್ನಾಳಲು ಒಬ್ಬ ರಾಜನು ಇರಲೇಬೇಕು.²⁰ ಆಗ ನಾವು ಇತರ ಅನ್ಯ ಜನಾಂಗಗಳಂತೆ ಆಗುವೆವೆ. ನಮ್ಮ ರಾಜನು ನಮ್ಮನ್ನು ಮುನ್ನಡಿಸುವನು. ಅವನು ನಮ್ಮೊಡನೆ ಬಂದು ನಮ ಗೋಳಿಸುತ್ತಿರು ಹೋರಾಡುವನು” ಎಂದು ಹೇಳಿದರು.

²¹ ಸಮುದೇಲನು ಅವರ ಮಾತುಗಳೈಲ್ಲಾ ಯಿಹೋವ ನಿಗೆ ತಿಳಿಸಿದನು.²² ಯಿಹೋವನು, “ಅವರ ಇಷ್ಟದಂತೆ ಅವರಿಗೊಬ್ಬ ರಾಜನನ್ನು ನೇಮಿಸು” ಎಂದು ಹೇಳಿದನು.

ಆಗ ಸಮುದೇಲನು ಇಸ್ರೇಲರಿಗೆ, “ಹಾಗೆಯೇ ಆಗಲಿ, ನಿಮ್ಮ ಒಬ್ಬ ಹೋಸ ರಾಜನನ್ನು ಪಡೆದುಕೊಳ್ಳುವಿರಿ. ಈಗ ನಿಮ್ಮೇಲ್ಲ ನಿಮ್ಮ ಮನಗಳಿಗೆ ಹಿಂದಿರುಗಿರಿ” ಎಂದನು.

ಸೌಲನು ತನ್ನ ತಂದೆಯ ಕರ್ತೆಗಳನ್ನು ಹುಡುಕುವನು

9 ಬೆಂಬಾಗಿದ್ದನು. ಕೀಷನು ಒಬ್ಬ ಪ್ರಮುಖ ಬೆಂಬಾಗಿದ್ದನು. ಕೀಷನು ಅಬೀಯೇಲನು ಬೆರೋರನ ಮಗ. ಬೆರೋರನು ಬೆಕೋರನ ಮಗ. ಇವರೆಲ್ಲ ಬೆಂಬಾಗಿದ್ದನನ ಕುಲಕ್ಕೆ ಸೇರಿದವರು. ² ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಸೌಲನು ಸುಂದರನಾದ ಯುವಕನಾಗಿದ್ದನು. ಸೌಲನಿಗಿತ ಸುಂದರರು ಅಲ್ಲಿರಲಿಲ್ಲ. ಸೌಲನು ಇತರ ಇಸ್ರೇಲ್ ಗಂಡಸರಿಂತ ಎತ್ತರವಾಗಿದ್ದನು.

³ ಒಂದು ದಿನ ಕೀಷನ ಕರ್ತೆಗಳು ಕಳೆದು ಹೋದವು. ಅದ್ದಿರಿಂದ ಕೀಷನು ಸೌಲನಿಗೆ, “ಸೇವಕ ನೊಬ್ಬನನ್ನು ಕರೆದುಕೊಂಡು ಕರ್ತೆಗಳನ್ನು ಹುಡುಕಲು ಹೋಗೆನ್” ಎಂದು ಹೇಳಿದನು.⁴ ಸೌಲನು ಕರ್ತೆಗಳನ್ನು ಹುಡುಕಲು ಆರಂಭಿಸಿದನು. ಸೌಲನು ಮತ್ತು ಅವನ ಸೇವಕನು ಎಷ್ಟಾದೀವೂ ಬೆಂಬಾಗಿದ್ದನು. ಬೆಂಬಾಗಿದ್ದನು ಅವರಿಗೆ ಹೆಸರಕ್ಕೆಗಳು ಸಿಗಲಿಲ್ಲ. ಆದ್ದರಿಂದ ಅವರು ಶಾಲೀವ್ ಪ್ರದೇಶದಲ್ಲಿಲ್ಲ ಹುಡುಕಿದರು; ಅಲ್ಲಿಯೂ ಅವರ ಕರ್ತೆಗಳು ಸಿಕ್ಕಲಿಲ್ಲ. ಆದ್ದರಿಂದ ಅವರು ಶಾಲೀವ್ ಪ್ರದೇಶದಲ್ಲಿಲ್ಲ ಹುಡುಕಿದರು; ಅಲ್ಲಿಯೂ ಅವರ ಕರ್ತೆಗಳು ಸಿಗಲಿಲ್ಲ.

ಕೊನಿಗೆ, ಸೌಲನು ಮತ್ತು ಅವನ ಸೇವಕನು ಚೂಛ್ ಎಂಬ ಹೆಸರಿನ ಪಟ್ಟಿನಕ್ಕೆ ಬಂದರು. ಸೌಲನು ಸೇವಕನಿಗೆ, “ನಾವು ವಾರಳಿ ಹೋಗೋಣ. ನಮ್ಮ ತಂದೆಯು ಹೆಸರಕ್ತೆಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ನಮ್ಮ ಬಗ್ಗೆ ಚಿಂತಿಸಲಾರಂಭಿಸುತ್ತಾನೆ” ಎಂದು ಹೇಳಿದನು.

“ಆದರೆ ಆ ಸೇವಕನು, “ಈ ಪಟ್ಟಿನದಲ್ಲಿ ಒಬ್ಬ ದೇವರ ಮನುಷ್ಯನಿದ್ದಾನೆ. ಜನರು ಅವನನ್ನು ಗೌರವಿಸುತ್ತಾರೆ. ಅವನು ಹೇಳುವ ವಿಷಯಗಳಿಲ್ಲ ನಿಜವಾಗುತ್ತವೆ. ಆದ್ದರಿಂದ ಈ ಪಟ್ಟಿನಕ್ಕೆ ಹೋಗೋಣ. ಬಹುಶಃ ನಾವು ಮುಂದೆ ಎಲ್ಲಿಗೆ ಹೋಗಬೇಕೆಂಬುದನ್ನು ಈ ದೇವರ ಮನುಷ್ಯನು ತಿಳಿಸಬಹುದು” ಎಂದು ಉತ್ತರಿಸಿದನು.

“ಸೌಲನು ತನ್ನ ಸೇವಕನಿಗೆ, “ನಾವು ಪಟ್ಟಿನದೊಳಗೆ ಹೋಗೋಣ ಯಾಕಂಡರೆ ಆ ಮನುಷ್ಯನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ನಮ್ಮ ಜೀಲಂದಲ್ಲಿದ್ದ ಆಹಾರವೆಲ್ಲ ಮನಿದಿದೆ. ಆ ದೇವರ ಮನುಷ್ಯನಿಗೆ ನೀಡಲು ನಮ್ಮಲ್ಲಿ ಕಾಣಿಸಿದ್ದಿಲ್ಲ. ಹೀಗಾಗಿ ನಾವು ಅವನಿಗೆ ಏನು ಕೊಡಬೇಕು?” ಎಂದು ಹೇಳಿದನು.

“ಆ ಸೇವಕನು ಸೌಲನಿಗೆ, “ಇಲ್ಲಿ ನೊಂಡು, ನನ್ನ ಬಗ್ಗೆ ಸ್ವಲ್ಪ ಹಣವಿದೆ. ಇದನ್ನು ಆ ದೇವರ ಮನುಷ್ಯನಿಗೆ ಕೊಡೋಣ. ನಾವು ಎಲ್ಲಿಗೆ ಹೋಗಬೇಕೆಂಬುದನ್ನು ಅವನು ತಿಳಿಸುತ್ತಾನೆ” ಎಂದು ಉತ್ತರಿಸಿದನು.

9-11 ಸೌಲನು ತನ್ನ ಸೇವಕಿಗೆ, “ಒಳ್ಳೆಯ ಅಲೋಚನೆ; ನಡೆ ಹೋಗೋಣ” ಎಂದು ಹೇಳಿದನು. ಅವರು ಆ ಪಟ್ಟಣದಲ್ಲಿ ದೇವರ ಮನುಷ್ಯಸಿದ್ಲಿಗೆ ಹೋದರು.

ಸೌಲನ್ನ ಮತ್ತು ಆ ಸೇವಕನು ಬೆಳ್ಳದ ಹೇಳೆಗಳು ನಡೆಯುತ್ತಾ ಅ ಪಟ್ಟಣಕ್ಕೆ ಹೋಗಿರು. ಆ ದಾರಿಯಲ್ಲಿ ಅವರು ಕೆಲವು ಸ್ತ್ರೀಯರನ್ನು ಸಂಧಿಸಿದರು. ಆ ಸ್ತ್ರೀಯರು ನೀರನ್ನು ತರಲು ಹೋಗುತ್ತಿದ್ದರು. ಸೌಲನ್ನ ಮತ್ತು ಆ ಸೇವಕನು, “ದರ್ಶಿಯ ಇಲ್ಲಿರುವನೇ?” ಎಂದು ಆ ಯಾವತ್ತಿಯರನ್ನು ಕೇಳಿದರು: (ಹಿಂದಿನ ಕಾಲದಲ್ಲಿ ಇಸ್ತೇರು ಪ್ರವಾದಿಯನ್ನು “ದರ್ಶಿ” ಎಂದು ಕರೆಯುತ್ತಿದ್ದರು. ದೇವರಿಂದ ಇನಾದರೂ ಕೇಳಬೇಕಾಗಿದ್ದರೆ, “ದರ್ಶಿಯ ಬಳಿಗೆ ಹೋಗೋಣ” ಎನುತ್ತಿದ್ದರು.)

१२ अ युवतीयरु, “ಹೌದು ದರ್ಶಿಯ ಇಲ್ಲಿದ್ದಾನೆ. ಅವನು ಡಾರಿಯಲ್ಲಿ ನಿಮಗಿಂತ ಸ್ವೇಚ್ಛಾ ಮುಂದೆ ಹೋಗುತ್ತಿದ್ದಾನೆ. ಈ ಹೌತ್ತು ನಮ್ಮ ಉಲಿನವರು ಗುಡ್ಡದ ಮೀರೀ ಯಜ್ಞವನ್ನು ಆರ್ಥಿಸುವುದರಿಂದ ಅವನು ಇಲ್ಲಿಗೆ ಬಂದಿದ್ದಾನೆ. ¹³ ನಿಈವು ಪಟ್ಟಣದೊಳಕ್ಕೆ ಹೋದರೆ ಅವನನ್ನು ಕಾಣಬಹುದು. ನಿಈವು ಬೇಗನೆ ನೋಡಿ ಬೇಕೆಂದಿದ್ದರೆ, ಅವನು ಉಟ ಮಾಡುವುದಕ್ಕಾಗಿ ಆರಾಧಿಸೆಯು ಶ್ವರ್ಂಕೆ ಹೋಗುವುದಕ್ಕಿಂತ ಮೊದಲೀ ಅವನನ್ನು ಕಾಣಬೇಕು. ದರ್ಶಿಯ ಯಜ್ಞವನ್ನು ಆಶೀರ್ವಿಸಿದ ಬೇಕಾಗಿರುವುದರಿಂದ ಅವನು ಅಲ್ಲಿಗೆ ಹೋಗುವವರಿಗೆ ಜನರು ಉಟಮಾಡುವುದಿಲ್ಲ. ಆದ್ದರಿಂದ ನಿಈವು ಬೇಗನೆ ಹೋದರೆ ಅವನನ್ನು ಕಾಣಬಹುದು” ಎಂದು ಹೇಳಿದರು.

୧୪ ନୀଳନୁ ମୁହଁ ଆ ଶେଷକନୁ ଗୁଡ଼ିପଣ୍ଡ ହତି ପଚ୍ଛିଳିଦ କଢି ନେଇଦରୁ. ଅପର ପଚ୍ଛିଳିବାନ୍ତି ପ୍ରବେଶି ସୁତ୍ତି ଦାଙ୍ଗ, ନମ୍ବୁରେଲନୁ ଅପର କଢି ବୁଲିତେଇରୁ ପରିଦର୍ଶନ କରିଦିଲୁ. ନମ୍ବୁରେଲନୁ ଆଗତନେ ପଚ୍ଛିଳିଦିଂଦ ହୋରବିଂଦୁ, ଆରା ଧନୀଯ ସଳିଦ କଢି ହୋରଟିଦିନ.

“ १५ किंदिन दिन, यीकोइवनु सम्बवेलिनीगी,
 १६ “ नाथि इदै समयहरै नानु निनै बलिगे बबृ
 मनुष्यननू केलिहस्तैनै. अवनु बैनामीना
 कुटुंबकै सैरिदपनु. निएनु अवननू अभि
 वैरीहनु. ननू जनराद इस्तैलरीगे अवनु राजनागु
 ताने. तो मनुष्यनु ननू जनरन्सु फिलिष्टीयरिंद
 रक्षेस्तुताने. ननू जनर संकटपन्नु नानु नौरोडि
 दैनै: ननू जनर गोरेखनू नानु आलिस्त्रैनै”
 एवंदू त्रिलोकिन्द्रम्.

¹⁷ಸಮುದ್ರೇಲನು ಸೌಲಾನನ್ನು ಕಂಡಾಗ ಯಿಹೋವನು ಅವನಿಗೆ, “ನಾನು ನಿನಗೆ ಹೇಳಿದ ಮನುಷ್ಯ ಇವನೇ.

ಇವನು ನನ್ನ ಜನರನ್ನ ಆಳುತ್ತಾನೆ' ಎಂದು ಹೇಳಿದನು.
 18 ಸೌಲನು ಹೊರಬಾಗಿಲಿನ ಬಳಿಯಿದ್ದ ಸಮುದ್ರೇಲನ

ಬಳಿಗೆ ಬಂದನು. ಸೌಲನು ಸಮುದ್ರೇಲನನ್ನು,
“ದಶ್ರೀಯ ಮನೆ ಎಲ್ಲಿದೆ? ಎಂಬುದನ್ನು ದಯವಿಟ್ಟ
ನನಗೆ ಹೇಳಿ” ಎಂದು ಕೇಳಿದನು.

19 “ಸಮವೇಲನು, “ನಾನೇ ಆ ದತ್ತಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೋಡಿಯಲ್ಲಿ ಉಂಟವಾಡಬೇಕು. ನಾನು ನಿಮ್ಮನ್ನು ನಾಳಿ ಬಳಿಗ್ಗಿ ನಿಮ್ಮ ಮನಿಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗಲ್ಲ ಉತ್ತರ ಕೊಡುತ್ತೇನೆ. 20 ಮೂರು ದಿನಗಳ ಹಿಂದೆ ಕಳೆದುಹೊದ ನಿನ್ನ ಕರ್ತೆಗೆ ಲಿಗಾಗಿ ಜಿಂಟಿಸೆಬೇಡ್. ಅವಧಿಲ್ಲ ಸ್ಥಿತಿವೆ. ಈಗ ಇಸ್ತೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.

“**ଅଦ୍ଦକେ ପୋଲନୁ, “ନାମ ବେନ୍ଦ୍ରାମୀଏନ୍ତି କୁଳ ଦଵସନୁ. ଅମୁ ଇଶ୍ଵରଲିଙ୍ଗ ବଂଦୁ ଜୈଶକୁଳ. ନନ୍ଦ କୁଟୁଂବପୁ ବେନ୍ଦ୍ରାମୀଏନ୍ତି କୁଳଦିଲ୍ଲି ତୀର କଣିଷ୍ଠ ବାଦୁଦୁ. ଇଶ୍ଵରାଗିନୀଏନ୍ତି ଏଠିମୁହଁ ହେଲୁଥିରୁବେ?” ଏଠିମୁହଁ କେଳିଦନୁ.**

‘²²ఆగస్తమవేలను సౌలనన్న మత్తు ఆవస సేవక నన్న ఉండద స్థలకై కరెదుకోండు హోదను. ఒట్టేగే ఉండమాడలు మత్తు యజ్ఞవస్తుగళన్న హంచికోళ్లు సుమారు మూవత్తు జనరన్న ఆహ్వానిసలాగితు. సమువేలను సౌలనిగి మత్తు ఆవస సేవకానిగే ఉండద మేజినల్లి అతీఏ ముఖ్య వాద స్థలపన్న నీరిచిదన. ²³సమువేలను అడిగి యవినిగి, “నాను నినిగి కొట్టిద్ద మాంపపన్న తేగిదు కోండు బా; ప్రత్యేకమాగిడబేందు నాను నినిగి హేళిదు భాగవే అదు” ఎందు హేళిదను.

24 అడిగేయవను శోదయ మాంసవన్న తేగిదు కొండు బందు నౌలన ఎదురిగి మేణిన మేలి ట్టను. సమువేలను, "నాను నినగారి ఈ మాంస వన్న వ్రత్తీఏవాగిరిసిద్దేనే. ఇదన్న తిన్న, పక్షిందరి ఇదన్న ఈ విశేషవాద సందభ దల్లి నినగి కొడుపుదక్కియే వ్రత్తీఏసలాగిత్తు" ఎందు హేళిదను. ఆడ్డరిండ నౌలను సమువేలన జీఓతే యులి ఆ దిన గొట్టమాడిదు.

25 ଅପରୁ ଲାଭମାକିଦ ନଂତର, ଆରାଧନା ସ୍ଵଭାବିଦ ଜୀବୁବଳଦ, ପଟ୍ଟଣୀକ୍ଷେ ହିଂଦିରିଗିଦର. ନମ୍ବୁବେଁଲନୁ ସାରିଲିଗାଗି ମାଲିଗ୍ଯ ମେଁଲେ କାଶିଗ୍ରୀନୁ ଶିଦ୍ଧପାଇଦିନୁ ମୁଖୁ ସାରନୁ ଆଲ୍ଲ ପୁଲିଗନୁ

೨೬ ಮಾರ್ತಿಯ ದಿನ ಬೆಳಿಗಿನ ಜಾವ, ಸಮುದ್ರೇಲನು ಮಾಡಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ,

“ಎದ್ದೀಳು, ನಿನ್ನನ್ನ ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲಿದ್ದನು ಮತ್ತು ಸಮುವೇಲ ನೊಂದಿಗೆ ಮನೆಯಿಂದ ಹೊರಗೆ ಹೊರಟನು.

²⁷ ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಜಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶ ವನ್ನ ನಿನಿಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದ ಕಾರಣ ಸೇವಕನು ಅವರಿಂದ ಮುಂದೆ ನಡೆದನು.

ಸಮುವೇಲನಿಂದ ಸೌಲನಿಗಿ ಅಭಿವೇಕ

10 ಸಮುವೇಲನು ವಿಶೇಷವಾದ ಎಣ್ಣೆಯ ಕುಸ್ತಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದಿಟ್ಟು “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿವೇಕಿಸಿದ್ದಾನೆ. ನಿನ್ನ ಯೆಹೋವನೆ ಜನರನ್ನು ಆಳವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿವೇಕಿಸಿದ್ದಾನೆ. ಇದು ನಿಜವಂಬಡಕ್ಕೆ ಸಾಕ್ಷಿಯೇ ನಂದರೆ;² ಈ ದಿನ ನನ್ನನ್ನು ಬಿಟ್ಟು ನಿನ್ನ ಮುಂದೆ ಸಾಗಿದಾಗ, ಬೆಂಾಯಿಂನನ ಮೇರಿಯಲ್ಲಿರುವ ಚೆಲ್ಪಿನ ಲೀನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಿಗೆ, ‘ನಿನ್ನ ಹುಡುಕು ತಿದ್ದ ಕತ್ತೆಗಳು ಒಬ್ಬಿಗೆ ಸಿಕ್ಕೆವೆ. ನಿನ್ನ ತಂದೆಯ ಕತ್ತೆಗಳ ಬಗ್ಗೆ ಜಿಂಟಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಜಿಂಟಿಸುತ್ತಿದ್ದಾನೆ: ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಂಬಲಿಸುತ್ತಿದ್ದಾನೆ’” ಎಂದು ಹೇಳಿದನು.

³ ಸಮುವೇಲನು, “ನಿನ್ನ ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಒಕ್ಕ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಡಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಥನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿಹೋತಗಳನ್ನೂ ಎರಡನೆ ಯವನು ಮೂರು ರೊಟ್ಟಿಗಳನ್ನೂ ಮೂರಂಸೆಯವನು ಒಂದು ಸೀಸೆ ದೂರಕ್ಕಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ.⁴ ಈ ಮೂರವರೂ ನಿನ್ನ ಕ್ರೀಡೆವನ್ನು ವಿಚಾರಿಸುತ್ತಾರೆ. ಅವರು ನಿನಿಗೆ ಎರಡು ರೊಟ್ಟಿಗಳನ್ನೂ ಕೊಡುತ್ತಾರೆ. ನಿನ್ನ ಆ ಎರಡು ರೊಟ್ಟಿಗಳನ್ನು ಅವರಿಂದ ತೆಗೆದುಕೊಳ್ಳಬೇವೆ.⁵ ನಂತರ ನಿನಿಗೆ ಗಿಬಿಯತ್ತು ಎಲೋಹಿ ಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಸ್ಟೀಯರ ಕೊಟೆಯಿಡಿದೆ. ನಿನ್ನ ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು

ಆರಾಥನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಿಡಿಯನ್ನೂ ಕೊಳಳಲನ್ನೂ ಕಿನ್ನರಿಯನ್ನೂ ನುಕಿಸುತ್ತಿರುತ್ತಾರೆ. ⁶ ಆಗ ಯೆಹೋವನೆ ಆತ್ಮವು ಮಹಾಶಕ್ತಿಯಾಡನಿಗೆ ನಿನ್ನ ಮೈಮೇಲೆ ಬರುತ್ತದೆ. ನಿನ್ನ ಮಾವಾದ ಟಾಂಗಿ ಬೇರೋಬ್ಬ ಮನುಷ್ಯನಾಗುವೆ. ನಿನ್ನ ಆ ಪ್ರವಾದಿಗಳಿಂದ ಪ್ರವಾದಿಸಲು ಆರಂಭಿಸುವೆ.⁷ ಈ ಕಾರ್ಯಗಳು ಸಂಭವಿಸಿದ ಮೇಲೆ, ನಿನ್ನ ನಿನ್ನ ನಿರ್ದಾರದಂತೆ ಮಾಡು. ಯಾಕೆಂದರೆ ಯೆಹೋವನು ನಿನ್ನೊಂದಿಗಿರುತ್ತಾನೆ.

⁸ “ನಂಗಿಂತ ಮೊದಲು ನಿನ್ನ ಗಿಲಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಡಿಯಾಗುತ್ತೇನೆ. ನಾನು ಅಲ್ಲಿ ಸ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಬಿಸುತ್ತೇನೆ. ಆದರೆ ನಿನ್ನ ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನಿನ್ನ ಮಾಡಬೇಕಾದದನ್ನು ತಿಳಿಸುತ್ತೇನೆ” ಎಂದು ಹೇಳಿದನು.

ಸೌಲನು ಪ್ರವಾದಿಗಳಂತಾಗುವನು.

⁹ ಸೌಲನು ಸಮುವೇಲನನ್ನು ಬಿಟ್ಟುಹೊರಡಲು ತಿರುಗಿದಂತೆಯೇ ದೇವರು ಸಹ ಸೌಲನ ಜೀವಿತವನ್ನು ಮಾವಾಡು ಮಾಡಿದನು. ಅಂದು ಆ ಸಂಗಂಗಿಗಳಲ್ಲಾ ಸಂಭವಿಸಿದವು.¹⁰ ಸೌಲನು ಮತ್ತು ಅವನ ಸೇವಕನು ಗಿಬಿಯತ್ತು ಎಲೋಹಿಮಿಗೆ ಹೋದರು. ಸೌಲನು ಆ ಸ್ಥಳದಲ್ಲಿ ಪ್ರವಾದಿಗಳ ಸಮೂಹವನ್ನು ಸಂಧಿಸಿದನು. ದೇವರ ಆತ್ಮವು ಮಹಾಶಕ್ತಿಯಾಡನಿಗೆ ಸೌಲನ ಮೈಮೇಲೆ ಬಂದಿತು. ಆಗ ಸೌಲನು ಪ್ರವಾದಿಗಳ ಜೊತೆಯಲ್ಲಿ ಪ್ರವಾದಿಸಿದನು.¹¹ ಸೌಲನನ್ನು ಮೊದಲು ನೋಡಿದ್ದ ಜನರು, ಪ್ರವಾದಿಗಳ ಜೊತೆಯಲ್ಲಿ ಸೌಲನು ಪ್ರವಾದಿಸುತ್ತಿರುವದನ್ನು ಕಂಡರು. ಈ ಜನರು, “ಕೇಂಜನ ಮಗನಿಗೆ ಪಣಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬ ನಾದನೇ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

¹² ಗಿಬಿಯತ್ತು ಎಲೋಹಿಮಿಗಳಲ್ಲಿ ವಾಸಿಸುತ್ತಿದ್ದ ಮನುಷ್ಯನೊಬ್ಬನು, “ಹೌದು, ಅವನು ಅವರ ನಾಯಕನಂತೆ ಕಾಣುತ್ತಿದ್ದಾನೆ” ಎಂದು ಹೇಳಿದನು. ಆದುದಿಂದಲೇ, “ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನು” ಎಂಬ ಗಾದೆಯ ಮಟ್ಟಿಗೊಂಡಿತು.

ಮನಿಗಿ ಸೌಲನ ಆಗಮನ

¹³ ಸೌಲನು ಪ್ರವಾದಿಸಿದ ನಂತರ, ತನ್ನ ಮನೆಯ ಸಮೀಕ್ಷದಲ್ಲಿದ್ದ ಸ್ಥಳಕ್ಕೆ ಆರಾಥನೆಗೋಂಸ್ತರ ಹೋದನು.

¹⁴ ಸೌಲನ ಜಿಕ್ಕಪ್ಪನು ಸೌಲನನ್ನು ಮತ್ತು ಅವನ ಸೇವಕನನ್ನು, “ನಿನ್ನ ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು.

ಸೌಲನು ಅವನಿಗೆ, “ನಾವು ಕತ್ತಿಗಳನ್ನು ಹುಡುಕು ತ್ತಿದ್ದೇವು. ನಾವು ಅಪಗಳನ್ನು ಕಂಡುಕೊಳ್ಳಲಾರದೆ ಹೋದಾಗ ಸಮುದ್ರೇಲನನ್ನು ನೋಡಲು ಹೋದೆವು” ಎಂದು ಹೇಳಿದನು.

೧೫ ಸೌಲನ ಚಿಕ್ಕಪ್ಪನು, “ಸಮುದ್ರೇಲನು ನಿನಗೆ ಹೇಳಿದನ್ನು ನನಗೆ ದಯಿತಿಟ್ಟ ತಿಳಿಸು” ಎಂದು ಹೇಳಿದನು.

೧೬ ಸೌಲನು ಅವನಿಗೆ, “ಕತ್ತಿಗಳ ಈಗಾಗಲೇ ಸಿಕ್ಕಿವೆ ಎಂದು ಸಮುದ್ರೇಲನು ಹೇಳಿದನು” ಅಂದನು. ಸೌಲನು ತನ್ನ ಚಿಕ್ಕಪ್ಪನಿಗೆ ಎಲ್ಲವನ್ನೂ ತಿಳಿಸಲಿಲ್ಲ. ರಾಜ್ಯದ ಬಗ್ಗೆ ಸಮುದ್ರೇಲನು ಹೇಳಿದ ಮಾತುಗಳನ್ನು ಸೌಲನು ತನ್ನ ಚಿಕ್ಕಪ್ಪನಿಗೆ ತಿಳಿಸಲಿಲ್ಲ.

ಸೌಲನು ರಾಜನಂದು ಸಮುದ್ರೇಲನ ಪ್ರಕಟನ

೧೭ ಸಮುದ್ರೇಲನು ಇಸ್ತೇಲರನ್ನು ಮಿಚ್ಚಿಗೆ ಕರಿಸಿ, ಯೀಹೋವನ ಸನ್ನಿಧಿಯಲ್ಲಿ ಸಭೇಸೇರಿಸಿದನು. ೧೮ ಸಮುದ್ರೇಲನು ಅವರಿಗೆ, “ಇಸ್ತೇಲರ ದೇವರಾದ ಯೀಹೋವನು ಹೇಳುವುದೇನಂದರೆ, ‘ನಾನು ಇಸ್ತೇಲರನ್ನು ಈಜೆಷ್ಟು ದೇಶದಿಂದ ಕರೆದುಕೊಂಡು ಬಂದೇನು. ನಾನು ಈಜೆಷ್ಟಿನವರ ಆಳಿಕೆಯಿಂದ ಮತ್ತು ನಿಮಿಗೆ ಹಾನಿಮಾಡಲು ಪ್ರಯತ್ನಿಸಿದ ಇತರ ರಾಜ್ಯಗಳಿಂದ ರಕ್ಷಿಸಿದೆನು’ ಎನ್ನುತ್ತಾನೆ.” ೧೯ ಆದರೆ ಇಂದು ನೀವು ನಿಮ್ಮದೇವರನ್ನು ತಿರಸ್ತಿರಿಸಿರುವಿರಿ. ನಿಮ್ಮ ದೇವರು ನಿಮ್ಮನ್ನು ಕಟ್ಟಿಗಳಿಂದ ಮತ್ತು ಸಮ್ಮೇಗಳಿಂದ ರಕ್ಷಿಸುತ್ತಾನೆ. ಆದರೆ ನೀವು, ‘ಇಲ್ಲ, ನಮ್ಮನ್ನಾಳಿಲು ನಮಗೊಬ್ಬ ರಾಜನು ಬೇಕು’ ಎಂದು ಹೇಳಿದಿರಿ. ಈಗ ಬಸ್ತಿ, ನೀವು, ನಿಮ್ಮ ಕುಲಗಳ ಮತ್ತು ಗೋತ್ರಗಳ ಸಮೇತವಾಗಿ ಯೀಹೋವನ ಸಮುಖಿದಲ್ಲಿ ನೀಲಿರಿ” ಎಂದು ಹೇಳಿದನು.

೨೦ ಸಮುದ್ರೇಲನು ಇಸ್ತೇಲಿನ ಎಲ್ಲ ಕುಲದವರನ್ನು ಹತ್ತಿರಕ್ಕೆ ಕರೆದನು. ನಂತರ ಸಮುದ್ರೇಲನು ಹೇಳ ರಾಜನನ್ನು ಆರಿಸಲು ಜೀಟು ಹಾಕಲೊಡಿಗಿದನು. ಮೊದಲನೇಯದಾಗಿ, ಬೆಂಘಾಮೀನ್ ಕುಲವು ಆರಿಸಲ್ಪಟ್ಟಿತು. ೨೧ ಬೆಂಘಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಅರಿಸಿಕೊಳ್ಳಲ್ಪಡಿಸಿದ್ದಾಗಿ ಮತ್ತೆ ಜೀಟು ಹಾಕಲಾಯಿತು. ಅದರಲ್ಲಿ ಮಟ್ಟಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುದ್ರೇಲನು ಮಟ್ಟಿಯ ಕುಟುಂಬದ ವ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಅರಿಸಿಕೊಳ್ಳಲ್ಪಡಿಗೆ ಜೀಟು ಹಾಕಿದನು. ಅದರಲ್ಲಿ ಕೀಣನ ಮಗನಾದ ಸೌಲನು ಅರಿಸಲ್ಪಟ್ಟಿತು.

ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ. ೨೨ ಆಗ ಅವರು ಯೀಹೋವನನ್ನು, “ಸೌಲನು ಇಲ್ಲಿಗೆ ಬರುವನೋ?” ಎಂದು ಹೇಳಿದರು. ಯೀಹೋವನು, “ಸೌಲನು ಸರಕುಗಳ ಹಿಂದೆ ಆಡಗಿ ಕೊಂಡಿದ್ದನೆ” ಎಂದು ಹೇಳಿದನು.

೨೩ ಜನರು ಒಡಿಹೋಗಿ, ಸರಕುಗಳ ಹಿಂದೆ ಆಡಗಿ ಕೊಂಡಿದ್ದ ಸೌಲನನ್ನು ಹಿಡಿದುಕೊಂಡು ಬಂದರು. ಸೌಲನು ಜನರ ಮಧ್ಯದಲ್ಲಿ ನಿಂತುಕೊಂಡನು. ಸೌಲನು ಇತರ ಜನರಿಗಿಂತ ಎತ್ತರವಾಗಿದ್ದನು.

೨೪ ಸಮುದ್ರೇಲನು ಜನರೆಲ್ಲಿರಿಗೆ, “ಯೀಹೋವನು ಅರಿಸಿಕೊಂಡಿರುವ ಮನುಷ್ಯನನ್ನು ನೋಡಿದಿರಾ! ಸವರಜನರಲ್ಲಿಯೂ ಸೌಲನಂತಹ

ಮನುಷ್ಯನು ಇನ್ನೊಬ್ಬನ್ನಿಲ್ಲ!” ಎಂದು ಹೇಳಿದನು.

ಆಗ ಜನರಲ್ಲಿ, “ರಾಜನು ಚಿರಂಜೀವಿಯಾಗಿರಲಿ” ಎಂದು ಆಭಿಜಿಟಿಸಿದರು.

೨೫ ಸಮುದ್ರೇಲನು ಜನರಿಗೆ ರಾಜನಿತಿಯ ನಿಯಮಗಳನ್ನು ವಿವರಿಸಿದನು. ಅವನು ಬಂದು ಪುಸ್ತಕದಲ್ಲಿ ಆ ನಿಯಮಗಳನ್ನು ಬರೆದನು. ಅವನು ಯೀಹೋವನ ಸನ್ನಿಧಿಯಲ್ಲಿ ಆ ಪುಸ್ತಕವನ್ನಿಟ್ಟಿತ್ತು. ಬಳಿಕ ಸಮುದ್ರೇಲನು ಜನರನ್ನು ಮನಿಗಳಿಗೆ ಹಿಂದಿರುಗಲು ಹೇಳಿದನು.

೨೬ ಸೌಲನು ಸಹ ಗಿಬೆಯದ ತನ್ನ ಮನಗೆ ಹೋದನು. ಕೆಲವು ಶಳಿರು ದ್ಯುವ್ರೇರಣೆಯಿಂದ ಸೌಲನನ್ನು ಹಿಂಬಾಲಿಸಿದರು. ೨೭ ಆದರೆ ಕೆಲವು ಕಿರುಕಳಕಾರು, “ಈ ಮನುಷ್ಯನು ಹೇಗೆತಾನೆ ನಮ್ಮನ್ನು ರಕ್ಷಿಸುವನು?” ಎಂದು ಹೇಳಿದರು. ಅವರು ಸೌಲನು ಬಗ್ಗೆ ಕೆಟ್ಟಪೂರು ಗಳನ್ನು ಆಡಿದರು; ಅವನನ್ನು ತಿರಸ್ತಿರಿಸಿ, ಕಾಣಿಕೆಗಳನ್ನು ತಂದುಕೊಡಲಿಲ್ಲ, ಆದರೆ ಸೌಲನು ಏನೂ ಮಾತನಾಡಲಿಲ್ಲ.

ಅಮೋಽನಿಯರ ರಾಜನಾದ ನಾಹಾಳ

ಅಮೋಽನಿಯರ ರಾಜನಾದ ನಾಹಾಳನು, ಗಾದ್ ಮತ್ತು ರೂಬಿನ್ ಕುಲದವರಿಗೆ ಕಿರುಕುಳಿಕೊಡುತ್ತಿದ್ದನು. ನಾಹಾಳನು ಪ್ರತಿ ಮನುಷ್ಯನ ಬಲಗಣ್ಣನ್ನು ಕಿತ್ತುಹಾಕು ತ್ತಿದ್ದನು. ನಾಹಾಳನು ಅವರಿಗೆ ಸಹಾಯಮಾಡಲು ಯಾರಿಗೂ ಅವಕಾಶಕೊಡುತ್ತಿರಲಿಲ್ಲ. ಅಮೋಽನಿಯರ ರಾಜನಾದ ನಾಹಾಳನು ಜೋರ್ಡನ್ ನಿದಿಯ ಪ್ರಾರ್ಥ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲ ಇಸ್ರೇಲರ ಬಲಗಣ್ಣನ್ನು ಕಿತ್ತು ಹಾಕತ್ತಿದ್ದನು. ಆದ್ದರಿಂದ ಅಮೋಽನಿಯರಿಂದ ಏಳು ನಾವಿರ ಮಂದಿ ಇಸ್ರೇಲರ ಯಾಬೇಷ್ ಗಿಲ್ಯಾದಿಗೆ ಕಿಹೋಗಿದರು.

೧೧ ಅಮೋಽನಿಯನಾದ ನಾಹಾಳನು ಬಂದು ತಿಂಗಳ ನಂತರ, ತನ್ನ ಸೈನ್ಯದೊಂದಿಗೆ ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷ್ ಜನರಲ್ಲಿ ನಾಹಾಳನಿಗೆ, “ನೀನು ನಮೋಽಂದಿಗೆ ಬಂಧಂದ ಮಾಡಿ ಕೊಳ್ಳಲ್ಪಡಿಸಿದರೆ, ನಾವು ನಿನ್ನ ಸೇವೆಮಾಡುತ್ತೇವೆ” ಎಂದು ಹೇಳಿದರು.

೨ ಆದರೆ ಅಮೋಽನಿಯನಾದ ನಾಹಾಳನು, “ನಾನು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕಿದಾಗ

మాత్ర నిమ్మందిగి ఒప్పెంద మాడికోళ్ళతేనే. అగ ఇసీ ఎలరిగిల్లా అవమానవాగుపుదు” ఎందు ఖండతేరిసిదను.

³యాబేషిన హరియరు నాకావసిగి, “నమగి ఫలు దినగభారీగి సమయ కోడు. నావు ఇస్తేలిన ఎల్లా కచేగి దూతరన్న కట్టుఖిసుతేఁవే. నమ్మన్న రష్టిసలు యారు బరిద్దరే నావేల్ల నిన్న బళిగి బరుతేఁవే కాగా నినగి అధీనరాగుతేఁవే” ఎందు హేళిదరు.

సౌలను యాబేష్వరిల్చాదన్న రక్షిసువను

⁴సౌలను వాసవాగిద్ద గిబేయకే సందేశకరు ఒందు జనరిగి సుద్దియన్న తిళిసిదరు. జనరు గట్టి యాగి అతరు. ⁵సౌలను హసగభన్న హోడేదు కోండు హోలకై హోగిద్దను. సౌలను హోలదింద ఒందాగ జనరెల్ల అఖువుదు కేళిసితు. సౌలను, “పానాయితు? జనరు అఖుతీరువుదేఁచే? ఎందు కేళిదను.

ఆగ జనరెల్ల యాబేషిన సందేశకరు హేళి ద్దన్నేల్ల సౌలనిగి తిళిసిదరు. “అవరు హేళిద్దన్న కేళిదాగ దేవరాత్మను సౌలను మైమేలే మహాతీర్థి యోడనే ఒందితు. సౌలను ఒపు కోవేగించను. ⁷సౌలను ఒందు జితి హసగభన్న తెగిదుకోండు అపుగభన్న మండుపుండాగి కట్టరిసి ఆ మండుగభన్న సందేశకరిగి కోటణు. “ఇస్తేలిన నాడినల్లిల్లా ఈ జూరుగభన్న తెగిదుకోండు హోగి అవరిగి, ‘సౌలనున్న మత్త సమువేలనన్న హింబాలిసిరి, సౌలనున్న మత్త సమువేలనన్న యారు హింబా లిసువదిల్లివో యారు అవరిగి సహాయ మాడువు దిల్చో అంతహవర హసగభిగా ఇదే గతి యాగుత్థే ఎందు తిళిసిరి’ ఎందను

యీహోవన మేలే జనరల్లి హేచ్చై భయ పుంచాయితు. అవరెల్లా ఒందే మనసిన్నింద ఒట్టొగి సేరి ఒందరు. ⁸సౌలను బెజికినల్లి అవరెల్లరన్న ఒట్టుగూడిసిదను. అల్లి మూరు లశ్చ ఇస్తేలరూ మూవత్తు నావిర యిహూద్యరా ఇద్దరు.

⁹సౌలను మత్త అవన స్వీనికరు యాబేషిన సందేశకరిగి, “గిల్లారిన యాబేష్వ జనరిగి నాళి నడుమధ్యాక్షదోళగి నిమ్మన్న రక్షిసుతేఁవేందు తిళిసి” ఎంబుదాగి హేళిదరు.

యాబేషిన జనరిగి సౌలన సందేశవన్న సందేశకరు తిళిసిదరు. యాబేషిన జనరు కషిషిత

రాదరు. ¹⁰సంతర యాబేషిన జనరు ఆమ్మోని యద నాకావసిగి, “నావు నాళి నిన్న బళిగి బరుత్తేవే. ఆగ నినగి తోఱిద్దన్న నమగి మాడు” ఎందు హేళిదరు.

¹¹మారనేయ దిన బెళిగి సౌలను తన్న స్వేస్తపన్న మారు గుంపగారి వింగజిసిదను. సౌలను మత్త అవన స్వీనికరు బెళగిన జావదల్లే ఆమ్మోనియర తిబిరదోళకై నుగ్గిదరు. అవరు ఆ దిన బెళగిన జావ తిబిర రష్టకరన్న బదలాయిసుత్తిద్దయేయే సౌలను ఆశ్రమణ మాడిదను. సౌలను మత్త అవన స్వీనికరు నడుమధ్యాక్షదోళగి ఆమ్మోనియరన్న సోఎలిసిదరు. ఆమ్మోనియ స్వీనికరల్లరా దిక్కువాలాగి ఛిచ్చేందరు; అవరు ఒట్టొగి సేరి బరలు నాధ్య వాగలిల్ల.

¹²తరువాయ జనరెల్లరు సమువేలనిగి, “సౌలను రాజనాగి ఆఖువుదు బేళిక్కల్ల ఎందు హేళిద్ద జనరెల్ల ఎల్ల హోదరు? అవరన్న నమగి బట్టిపీ, నావు అవరన్న కోందుకాకుతేఁవే” ఎందు హేళిదరు.

¹³ఆదరె సౌలను, “యీహోవను ఇస్తేలన్న రక్షిస్తాడన్. ఈ దిన యారన్న కోల్లుపుదు బేడ” ఎందు హేళిదను.

¹⁴బిళిక సమువేలను, “నావేల్ల గిలాలిగి హోగి సౌలనన్న మత్త రాజనన్నాగి మాడోణ” ఎందు జనరిగి హేళిదను.

¹⁵జనరెల్ల గిలాలిగి హోదరు. అల్లి యీహోవన సమ్ముఖదల్లి జనరెల్ల సౌలనన్న రాజనన్నాగి మాడిదరు. అవరెల్లరు యీహోవనిగి సమాధాన యజ్గ గభన్న అఫిసిదిదరు. సౌలను మత్త ఇస్తేల్లి ఒందు దొడ్డ ఉప్పవన్నే మాడిదరు.

సమువేలను ఇస్తేలరిగి రాజన కురితు హేళిద మాతుగభు

12 సమువేలను ఇసీ ఎలరెల్లరిగి, “నీవు నన్నింద అవేళ్లిసిద ఎల్లవన్నూ నాను మాడిరుతేఁనే. నాను నిమగారి ఒబ్బ రాజనన్న నేమిసిద్దేఁనే. ²ఈగ నిమ్మన్న మున్నశేసలు ఒబ్బ రాజనిద్దానే. నాను ముదుశనాగిరువే మత్త నన్న తలే నేరుపుండాగిది. నన్న గంచుమక్కలు నిమ్మందిగి ద్వారే. నాను చెక్కందినిందలే నిమ్మ నాయశనాగిద్దే. ³నాను ఇల్లిద్దేనే. నాను యావ తప్పగభన్న దరశ మాడిద్దరే, నీవు యీహోవనిగి మత్త ఆతను ఆరిసిరప రాజనిగి అపుగభన్న హేళలేబేకు.

ನಾನು ಬೇರೊಬ್ಬರ ಹಸುವನ್ನಾಗಲೀ ಕತ್ತೆಯನ್ನಾಗಲೀ ಕಂಡಿರುವನೇ? ನಾನು ಯಾರನ್ನಾದರೂ ನೋರಿಯಿರುವನೇ? ವಂಚಿಸಿರುವನೇ? ನಾನು ತಪ್ಪು ವ್ಯಾಡಲು ಯಾರಿಂದಲಾದರೂ ಹಣವನ್ನಾಗಲೀ ವಾದರಕ್ಕೆಗಳ ನ್ನಾಗಲೀ ತೆಗೆದುಕೊಂಡಿರುವನೇ? ನಾನು ಈ ಕಾರ್ಯ ಗಳನ್ನು ಮಾಡಿರುವುದಾದರೆ ತಿಳಿ, ಅವಗಳನ್ನು ಸರಿಪಡಿಸುತ್ತೇನೇ” ಎಂದು ಹೇಳಿದನು.

⁴ಇಸ್ತೇಲರು, “ಇಲ್ಲ, ನೀನು ನಮಗೆ ಕೆಟ್ಟದ್ದೇನನ್ನು ಮಾಡಿಲ್ಲ. ನೀನು ನಮ್ಮನ್ನು ಎಂದೂ ವಂಚಿಸಿಲ್ಲ; ನಮ್ಮೀಂದ ಏನನ್ನೂ ತೆಗೆದುಕೊಂಡಿಲ್ಲ” ಎಂದು ಉತ್ತರಿಸಿದರು.

“ಸಮುದೇಲನು ಇಸ್ತೇಲರಿಗೆ, “ನಿಮ್ಮ ಮಾತುಗಳಿಗಲ್ಲ ಯಿಹೋವನೇ ಸಾಕ್ಷಿ. ಯಿಹೋವನಿಂದ ಆಯ್ದುಯಾದ ರಾಜನೂ ಈ ದಿನ ಸಾಕ್ಷಿಯಾಗಿದ್ದಾನೆ. ನೀವು ನಂತರ್ಲೀ ಯಾವ ತಪ್ಪನ್ನೂ ಗುರುತಿಸಿಲ್ಲವೇನ್ನಪ್ರದಕ್ತೆ ಈ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದರು. ಜನರು, “ಹೌದು, ಯಿಹೋವನೇ ಸಾಕ್ಷಿ” ಎಂದು ಉತ್ತರಿಸಿದರು.

“ಆಗ ಸಮುದೇಲನು ಜನರಿಗೆ, “ಯಿಹೋವನೇ ಸಾಕ್ಷಿ. ಯಿಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಅತನು ನಿಮ್ಮ ಪೂರ್ವಾರ್ಥಿಕರನ್ನು ಈಚೆಷಿಸಿಂದ ಕರೆದುಕೊಂಡು ಬಂದನು. ⁷ಇಲ್ಲಿ ನಿಂತುಕೊಂಡು ಕೇಳಿರಿ. ಯಿಹೋವನು ನಿಮಗೆ ಮತ್ತು ನಿಮ್ಮ ಪೂರ್ವಾರ್ಥಿರಿಗೆ ಮಾಡಿದ ಒಳ್ಳಿಯ ಕಾರ್ಯಗಳನ್ನು ನಾನು ನಿಮಗೆ ತಿಳಿಸುತ್ತೇನೆ. ⁸ಯಾಕೋಽಬನು ಈಚೆಷಿಗೆ ಹೋದನು. ತರುವಾಯ, ಈಚೆಷಿನವರು ಅವನ ವಂಶದವರಿಗೆ ಜೀವನವನ್ನು ಕರಿಂಗೊಳಿಸಿದರು. ಆದ್ದರಿಂದ ಅವರು ಯಿಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯಿಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಾರ್ಥಿಕರನ್ನು ಈಚೆಷಿಸಿ ನಿಂದ ಹೋರಂದು ಇಲ್ಲಿ ನೆಲೆಗೊಳಿಸಿದರು.

⁹ಅದರೆ ನಿಮ್ಮ ಪೂರ್ವಾರ್ಥಿಕರು ತಮ್ಮ ದೇವರಾದ ಯಿಹೋವನನ್ನು ಮರೆತುಬಿಟ್ಟಿಟ್ಟದ್ದರಿಂದ ಅತನು ಅವರನ್ನು ಸಿನೇರನ ಗುಲಾಮರಾಗಲು ಬಿಟ್ಟುಬಿಟ್ಟನು. ಸಿನೇರನು ಹಾಚೋರಿನ ಸ್ನೇಹಾಧಿಪತಿ. ಸಂತರ ಯಿಹೋವನು ಅವರನ್ನು ಥಿಲಿಷ್ಟಿಯಿರ ಮತ್ತು ಮೋಽಬ್ರಾ ರಾಜನ ಗುಲಾಮರಾಗುವಂತೆ ಬಿಟ್ಟುಬಿಟ್ಟನು. ಅವರೆಲ್ಲರು ನಿಮ್ಮ ವಂಶದವರ ವಿರುದ್ಧ ಹೋರಾಡಿದರು. ¹⁰ಅದರೆ ನಿಮ್ಮ ಪೂರ್ವಾರ್ಥಿಕರು ಸಹಾಯಕ್ಕಾಗಿ ಯಿಹೋವನಿಗೆ ಮೊರೆಯಿಟ್ಟು ‘ನಾವು ವಾವಮಾಡಿದ್ದೇವೆ. ನಾವು ಯಿಹೋವ ನನ್ನ ಬಿಟ್ಟುಬಿಟ್ಟೇವು; ಸುಳ್ಳಿದೇವರಾದ ಬಾಳಣ ಮತ್ತು ಸುಳ್ಳಿದೇವತೆಯಾದ ಅವ್ಯೋರೆತಳ ಸೇವೆಮಾಡಿದವು. ಅದರ ಈಗ ನಮನ್ನು ತತ್ತುಗಳಿಂದ ರಕ್ಷಿಸು; ಆಗ ನಾವು ನಿನ್ನ ಸೇವೆಮಾಡುತ್ತೇವೆ’ ಎಂದು ಹೇಳಿದರು.

¹¹“ಅದುದರಿಂದ ಯಿಹೋವನು ಯೆರುಬ್ಬಾಳ್, ಬಾರಾಕ್ ಯಿಫಾತ್ ಮತ್ತು ಸಮುದೇಲ ಎಂಬವರನ್ನು ಕಳುಹಿಸಿದನು. ನಿಮ್ಮನ್ನು ಸುತ್ತುವರಿದ್ದ ತತ್ತುಗಳಿಂದ ಯಿಹೋವನು ರಕ್ಷಿಸಿದನು. ನೀವು ಸುರಕ್ಷಿತವಾಗಿ ವಾಸಿಸಿದಿರಿ. ¹²ಆದರೆ ಅವ್ಯೋನಿಯರ ರಾಜನಾದ ನಾಹಾಪನ ನಿಮ್ಮ ವಿರುದ್ಧ ಹೋರಾಡಲು ಬರುತ್ತಿರುವದನ್ನು ಕೆಂಡು ನೀವು, ‘ನಮ್ಮನ್ನಾಳಲು ನಮಗೆ ಒಬ್ಬ ರಾಜ ಬೇಕು’ ಎಂದು ಕೇಳಿದಿರಿ. ನಿಮ್ಮ ದೇವರಾದ ಯಿಹೋವನು ನಿಮ್ಮ ರಾಜನಾಗಿದ್ದರೂ ನೀವು ಹೀಗೆ ಕೇಳಿದಿರಿ. ¹³ಇಗೋರೆ, ನೀವು ಆಸೆಷಟ್ಟು ಆರಿಸಿದ ರಾಜನು ಇಲ್ಲಿರುವನು. ಯಿಹೋವನು ಈ ರಾಜನನ್ನು ನಿಮಗೆ ನೇಮಿಸಿದಾನೆ.

¹⁴ನಿಮ್ಮ ದೇವರಾದ ಯಿಹೋವನು ನಿಮ್ಮನ್ನು ನಿರಂತರವಾಗಿ ರಕ್ಷಿಸುತ್ತಾನೆ. ಆದರೆ ನೀವು ಈ ಕಾರ್ಯಗಳನ್ನು ಮಾಡಿದರೆ ಮಾತ್ರ ದೇವರು ನಿಮ್ಮನ್ನು ರಕ್ಷಿಸುತ್ತಾನೆ: ನೀವು ಯಿಹೋವನನ್ನು ಗೌರವಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನ ಆಚ್ಚಿಗಳನ್ನು ವಿರೋಧಿಸಬಾರದು. ನಿಮ್ಮ ದೇವರಾದ ಯಿಹೋವನ ಮಾರ್ಗವನ್ನು ನೀವು ಮತ್ತು ನಿಮ್ಮನ್ನು ಅಳುವ ರಾಜನು ಅನುಸರಿಸಬೇಕು. ನೀವು ಈ ಕಾರ್ಯಗಳನ್ನು ಮಾಡಿದಾಗ ದೇವರು ನಿಮ್ಮನ್ನು ರಕ್ಷಿಸುತ್ತಾನೆ. ¹⁵ಆದರೆ ನೀವು ಯಿಹೋವನಿಗೆ ವಿಧೇಯರಾಗಿ ನಡೆಯದಿದ್ದರೆ ಮತ್ತು ಆತನ ಆಚ್ಚಿಗಳನ್ನು ವಿರೋಧಿಸಿದರೆ, ಆತನು ನಿಮಗೆ ವಿರೋಧಾವಾಗುತ್ತಾನೆ. ಯಿಹೋವನು ನಿಮ್ಮನ್ನೂ ನಿಮ್ಮ ರಾಜನನ್ನೂ ನಾಶಗೊಳಿಸುತ್ತಾನೆ.

¹⁶“ಈಗ ಯಿಹೋವನು ನಿಮ್ಮ ಕಣ್ಣಗಳ ಮುಂದೆ ಮಾಡುವ ಮಹತ್ವಾರ್ಥಗಳನ್ನು ನೋಡುವುದಕ್ಕಾಗಿ ಅಲುಗಾಡದೆ ನಿಂತುಕೊಳ್ಳಿ. ¹⁷ಈಗ ಗೋಧಿಯ ಸುಗ್ರಿಕಾಲ. ನಾನು ಯಿಹೋವನಲ್ಲಿ ಪ್ರಾರ್ಥಿಸುತ್ತೇನೆ. ಆತನು ಗುಡುಗನ್ನು ಮತ್ತು ಮಳಿಯನ್ನು ಕಳುಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. ರಾಜನು ಬೇಕೆಂದು ನೀವು ಕೇಳಿದ್ದು ಯಿಹೋವನಿಗೆ ವಿರುದ್ಧವಾಗಿ ನೀವು ಮಾಡಿದ ಎಂತಹ ಕೆಟ್ಟಕಾರ್ಯವಾಗಿದೆ ಎಂಬದನ್ನು ನಿಮಗೇ ತಿಳಿಯುತ್ತದೆ” ಎಂದು ಹೇಳಿದನು.

¹⁸ಸಮುದೇಲನು ಯಿಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯಿಹೋವನು ಗುಡುಗು ಮತ್ತು ಮಳಿಗಳನ್ನು ಕಳುಹಿಸಿದನು. ಜನರು ಯಿಹೋವನ ಬಗ್ಗೆ ಮತ್ತು ಸಮುದೇಲನ ಬಗ್ಗೆ ಬಹಳ ಭಯಗೊಂಡರು.

¹⁹ಜನರೆಲ್ಲಾ ಸಮುದೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯಿಹೋವನಲ್ಲಿ ಪ್ರಾರ್ಥಿಸು. ನಿಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲವಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು

కేళికోండిద్ద నమ్మ పాపగళొందిగి మత్తొందు పాపవన్ను మాడిదంతాయితు” ఎందు హేళిదరు.

²⁰సమువేలను, “భయవడబేటి. అదేనో నిజ నిఎవు ఆ కేళ్కుకాయిగళన్నేల్లా మాడిదిరి. ఆదరే యిహోఎన మాగచల్లి నడేయుపుదన్ను నిల్లిస దిరి. యిహోఎన సేవేయిన్ను పూరణహైదుధుదింద మాడిరి. ²¹విగ్రహగళు కేవల ప్రిమెగళష్టే. అపు నిమగి సకాయ మాడలారపు. ఆద్దరింద అపుగళన్ను పూజిసబీడి. విగ్రహగళు నిమగి సకాయ మాడలారపు మత్త రచిసలారపు. అపుగళింద ప్రయోజనపేనంల్ల” ఎందు ఉత్తరిసిదను.

²²“ఆదరే యిహోఎను తన్న జనరన్న కైబిడు పుదిల్ల, యిహోఎను నిమ్మన్న తన్న స్పౌత జనరన్నగి మాడికోళ్లు ఇష్టవట్టిను. ఆదుదరింద ఆతను తన్న మహాహేసరిన నిమిత్తవాగి నిమ్మన్న త్యజిసుపుదిల్ల. ²³నాను నిమగాగి పాధిసదిద్దరే యిహోఎనిగి విరుద్ధవాగి పాపవాడిదవనాగుతేణ. నాను నిమగి బళ్లియదూ యోగ్యపూ ఆగిరువ మాగచ వన్ను ఉపదేశిసుతేణ. ²⁴ఆదరే నిఎవు యిహోఎను గౌరివిసబీశు. నిఎవు నిమ్మ పూరణహైదుధు దింద యిహోఎన సేవేయిన్ను నిజవాగియూ మాడబీశు. ఆతను నిమగాగి మాడిద ఆశ్చయిగ కరవాడ కాయిగళన్ను నేనికోళ్లరి. ²⁵ఆదరే నిఎవు మోండరాగి కేళ్క కాయిగళన్ను మాడికూడాదరే. యిహోఎను నిమ్మన్న మత్త నిమ్మ రాజనన్న కసబరిచేయంద కసవన్న గుడిసువంతే నాత పడిసుత్తానే” ఎందు హేళిదరు.

సౌలను మాడిద మౌదల తప్ప

13 ఆ సమయదల్లి సౌలను రాజనాగి ఒందు వణవాగిత్తు. సౌలను ఎరదు వణగళ కాల ఇస్రేలన్న ఆశిద నంతర, ²అవను మంచు సావిర ఇస్రేల గండసరన్ను ఆరిసికోండను. అవరల్లి ఎరఱు సావిర గండసరు గుడ్గాడు వ్రదేశ వాద బేఎేలిన మిక్కాషినల్లి అవసోందిగి ఇద్దరు. ఉళ్లిద ఒందు సావిర గండసరు బేన్నామీననె గిబియదల్లి యోఎనాతాననోందిగి ఇద్దరు. సౌలను స్వేచ్ఛదల్లిద్ద ఇతరరన్న అపరవర మనిగళిగి మరలి కఖుహిసిదను.

³ యోఎనాతానను ఫిలిష్టీయరన్ను ఆపర శిబిరివిద్ద గేబదల్లి సోలిసిదను. ఫిలిష్టీయరు ఈ విభారవన్ను కేళి, “ఇబ్రియరు దంగి ఎద్దిద్దారే” ఎందు హేళిదరు.

సౌలను, “పను నడేయితెంబుదు ఇబ్రియరిగి తిలియలి” ఎందు హేళిదను. ఆదుదరింద సౌలను ఇస్రేల్ దేశదల్లిల్లా కోంబాదిసబేశందు జనరిగి హేళిదను. ⁴ఇస్రేలరెల్లరూ ఈ సుద్దియన్ను కేళి, “సౌలను ఫిలిష్టీయర నాయకనన్ను కోందను. ఈగ ఫిలిష్టీయరు ఇస్రేలరన్ను నిజవాయిలు దేహిసుత్తారే” ఎందు హేళిదరు.

ఇస్రేలరల్లి గిలాలినల్లి సౌలనన్ను జోడిసేరలు కరిహోఏయితు. ⁵ఫిలిష్టీయరు ఇస్రేలరోడనే హోరాడలు ఒట్టుగూడిదరు. ఫిలిష్టీయరల్లి మంచు నావిర రథగళిద్దపు; అరు నావిర అశ్వస్సిక రిదరు. ఫిలిష్టీయరల్లి నదిదండియ మరలీన కణగళష్టే యోధరిద్దరు. ఫిలిష్టీయరు మిక్కాషి నల్లి వాళీయమాడికోండరు. (బేతావేనిన పూరవ దిక్కినల్లి మిక్కాష్టే ఇదే.)

⁶ఇస్రేలరు తాపు తోందరేగి ఒళగాగిరువుదన్నూ ఇక్కటినల్లి సిస్తిచిద్దిరువుదన్నూ తిలిదుకోండరు. అపరు గివిగళల్లి మత్త బండగెల్లగళ సంధిగళల్లి అడికోళ్లు ఒకిహోఏదరు. అపరు బండగళ మధ్యదల్లియూ బావిగళల్లియూ మత్త నెలద కుళిగళల్లియూ ఆడికోండరు. ⁷బ్రియరల్లి కేలపరు జోఎంస్ నదియన్న దాటి గాదో మత్త గిల్లాద్ ప్రదేశశ్శే హోరటుహోఏదరు. సౌలను ఇన్నూ గిలాలినల్లే ఇద్దను. అవన స్వేచ్ఛదల్లిద్ద జనరల్ల భయదింద నడుగిశోడిదరు.

⁸సమువేలను తాను సౌలనన్ను గిలాలినల్లి భేటిమాడుపుదాగి హేళికళుహిసిదను. ఆద్దరింద సౌలను ఒళు దినగళపరిగి అల్లి కాదుకోండిదను. ఆదరే సమువేలను గిలాలిగి బరువుదశ్శంత మోదలీ స్వేసికరు సౌలనన్ను బిట్టుహోఏగ తోడిగిదరు. ⁹అదుదరింద సౌలను, “సపాంగ హోముక్కూ సమాధానయజ్ఞశ్శే బేకాదువపుగళన్ను త్స్తి” ఎందు హేళిదను. బళిక సౌలను సపాంగ హోమువన్న అపిసిదను. ¹⁰సౌలను సపాంగ హోమువన్న అపిసి ముగిసువప్పురల్లే సమువేలను బందను. సౌలను అవనన్ను వందిసలు హోరిగి హోదను.

¹¹సమువేలను, “నీను మాడిద్దేను?” ఎందు కేళిదను. సౌలను, “స్వేసికరు నన్నన్న బిట్టుహోఏగుత్తిరు పుదన్నూ నీను సియమితకాలదల్లి ఇల్లి ఇల్లదిరు పుదన్నూ ఫిలిష్టీయరు మిక్కాషినల్లి ఒట్టుగూడు త్రిరుపుదన్నూ నోడిదను. ¹²నాను నన్నల్లియీ

ಯೋಜಿಸುತ್ತಾ, ‘ಫಿಲಿಪ್ಪಿಯರು ಇಲ್ಲಿಗೆ ಬಂದು ಗಿಲ್ಲಾಲಿನಲ್ಲಿ ನನ್ನ ಮೇಲೆ ಆಕ್ರಮಣ ಮಾಡುತ್ತಾರೆ. ನಮಗೆ ಸಹಾಯ ಮಾಡುವಂತೆ ನಾನು ದೇವರಲ್ಲಿ ಇನ್ನೂ ವಾರ್ಧಿಸಿಲ್ಲ. ಆದುದರಿಂದ ನನ್ನಲ್ಲಿಯೇ ಆದ ಒತ್ತಡ ದಿಂದ ಸರ್ವಾಂಗಹೋಮವನ್ನು ಅರ್ಚಿಸಿದನು’ ಎಂದನು.

¹³ಸಮುದ್ರೇಲನು, “ನೀನು ಬುದ್ಧಿಯೇನಕಾರ್ಯವನ್ನು ಮಾಡಿದೆ. ನಿನ್ನ ದೇವರಾದ ಯಿಹೋವನ ಆಜ್ಞೆಗೆ ನೀನು ವಿಧೀಯನಾಗಲಿಲ್ಲ. ನೀನು ಯಿಹೋವನ ಆಜ್ಞೆಗೆ ವಿಧೀಯನಾಗಿದ್ದರೆ, ನಿನ್ನ ಶುಟುಂಬಪು ಇಸ್ತೇಲನ್ನು ಶಾಶ್ವತವಾಗಿ ಆಳುವಂತೆ ಯಿಹೋವನು ಮಾಡುತ್ತಿದ್ದನು. ¹⁴ಆದರೆ ಈಗ ನಿನ್ನ ಆಳ್ವಿಕೆಯು ಮುಂದುವರಿಯು ಪ್ರದಿಲ್ಲ, ಯಿಹೋವನು ತನಗೆ ವಿಧೀಯನಾಗಿರುವಂತಹ ಮನುಷ್ಯನಿಗಾಗಿ ಹುಡುಕುತ್ತಿದ್ದನು. ಯಿಹೋವನಿಗೆ ಅಂತಹ ಮನುಷ್ಯನು ಸಿಕ್ಕಿದ್ದಾನೆ. ತನ್ನ ಜನರನ್ನು ಆಳಲು ಯಿಹೋವನು ಅವನನ್ನು ಹೋಸ ನಾಯಕನನ್ನಾಗಿ ನೇಮಿಸುತ್ತಾನೆ. ನೀನು ಯಿಹೋವನ ಆಜ್ಞೆಗೆ ವಿಧೀಯನಾಗಲಿಲ್ಲ. ಆದ್ದರಿಂದ ಯಿಹೋವನು ಹೋಸ ನಾಯಕನನ್ನು ಆರಿಸಿಹೋಳುವನು” ಎಂದು ಹೇಳಿದನು. ¹⁵ನಂತರ ಸಮುದ್ರೇಲನು ಎದ್ದು ಗಿಲ್ಲಾಲನ್ನು ಬೆಟ್ಟುಹೊರಟನು.

ಮಿಕ್ಕಾಣಿನ ಕದನ

ಸೌಲನು ತನ್ನ ಸೈನ್ಯಸಮೀಕೃತವಾಗಿ ಗಿಲ್ಲಾಲಿನಿಂದ ಹೂರಟನು. ಅವರು ಬೆಂಘಾಮೀಎನ್ ವಾರ್ತಾತ್ಯದ ಗಿಬಿಯಕ್ಕೆ ಹೋದರು. ಸೌಲನು ತನ್ನೊಂದಿಗೆ ಇನ್ನೂ ಇದ್ದ ಜನರನ್ನು ಲೆಕ್ಕ ಹಾಕಿದನು. ಅವನ ಜೊತೆಯಲ್ಲಿ ಆರು ನೂರು ಜನರಿದ್ದರು. ¹⁶ಸೌಲನು ಮತ್ತು ಅವನ ಮಗ ನಾದ ಯೋನಾತಾನನು ಮತ್ತು ಸೈನಿಕರು ಬೆಂಘಾಮೀಎನ್ ವಾರ್ತಾತ್ಯದ ಗಿಬಿಯಕ್ಕೆ ಹೋದರು.

ಫಿಲಿಪ್ಪಿಯರು ಮಿಕ್ಕಾಣಿನಲ್ಲಿ ಪಾಠೀಯ ಮಾಡಿಕೊಂಡಿದ್ದರು. ¹⁷ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಸ್ತೇಲರನ್ನು ಶಿಕ್ಷಿಸಲು ಫಿಲಿಪ್ಪಿಯ ತೀರ್ಮಾನಸ್ಥಿತಿದ್ದರು. ಆದುದರಿಂದ ಅವರ ಬಿಳಿತ್ವ ಸೈನ್ಯವು ಆಕ್ರಮಣಕ್ಕಾಗಿ ಆ ಸ್ಥಳವನ್ನು ಬಿಟ್ಟುಹೊರಟಿತ್ತು. ಫಿಲಿಪ್ಪಿಯ ಸೈನ್ಯವನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಒಂದು ಗುಂಪು ಉತ್ತರದಿಕ್ಕಿನ ಒಷ್ಟುದ ಮಾರ್ಗವಾಗಿ ಶುವಲ್ಲಾ ದೇಶಕ್ಕೆ ಹೊರಟಿತ್ತು. ¹⁸ಎರಡನೆ ಗುಂಪು ಈಶಾನ್ಯದಿಕ್ಕಿನ ಮಾರ್ಗವಾಗಿ ಬೇತ್ತಾಹೋರೋನಿನ ಕಡೆಗೆ ಹೊರಟಿತ್ತು. ಆ ಮೂರನೆಯ ಗುಂಪು ಪೂರ್ವದಿಕ್ಕಿನ ಗಡಿಪ್ಪ ದೇಶದ ಕಡೆಗೆ ಹೊರಟಿತ್ತು. ಆ ರಸ್ತೆಯ ಜಿಬೋಯೀಮ್ ಕಣೆವೆಯ ಮರಭಾವಿಯ ಕಡೆಗೆ ಹೋಗುತ್ತಿತ್ತು.

¹⁹ಕಬ್ಜಿಣದಿಂದ ಆಯುಧಗಳನ್ನು ತಯಾರಿಸಲು ಇಸ್ತೇಲರಿಗೆ ಗೊತ್ತಿರಲಿಲ್ಲ. ಇಸ್ತೇಲನಲ್ಲಿ ಯಾವ

ಕಮ್ಮಾರರೂ ಇರಲಿಲ್ಲ. ಇಸ್ತೇಲರು ಕಬ್ಜಿಣದಿಂದ ಕತ್ತಿಗಳನ್ನು ಮತ್ತು ಈಟಿಗಳನ್ನು ತಯಾರಿಸಬಹುದೆಂಬ ಭಾಗಿತ್ವಿಯ ಫಿಲಿಪ್ಪಿಯರಿಗೆ ಇದ್ದಕಾರಣ ಅವರು ಇಸ್ತೇಲರಿಗೆ ಕಬ್ಜಿಣದಿಂದ ತಯಾರಿಸುವ ವಸ್ತುಗಳ ಬಗ್ಗೆ ತಿಳುವಳಿಕೆ ನೀಡಿರಲಿಲ್ಲ. ²⁰ಫಿಲಿಪ್ಪಿಯರು ಮಾತ್ರ, ಕಬ್ಜಿಣದ ವಸ್ತುಗಳನ್ನು ಹರಿತಗೊಳಿಸುತ್ತಿದ್ದರು. ಆದುದರಿಂದ ಇಸ್ತೇಲರು ತಮ್ಮ ನೇಗಿಲುಗಳನ್ನು ಗುದಲೀಗಳನ್ನು, ಸಲೆಕಿಗಳನ್ನು ಮತ್ತು ಕೊಡಲಿಗಳನ್ನು ಹರಿತಗೊಳಿಸಲು ಫಿಲಿಪ್ಪಿಯರ ಹತ್ತಿರಕ್ಕೆ ಹೋಗಬೇಕಾಗಿತ್ತು. ²¹ಫಿಲಿಪ್ಪಿಯರ ಕಮ್ಮಾರರು ನೇಗಿಲನ್ನಾಗಲೀ ಕೆಲ್ಗಿನದ್ದಲಿಗಳನ್ನಾಗಲೀ ಹರಿತಗೊಳಿಸಲು $\frac{1}{3}$ ತೊಲ ಬೆಳ್ಳಿಯನ್ನು ದರವಾಗಿ ತೆಗೆದುಕೊಳ್ಳುತ್ತಿದ್ದರು; ಸಲೆಕಿಯನ್ನಾಗಲೀ ಹೊಡಲಿಯನ್ನಾಗಲೀ ನೇಗಿಲಿನ ಗುಳಿವನ್ನಾಗಲೀ ಹರಿತಗೊಳಿಸಲು $\frac{1}{6}$ ತೊಲ ಬೆಳ್ಳಿಯನ್ನು ತೆಗೆದುಕೊಳ್ಳುತ್ತಿದ್ದರು. ²²ಆದುದರಿಂದ ಯಿದ್ದದ ದಿನ ಸೌಲನ ಬಳಿಯಿದ್ದ ಸೈನಿಕರಲ್ಲಿ ಯಾರ ಹತ್ತಿರವಾ ಕತ್ತಿಯಾಗಲೀ ಈಟಿಯಾಗಲೀ ಇರಲಿಲ್ಲ. ಸೌಲ ಮತ್ತು ಅವನ ಮಗನಾದ ಯೋನಾತಾನನ ಹತ್ತಿರ ಮಾತ್ರ, ಕಬ್ಜಿಣದ ಆಯುಧಗಳಿದ್ದವು.

²³ಫಿಲಿಪ್ಪಿಯರ ಸೈನ್ಯದ ಒಂದು ಗುಂಪು ಮಿಕ್ಕಾಣಿನ ಕಣೆವೆಗೆ ಕಾವಲಾಗಿತ್ತು.

ಯೋನಾತಾನನು ಮತ್ತು ಅವನ ಸಹಾಯಕನು ಫಿಲಿಪ್ಪಿಯರನ್ನು ಆಕ್ರಮಣ ಮಾಡುವರು

14 ತನ್ನ ಆಯುಧಗಳನ್ನು ಹೊತ್ತು ತುರುವ ಯಿವಕೆನೂಂದಿಗೆ ಮಾತನಾಡುತ್ತಾ, “ಕಣೆವೆಯ ಆಜಿಗಿರುವ ಫಿಲಿಪ್ಪಿಯರ ಪಾಳಿಯಕ್ಕೆ ಹೋಗೋಣೇ” ಎಂದು ಹೇಳಿದನು. ಆದರೆ ಯೋನಾತಾನನು ತನ್ನ ತಂದೆಗೆ ಇದನ್ನು ತಿಳಿಸಲಿಲ್ಲ.

ಸೌಲನು ಮಿಗೋಲಿನಿನ ಬೆಟ್ಟುದ ಪುಡಿಯಲ್ಲಿರುವ ಒಂದು ದಾಳಿಂಬಿ ಮರದ ಅಡಿಯಲ್ಲಿ ಕುಲೀತ್ತಿದ್ದನು. ಆದು ಆ ಶಳಿದ ಕಣಿಕೆ ಸಮೀವವಾಗಿತ್ತು. ಸೌಲನ ಜಿಬೋಯಲ್ಲಿ ಆರುನೂರು ಜನರಿದ್ದರು. ³ಅವರಲ್ಲಿ ಅಹಿಯನೂ ಬಳಿಯಿದ್ದಾನೆ. ಶಿಲೇಂಡಿನಲ್ಲಿ ಪಲಿಯ ಯೆಹೋವಾನವೆಯಾಜಕನಾಗಿದ್ದನು. ಪಬ್ಲೋದನ್ನು ಧರಿಸಿದ್ದ ಅಹಿಯನು ಆಗ ಅಲ್ಲಿ ಯಾಜಕನಾಗಿದ್ದನು. ಅಹಿಯನು ಈಕಾಬೋದನು ನೋದರನಾದ ಅಹಿಂಟುಬನ ಮಗ. ಈಕಾಬೋದನು ಥೀನೇಹಾಸನ ಮಗ. ಥೀನೇಹಾಸನು ಪಲಿಯ ಮಗ. ಯೋನಾತಾನನು ಹೊರಟು ಹೋದ ನೇಂಬಾದ ಜನರಿಗೆ ಗೊತ್ತಿರಲಿಲ್ಲ.

⁴ಆ ಮಾರ್ಗದ ಎರಡು ಕಡೆಗಳಲ್ಲಿ ದೊಡ್ಡ ದೊಡ್ಡ ಬಂಡಿಗಲ್ಲಿಗಳಿದ್ದವು. ಯೋನಾತಾನನು ಫಿಲಿಪ್ಪಿಯರ

పాళియక్కే ఆ మాగ్రదల్లి హోగలు ఉపాయ మాకిదను. ఆ మాగ్రద ఒందు కట్టిగిద్ద బండగల్గి బొఎజీచ్ ఎందు కేసరు; జీన్స్‌ఐందు కట్టిగిద్ద బండగల్గి సేనే ఎందు కేసరు. ⁵ ఒందు బండగల్లు ఉత్తరదిక్కిన మిక్కాషిన కట్టిగూ ఇన్స్ట్రూందు బండగలు దిక్కిన గిబద కట్టిగూ ఇద్దవ.

⁶ యోఎనాతానను తన్న ఆయుధగళన్ను హోత్తు కోండు బరుత్తిడ్డ యువసకాయికిని, “ఆ హోర దేశియర పాళియక్కే హోగోణ బా. ఈ జనరన్ను సోఎలిసలు యిహోవను బహుశః నమ్మున్న బళసబహు. యిహోవన్ను తాయిలు యారిగూ సాధ్యవిల్ల. నమ్మల్లి అనేక స్నేహిర్దద్రరూ ఇల్వే శేలవే స్నేహిర్దద్రరూ అదు లేక్కే బరువుదిల్ల” ఎందు హేళిదను.

⁷ యోఎనాతానను ఆయుధగళన్ను హోత్తు కోండు బరుత్తిడ్డ యువకను, “నినగే ఒళ్ళయిదెందు తోణి ద్వన్ను మాడు. నిన్న కేలసదల్లిల్లా నాను నిన్స్ట్రూందిగి రుతేనే” ఎందు హేళిదను.

⁸ యోఎనాతానను, “నావు కణిపేయన్న దాటి ఫిలిష్యు కావలుగారర కట్టిగే హోగి అవరిగే కాటిసికోళ్ళోణ. ⁹ అవరు, ‘నావు బరువ తనశ నీఎ అల్లో నిల్లి’ ఎందు హేళిదరి, నావు నింతల్లో నిల్లోణ. నావు మేలి హత్తి అవర హత్తిరక్కే హోగు వుదు బేడ. ¹⁰ అదరి ఫిలిష్యుయరు, ‘నమ్మ బిగి హత్తి బన్ని’ ఎందరి, నావు అవర బళిగి హత్తి హోగోణ; యాకిందరి అదు దేవర గురుతు. దేవరు అవరన్ను సోఎలిసలు నమగే అవకాశ కల్పిసిద్దానే ఎంబుదేఁ అదర అథ’ ఎందు హేళిదను.

¹¹ హేగే యోఎనాతాన మత్తు అవన సకాయికను ఫిలిష్యురిగి కాటిసికోండరు. ఫిలిష్యుయర కావలుగారరు, “జీగో, ఇబ్రియరు తాపు అడగికోండిద్ద గుహగళింద హోరబరుతీద్దలో” ఎందు హేళిదరు. ¹² ఆ కోఎంయల్లిద ఫిలిష్యుయరు యోఎనాతాన మత్తు అవన సకాయికిని, “నమ్మ హత్తిరక్కే బన్ని. నావు నిమగే ఒందు వార కలిసుతేవే” ఎందు కూగి హేళిదరు.

యోఎనాతానను తన్న సకాయికిని, “బెట్టుద మేలిసవరిగి నన్నన్న హింబాలిసు. యిహోవను ఇస్టేలర వశక్కే ఫిలిష్యుయరన్న బప్పిసిద్దానే” ఎందు హేళిదను.

¹³⁻¹⁴ యోఎనాతానను తన్న కేకాలుగళింద బెట్టువన్న కెత్తిదను. అవనన్న హింబాలిసికోండ అవన సకాయికనూ బెట్టువన్న కెత్తిదను. యోఎనాతాన

మత్తు అవన సకాయికను ఫిలిష్యుయర మేలి ఆక్రమణ మాకిదరు అవరు మోదల ఆక్రమణదల్లి అధ్వరేకరే స్థలదల్లిద ఇష్టవు మంది ఫిలిష్యుయరన్న కోండరు. ఆక్రమణ మాడలు బందవరోడనే యోఎనాతానను ముఖాముఖియాగి హోరాడి దను. యోఎనాత నన సకాయికను అవన హింది బరుత్తు గాయాళుగళన్ను కోండను.

¹⁵ హోరవలుద పాళియదల్లిద మత్తు కోఎటి యల్లిద లెల్లి ఫిలిష్యు స్నేహికరు భయదినదనగుచరు. కోలదల్లిద స్నేహికరు సపక హదరికోండిదరు. అతేంత ద్వేయపంతరాద స్నేహికరు సపక హదరికోండిదరు. భూమియు నడుగిద్దరింద ఫిలిష్యు స్నేహికరు సిజవారియూ హదరికోండిరు.

¹⁶ ఫిలిష్యు స్నేహికరు దిక్కువాలాగి జచరి ఓడి హోగుత్తిరుపుదన్ను బింధ్యమిఎన్ దేశిద గిబేయ దల్లిద సౌలన కావలుగారరు నోండిదరు. ¹⁷ సౌలను తన్న ఇద్ద స్నేహికరిగి, “పాళియదల్లి రువ జనరన్ను లేక్కాకి. యారు పాళియదింద హోరగి హోగిద్దారే ఎంబుదన్ను నాను తిళియ బేచు” ఎందు హేళిదను.

అవరు లేక్కాకిదగాగి, యోఎనాతాననూ అవన సకాయికనూ హోరగి హోగిరువుదు తిళియితు.

¹⁸ సౌలను అహియనిగి, “యిహోవన పవిత్ర పెట్టిగేయన్న తెగుదొకండు బా” ఎందు హేళిదను. (ఆ సమయదల్లి దేవర పవిత్ర పెట్టిగేయు ఇస్టేల రోందిగి ఇత్తు.) ¹⁹ సౌలను యాజకనాద అహియన జీంతి మాతనాడుతీద్దను. సౌలను యిహోవన సెలహిగాగి కాయుతీద్దను. ఆదరే ఫిలిష్యుయర పాళియదల్లి గద్దలవా గలిబిలియూ హజ్జుకోడగిదవు. సౌలను తాళ్ళైయిల్లదంతాదను. కోసెయదాగి సౌలను యాజకనాద అహియనిగి, “అష్టేనాశు, క్షేగళన్న కేళగిళిసి పూర్ధనేయన్న నిల్లిసు” ఎందు హేళిదను.

²⁰ సౌలను స్నేహికరస్సెల్ల ఒట్టుగూడిసికోండు యుద్ధక్కే హోదను. ఫిలిష్యు స్నేహికరల్లి నిజవాగియూ గలిబిలియుంకాగిత్తు. అవరు తమ్ము తమ్ముల్లియీ కట్టిగాళింద హోరాడుతీద్దరు. ²¹ ఫిలిష్యుయర సేవేయల్లి మోదలిందలూ ఇద్ద ఇబ్రియరు ఈగలూ అవర పాళియదల్లిద్దరు. ఆదరే ఆగ ఈ ఇబ్రియరు సౌల మత్తు యోఎనాతాననోందిగి సేరికోండిరు. ²² ఫిలిష్యు స్నేహికరు ఓడిహోగుత్తిరుపుదన్ను ఎఫ్ఱాయిమో బెట్టుప్రదేశదల్లి అడగి కోండిద ఎల్ల ఇస్టేలరూ కేళిదరు. ఆదుదరింద

ಆ ಇಸ್ತೇಲರೂ ಯುದ್ಧದಲ್ಲಿ ಭಾಗಿಗಳಾಗಿ ಫಿಲಿಪ್ಪೀಯರನ್ನು ಅಟ್ಟಿಕೊಂಡು ಹೋದರು.

²³ಹೀಗೆ ಯೀಹೋವನು ಅಂದು ಇಸ್ತೇಲರನ್ನು ರಚಿಸಿದನು. ಯುದ್ಧವು ಬೇತಾವೆನಿನ ಅಣಿಯ ತನಕ ನಡೆಯಿತು. ಸೌಲನ ಬಳಿ ಒಟ್ಟು ಹತ್ತು ಸಾವಿರ ಮಂದಿ ಸೈನಿಕರಿದ್ದರು. ಎಷಾಯ್ಯೇಹೂ ಬೆಂಟಪ್ಪೆಜೆಂಡ ಎಲ್ಲಾ ನಗರಗಳಿಗೂ ಯುದ್ಧವು ಹಬ್ಬಿತು.

ಸೌಲನು ಮಾಡಿದ ಇನ್ನೊಂದು ತತ್ವ

²⁴ಆದರೆ ಸೌಲನು ಆ ದಿನ ಮತ್ತೊಂದು ದೊಡ್ಡ ತಪ್ಪನ್ನು ಮಾಡಿದನು. ಇಸ್ತೇಲರು ಬಳಿದ್ದರು ಮತ್ತು ಹಸಿದಿದ್ದರು. ಸೌಲನು ಅವರಿಗೆ, “ನಾನು ಶತ್ರುಗಳನ್ನು ಸೋಲಿಸಬೇಕಾಗಿರುವದರಿಂದ ನಿಮ್ಮಲ್ಲಿ ಸಾಯಂಕಾಲದೊಳಗೆ ಉಂಟಾಗಿದವನು ಶಾಪಗ್ರಸ್ತನಾಗಲಿ” ಎಂದು ಅಣಿಯಿಟ್ಟು ಹೇಳಿದ್ದರಿಂದ ಇಸ್ತೇಲಿನ ಯಾವ ಸೈನಿಕನೂ ಉಂಟಾಡಲಿಲ್ಲ.

²⁵⁻²⁶ಯುದ್ಧವು ನಡೆಯತ್ತೇ ಇದ್ದುದರಿಂದ ಅವರೆಲ್ಲ ಕಾಡಿನೊಳಗೆ ಹೋದರು. ಅಲ್ಲಿ ನೆಲದ ಮೇಲೆಲ್ಲಾ ಇಂದ್ರ ಜೀನನ್ನು ನೋಡಿದರು. ಇಸ್ತೇಲರು ಜೀನು ಕಟ್ಟಿರುವ ಸ್ಥಳಕ್ಕೆ ಬಂದರು. ಅವರು ಹಸಿದಿದ್ದರೂ ಬಳಿದ್ದರೂ ಆ ಜೀನನ್ನು ತಿನ್ನಲಿಲ್ಲ. ತಾವು ಶಾಪಕ್ಕೆ ಗುರಿಯಾಗುತ್ತೇವೆ ಎಂಬ ಭಯ ಅವರಿಗೆ, ²⁷ಆದರೆ ಯೋನಾತಾನಿಗೆ ಈ ಶಾಪದ ಕುರಿತು ತಿಳಿದಿರಲಿಲ್ಲ; ತನ್ನ ತಂದೆಯು ಜನರಿಗೆ ಆಣಿಯಿಟ್ಟು ಹೇಳಿದ್ದೂ ಗೊತ್ತಿರಲಿಲ್ಲ. ಯೋನಾತಾನನ ಕೈಯಲ್ಲಿ ಒಂದು ಕೋಲಿತ್ತು. ಅವನು ಆ ಕೋಲನ್ನು ಜೀನುಗಾಡಿನಲ್ಲಿ ಚುಚ್ಚಿ ಸ್ವಲ್ಪ ಜೀನನ್ನು ತೆಗೆದುಕೊಂಡು ತಿಂದನು. ಆಗ ಅವನು ಸ್ವಲ್ಪ ಬಲಗೊಂಡನು.

²⁸ಸೈನಿಕನೊಬ್ಬ ಯೋನಾತಾನಿಗೆ, ““ಈ ದಿನ ಸಾಯಂಕಾಲದೊಳಗೆ ಉಂಟಾಡುವವನು ಶಾಪಗ್ರಸ್ತನಾಗಲಿ” ಎಂದು ನಿಮ್ಮ ತಂದೆ ಆಣಿಯಿಟ್ಟು ಹೇಳಿದ್ದಾನೆ ಆದಕಾರಣವೇ ಸೈನಿಕರು ಬಳಹೀನರಾಗಿದ್ದಾರೆ.” ಎಂದು ತಿಳಿಸಿದನು.

²⁹ಬಳಿಕೊಗಿದ್ದ ಜನರನ್ನು ಕಂಡ ಯೋನಾತಾನನು, “ನನ್ನ ತಂದೆಯು ದೇಶಕ್ಕೆ ತೊಂದರೆ ಮಾಡಿದನು. ನಾನು ಸ್ವಲ್ಪ ಜೀನನ್ನು ತಿಂದ ಮೇಲೆ ಎಮೋಣ ಜೀತನ್ತು ಬಂದಿತು. ³⁰ಈ ದಿನ ಶತ್ರುಗಳಿಂದ ವಶವಹಿಸಿಕೊಂಡ ಆಹಾರವನ್ನು ತಿನ್ನಲು ಜನರಿಗೆ ಅವಕಾಶ ಕೊಟ್ಟಿದ್ದರೆ ಬಹಳ ಬಳಿಯಾದಾಗುತ್ತಿತ್ತು; ನಾವು ಮತ್ತೊಟ್ಟು ಫಿಲಿಪ್ಪೀಯರನ್ನು ಕೊಲ್ಲಬಹುದಾಗಿತ್ತು” ಎಂದು ಹೇಳಿದನು.

³¹ಅಂದು ಇಸ್ತೇಲರು ಫಿಲಿಪ್ಪೀಯರನ್ನು ಸೋಲಿಸಿದರು. ಅವರು ಮಿಕ್ಕಾಗಿಂದ ಅಯ್ಯಾಲೋನಿನವರಿಗೂ ಡಾರಿಯದ್ದಕ್ಕೂ ಹೋರಾಡಿದರು. ಆದಕಾರಣ ಜನರು

ಬಹಳವಾಗಿ ಬಳಿದ್ದರು ಮತ್ತು ಹಸಿದಿದ್ದರು. ³²ಆವರು ಫಿಲಿಪ್ಪೀಯರಿಂದ ಕುರಿಗಳನ್ನೂ ದನಕರುಗಳನ್ನೂ ಕೊಳ್ಳಿ ಹೊಡಿದ್ದರು. ಆಗ ಇಸ್ತೇಲರು ಎಷ್ಟು ಹಸಿದಿದ್ದರಿಂದರೆ ಆ ಪಶುಗಳನ್ನು ನೆಲದ ಮೇಲಿಯೇ ಕೊಂಡು ಅವಗಳ ಮಾಂಸವನ್ನು ತಿಂದರು. ಆ ಮಾಂಸದಲ್ಲಿ ಇನ್ನೂ ರಕ್ತವಿತು. ³³ಒಬ್ಬನು ಸೌಲನಿಗೆ, “ಜನರೆಲ್ಲ ಯಿಹೋವ ನಿಗೆ ವಿರೋಧವಾಗಿ ಪಾಪ ಮಾಡುತ್ತಿದ್ದಾರೆ. ಅವರು ಮಾಂಸವನ್ನು ರಕ್ತಸಮೀತವಾಗಿ ತಿನ್ನತ್ತಿದ್ದಾರೆ” ಎಂದು ಹೇಳಿದನು.

ಆದಕ್ಕೆ ಸೌಲನು, “ಅದು ಪಾಪವೇ ಹೌದು! ಈಗ ನೀನು ಒಂದು ದೊಡ್ಡ ಕಲ್ಲನ್ನು ಇಲ್ಲಿಗೆ ಉರುಳಿಸಿದ ನಂತರ ³⁴ಒನ್ನರ ಹಿತಕ್ಕೆ ಹೋಗಿ, ‘ನಿಮ್ಮ ದನಕುರಿಗಳನ್ನು ಇಲ್ಲಿಗೆ ತಂದು ಕೊಯ್ದು ತಿನ್ನಬೇಕೆಂದೂ ಮಾಂಸವನ್ನು ರಕ್ತಸಮೀತವಾಗಿ ತಿಂದು ಯಿಹೋವನಿಗೆ ವಿರೋಧವಾಗಿ ಪಾಪಮಾಡಬಾರದೆಂದೂ ತಿಳಿಸು’” ಎಂದು ಹೇಳಿದನು.

ಆ ರಾತ್ರಿ ಎಲ್ಲರೂ ಅವರವರ ಪಶುಗಳನ್ನು ಅಲ್ಲಿಗೆ ತಂದು ಕೊಂಡರು. ³⁵ಸೌಲನು ಯಿಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ನಿರ್ಮಿಸಿದನು. ಯಿಹೋವನಿಗಾಗಿ ಆ ಯಜ್ಞವೇದಿಕೆಯನ್ನು ಸ್ವತಃ ಸೌಲನೇ ಕಟ್ಟಿದನು.

³⁶ಸೌಲನು, “ಈ ರಾತ್ರಿಯೇ ಫಿಲಿಪ್ಪೀಯರ ಬೆನ್ನ ಟೊಷ್ಣಣ. ಅವರಲ್ಲಿ ರುಪುದನ್ನೆಲ್ಲ ವಶಪಡಿಸಿಕೊಂಡು ಅವರನ್ನೆಲ್ಲ ಕೊಲ್ಲೊಣಣ” ಎಂದು ಹೇಳಿದನು.

ಸೈನಿಕರು, “ನಿನಿಗೆ ಸರಿಕಂಡದನ್ನು ಮಾಡು” ಎಂದು ಉತ್ತರಕೊಟ್ಟರು.

ಆದರೆ ಯಾಜಕನು, “ದೇವರನ್ನು ಕೇಳೊಣ್ಣಣ” ಎಂದು ಹೇಳಿದನು.

³⁷ಆದುದರಿಂದ ಸೌಲನು ದೇವರನ್ನು, “ನಾನು ಫಿಲಿಪ್ಪೀಯರನ್ನು ಅಟ್ಟಿಕೊಂಡು ಹೋಗಬೇಕೇ? ನಾವು ಫಿಲಿಪ್ಪೀಯರನ್ನು ಸೋಲಿಸುವಂತೆ ನೀನು ವಾಡುವಿಯೋ?” ಎಂದು ಕೇಳಿದನು. ಆದರೆ ದೇವರು ಆ ದಿನ ಸೌಲನಿಗೆ ಉತ್ತರಿಸಲಿಲ್ಲ.

³⁸ಸೌಲನು, “ಎಲ್ಲಾ ನಾಯಕರನ್ನೂ ನನ್ನ ಹತ್ತಿರಕ್ಕೆ ಕರೆದು ತನ್ನಿ. ಈ ದಿನ ಯಾರು ಪಾಪ ಮಾಡಿದ್ದಾರಿಂಬು ದನನ್ನು ಗುರುತಿಸೋಣ. ³⁹ಇಸ್ತೇಲನ್ನು ರಕ್ತಸುವ ಯಿಹೋವನಾಣಿಯಿಟ್ಟು ಹೇಳುತ್ತಿದ್ದೇನೆ, ನನ್ನ ಸ್ವರ್ವತ ಮಗನಾದ ಯೋನಾತಾನನೇ ಈ ಪಾಪ ಮಾಡಿದ್ದರೂ ಅವನು ಸಾಯಂಬೇಕು” ಎಂದು ಹೇಳಿದನು. ಸೈನಿಕರಲ್ಲಿ ಯಾರೊಬ್ಬರೂ ಮಾತನಾಡಲಿಲ್ಲ.

⁴⁰ಆಗ ಸೌಲನು, “ನೀವು ಈ ಕಡೆ ನಿಲ್ಲ. ನಾನು ಮತ್ತು ನನ್ನ ಮಗನಾದ ಯೋನಾತಾನನು ಆ ಕಡೆ ನಿಲ್ಲತ್ತೇವೆ” ಎಂದು ಇಸ್ತೇಲರಿಗೆಲ್ಲ ಹೇಳಿದನು.

ಸೈನಿಕರೆಲ್ಲ “ಸಿಮ್ಮು ಇಷ್ಟದಂತಾಗಲಿ, ಸ್ವಾಪ್ತಿ” ಎಂದರು.

⁴¹ಆಗ ಸೌಲನು, “ಇಸ್ರೇಲಿನ ದೇವರಾದ ಯೀಹೋವನೇ, ನಾನು ನಿನ್ನ ಸೇವಕ. ಈ ದಿನ ನೀನು ನನಗೇಕೆ ಉತ್ತರಿಸಲಿಲ್ಲ? ನಾನಾಗಲೀ ನನ್ನ ಮಗನಾದ ಯೋನಾತಾನ್‌ನಾಗಲೀ ಇಸ್ರೇಲರಾಗಲೀ ಪಾಪ ಮಾಡಿದ್ದರೆ ಅದನ್ನು ನಮಗೆ ತಿಳಿಸಿಕೊಡು” ಎಂದು ಪ್ರಾರ್ಥಿಸಿದನು.

ಚೇಂಡುಹಾಕಿದಾಗ ಅದು ಸೌಲನಿಗೂ ಯೋನಾತಾನ ನಿಗೂ ಬಂದಿತು. ಜನರೆಲ್ಲಾ ಬಿಡುಗಡೆಗೂಂಡರು. ⁴²ಸೌಲನು, “ಪಾಪ ಮಾಡಿದವರು ನಾನೋ ಅಥವಾ ನನ್ನ ಮಗ ಯೋನಾತಾನನೇಗೆ ಬಂದಿತು.

⁴³ಸೌಲನು ಯೋನಾತಾನನಿಗೆ, “ನೀನು ಏನು ಮಾಡಿದೆಯೆಂಬುದನ್ನು ನನಗೆ ತಿಳಿಸು” ಎಂದು ಕೇಳಿದನು. ಯೋನಾತಾನನು ಸೌಲನಿಗೆ, “ನಾನು ನನ್ನ ಕೋಲಿನ ಪುದಿಯಿಂದ ಸ್ವಲ್ಪ ಚೀಟನ್ನು ತಿಂದೆನು. ನಾನು ಅದಕ್ಕಾಗಿ ಸಾಯಬೇಕೇ?” ಎಂದು ಕೇಳಿದನು.

⁴⁴ಸೌಲನು, “ನಾನು ನನ್ನ ಆಜೆಯನ್ನು ನರವೇರಿಸ ದಿದ್ದರೆ ಯೀಹೋವನು ಬಹುಶಃ ನನಗೆ ಬಹಳ ಕೆಂಪದ್ದನ್ನು ಮಾಡಬಹುದು. ಯೋನಾತಾನನು ಸಾಯಿಂಬೇಕು” ಎಂದು ಹೇಳಿದನು.

⁴⁵ಆದರೆ ಸೈನಿಕರು ಸೌಲನಿಗೆ, “ಈ ದಿನ ಯೋನಾತಾನನು ಇಸ್ರೇಲರನ್ನು ಮುನ್ನಡಿಸಿ ಮಹಾವಿಜಯವನ್ನು ಉಂಟುಮಾಡಿದ್ದಾನೆ. ಯೋನಾತಾನನು ಸಾಯಿಂಬೇಕೇ? ಇಲ್ಲ! ಜೀವಸ್ತರೂಪನಾದ ಯೀಹೋವನಾಜೆ, ಯೋನಾತಾನ ತಲೀಗೂಡಲದಲ್ಲಿ ಒಂದಾದರೂ ನೆಲಕ್ಕೆ ಬೀಳಲು ನಾವು ಬಿಡುಪುದಿಲ್ಲ. ಇಂದು ಫಿಲಿಪ್ಪಿಯರ ವಿರುದ್ಧ ಹೋರಾಡಲು ದೇವರು ಯೋನಾತಾನನಿಗೆ ಸಹಾಯಮಾಡಿದ್ದನೇ” ಎಂದು ಹೇಳಿದರು. ಹೀಗೆ ಜನರು ಯೋನಾತಾನನನ್ನು ರಕ್ಷಿಸಿದರು. ಅವನನ್ನು ಸಾಯಿಸಲಿಲ್ಲ.

⁴⁶ಸೌಲನು ಫಿಲಿಪ್ಪಿಯರನ್ನು ಅಟ್ಟಿಸಿಕೊಂಡು ಹೋಗಲಿಲ್ಲ. ಫಿಲಿಪ್ಪಿಯರ ತಮ್ಮ ಸ್ವಸ್ಥಕ್ಕೆ ಹಿಂದಿರುಗಿದರು.

ಸೌಲನು ಇಸ್ರೇಲರ ಶತ್ರುಗಳಿಂದ ಹೋರಾಡುವನು

⁴⁷ಸೌಲನು ಇಸ್ರೇಲನ್ನು ಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡು ತಾನು ರಾಜನೆಂಬುದನ್ನು ತೋರಿಸಿ ಕೊಟ್ಟನು. ಸೌಲನು ಇಸ್ರೇಲಿನ ಸುತ್ತಲೂ ವಾಸಿಸುತ್ತಿದ್ದ ಶತ್ರುಗಳಿಂದನೆ ಅಂದರೆ ಪೋರಾಬ್ಧರೊಡನೆ, ಅಮ್ರೋಣಿಯರೊಡನೆ, ಪದೋಮ್ಯರೊಡನೆ, ಹೋಬದ ಅರಸರೊಡನೆ ಮತ್ತು ಫಿಲಿಪ್ಪಿಯರೊಡನೆ ಹೋರಾಡಿ

ದನು. ಸೌಲನು ತಾನು ಹೋದಕಡೆಯಲ್ಲಿಲ್ಲ ಇಸ್ರೇಲರ ಶತ್ರುಗಳನ್ನು ಸೋಲಿಸಿದನು. ⁴⁸ಸೌಲನು ಬಹಳ ದೈರ್ಯ ತಾಲಿ. ಅವನು ಅಮಾಲೀಕೈರನ್ನು ಸೋಲಿಸಿದನು. ಇಸ್ರೇಲರನ್ನು ಕೊಳ್ಳಿ ಹೊಡೆಯಬೇಕೆಂದಿದ್ದ ಶತ್ರುಗಳಿಂದ ಸೌಲನು ಇಸ್ರೇಲರನ್ನು ರಕ್ಷಿಸಿದನು.

⁴⁹ಸೌಲನು ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಇಷ್ಟ ಮತ್ತು ಮಲ್ಲೀಷಾವ. ಸೌಲನು ಹಿರಿಯ ಮಗಳ ಹೆಸರು ಮೇರಬ್ಬ. ಸೌಲನ ಕಿರಿಯ ಮಗಳ ಹೆಸರು ಮೀಕಲ್. ⁵⁰ಸೌಲನ ಹೆಂಡತಿಯ ಹೆಸರು ಅಹೀನೋವಮಳ ತಂದೆ ಅಹೀ ಮಾಚೆ.

ನೇರನ ಮಗನಾದ ಅಬ್ದೇರನು ಸೌಲನ ಸೈನ್ಯದ ನೇನಾವತಿ ನೇರನು ಸೌಲನ ಚಿಕ್ಕಪ್ಪ. ⁵¹ಸೌಲನ ತಂದೆ ಯಾದ ಕಿಂಜನು ಅಬ್ದೇರನ ತಂದೆಯಾದ ನೇರನೂ ಅಜೀಯೀಲನ ಮಕ್ಕಳು.

⁵²ಸೌಲನು ತನ್ನ ಜೀವಮಾನವೆಲ್ಲ ಶಾರ್ಯದಿಂದ ಥಿಲಿಪ್ಪಿಯರ ವಿರುದ್ಧ ತೀವ್ರವಾಗಿ ಹೋರಾಡಿದನು. ಸೌಲನು ವೀರನನ್ನಾಗಲೀ ಧ್ಯಯಿಶಾಲಿಯನ್ನಾಗಲೀ ಯಾವಾಗಲಾದರೂ ನೋಡಿದರೆ, ಅಂತಹವರನ್ನು ಸೈನ್ಯಕ್ಕೆ ತೆಗೆದುಕೊಂಡು, ಅವರನ್ನು ರಾಜನ ಅಂಗರಕ್ಕ ಪಡೆಗೆ ಸೇರಿಸಿಕೊಳ್ಳುತ್ತಿದ್ದನು.

ಸೌಲನಿಂದ ಅಮಾಲೀಕೈರ ನಾಶನ

15 ಒಂದು ದಿನ ಸಮುದ್ರೇಲನು ಸೌಲನಿಗೆ, “ಯೀಹೋವನು ಇಸ್ರೇಲರ ಮೇಲೆ ನಿನ್ನನ್ನು ರಾಜನನ್ನಾಗಿ ನೇಮಿಸಲು ನನ್ನನ್ನು ಕಳುಹಿಸಿದನು. ಈಗ ಯೀಹೋವನ ಸಂದೇಶವನ್ನು ಕೇಳಿ. ² ಸರ್ವಶತ್ರುನಾದ ಯೀಹೋವನು ಇಂತೆನ್ನುತ್ತಾನೆ: ‘ಇಸ್ರೇಲರು ಈಚ್ಚಿ ನಿಂದ ಹೋರಬಂದಾಗ ಅಮಾಲೀಕೈರ ಅವರನ್ನು ಕಾನಾನಿಗೆ ಹೋಗದಂತೆ ತಡೆಯಲು ವ್ಯಯಿಸಿದರು. ಅಮಾಲೀಕೈರ ಮಾಡಿದನ್ನು ನಾನು ನೋಡಿದೆ.³ ಈಗ, ನೀನು ಹೋರಿ ಅಮಾಲೀಕೈರ ವಿರುದ್ಧ ಹೋರಾಡು. ನೀನು ಅಮಾಲೀಕೈರನ್ನೂ ಮತ್ತು ಅವರಿಗೆ ಸೇರಿದ ಎಲ್ಲವನ್ನೂ ನಾಶಗೊಳಿಸಬೇಕು. ಯಾರನ್ನೂ ಜೀವ ದಿಂದ ಉಳಿಸಬೇಕು, ನೀನು ಎಲ್ಲ ಗಂಡಸರನ್ನು ಮತ್ತು ಹೆಂಗಸರನ್ನು ಕೊಲ್ಲಬೇಕು. ನೀನು ಎಲ್ಲ ಮಕ್ಕಳನ್ನೂ ಎಳೆಕೂಸುಗಳನ್ನೂ ಕೊಲ್ಲಬೇಕು. ನೀನು ಅವರಿಗೆ ಸೇರಿದ ಎಲ್ಲ ಹಸುಗಳನ್ನೂ ಕುರಿಗಳನ್ನೂ ಒಂಟಿಗಳನ್ನೂ ಕತ್ತಿಗಳನ್ನೂ ಕೊಂಡುಹಾಕಬೇಕು’ ಎಂದು ಹೇಳಿದನು.

⁴ಸೌಲನು ತೆಲಾಯಿಂದಿನಲ್ಲಿ ಸೈನ್ಯವನ್ನೆಲ್ಲ ಬಟ್ಟ ಗೂಡಿಸಿದನು. ಅಲ್ಲಿ ಎರಡು ಲಕ್ಷ ಮಂದಿ ಭೂಸೈರಿಕ ರಿದ್ದರು ಮತ್ತು ಇತರ ಹತ್ತು ನಾವಿರ ಮಂದಿ ಜನರಿದ್ದರು. ಯೆಹೂದ್ರೂ ಅವರೊಂದಿಗೆ ಸೇರಿಕೊಂಡಿದ್ದರು.

⁵ಸೌಲನು ಅಮಾಲೀಕ್ಯರ ನಗರಕ್ಕೆ ಹೋಗಿ ಅಲ್ಲಿನ ಕಳೆಯೆಲ್ಲ ಹೊಂಚುಹಾಕುತ್ತಿದ್ದನು. “ಸೌಲನು ಕೇನ್ದರ ಜನರಿಗೆ, ‘ಅಮಾಲೀಕ್ಯರನ್ನು ತ್ವರಿಸಿ ಹೊರಗೆ ಹೋಗಿ. ಅಗ ನಿಮ್ಮನ್ನು ಅಮಾಲೀಕ್ಯರೂಂದಿಗೆ ನಾಶ ಗೊಳಿಸುವುದಿಲ್ಲ. ಇನ್ನೇಲರು ಈಜಿಪ್ಟಿನಿಂದ ಹೊರ ಬಂದಾಗ ನೀವು ಅವರಿಗೆ ಅನುಕಂಪ ತೋರಿದ್ದಿರಿ’ ಎಂದು ಹೇಳಿದನು. ಆದ್ದರಿಂದ ಕೇನ್ದರ ಅಮಾಲೀಕ್ಯ ರನ್ನು ಬಿಟ್ಟುಹೋದರು.

⁶ಸೌಲನು ಅಮಾಲೀಕ್ಯರನ್ನು ಸೋಲಿಸಿದನು. ಅವನು ಹೀಲಾದಿಂದ ಈಜಿಪ್ಟಿನ ಗಡಿಯಲ್ಲಿರುವ ಶೂರಿನ ವರೆಗೂ ಅವರೂಡನೆ ಹೋರಾಡಿದನು. ⁸ಸೌಲನು ಅಮಾಲೀಕ್ಯರ ರಾಜನಾದ ಅಗಾಗನನ್ನು ಜೀವಸಹಿತ ಉಳಿಸಿದನು. ಅದರೆ ಉಳಿದ ಅಮಾಲೀಕ್ಯರನ್ನು ಲ್ಲ ಕೊಂಡುಹಾಕಿದನು. ⁹ಹೇಗೆ ಸೌಲನು ಮತ್ತು ಇನ್ನೇಲ್ಲ ಸೈರಿಕರು ಅಗಾಗಸಿಗೆ ಜೀವದಾನ ಮಾಡಿದರು. ಅವರು ಉತ್ತಮ ಕುರಿಗಳನ್ನೂ ದಂಗಳನ್ನೂ ಆಡಿನ ಮರಿಗಳನ್ನೂ ಉಳಿಸಿದರು. ಅವರು ಉಪಯುಕ್ತವಾದುದನ್ನು ಉಳಿಸಿ, ಅನುವಯುಕ್ತವಾದುದನ್ನು ನಾಶಗೊಳಿಸಿದರು.

ಸಮುದ್ರೇಲನು ಸೌಲಿಗಿ ಅವನ ಪಾಪದ ಬಗ್ಗೆ ತಿಳಿಸುವನು

¹⁰ಸಮುದ್ರೇಲನಿಗೆ ಯಿಹೋವನು ಸಂದೇಶ ಬಂದಿತು. ¹¹ಯಿಹೋವನು ಸಮುದ್ರೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ವರಿಸಿದನು. ನಾನು ಸೌಲನನ್ನು ರಾಜ ನನ್ನಾಗಿ ಮಾಡಿದ್ದರಾಗಿ ಪಶ್ಚಾತ್ತಾಪಹಡುತ್ತೇನೆ. ನಾನು ಆಜ್ಞಾಪ್ರಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುದ್ರೇಲನು ತಲುಪಳ್ಳಿಗೊಂಡನು. ಅವನು ರಾತ್ರಿಯೆಲ್ಲ ಆಳುತ್ತಾ ಯಿಹೋವನಲ್ಲಿ ಮೋರೆಯಾಟಿನು.

¹²ಸಮುದ್ರೇಲನು ಮಾರ್ಗದರ್ಶಿ ದಿನ ಬೆಳಿಗ್ಗಿ ಮೇಲಿದ್ದ ಸೌಲನನ್ನು ಭೇಣಿಮಾಡಲು ಹೋದನು. ಆದರೆ ಜನ ರೆಲ್ಲ ಸಮುದ್ರೇಲನಿಗೆ, “ಸೌಲನು ತನ್ನ ಗೌರವಾರ್ಥವಾಗಿ ಜ್ಞಾಪಕವಂಭವನ್ನು ನಿಮಿಂಸಲು ಕರ್ಮೀಲ್ ಎಂಬ ಪಟ್ಟಣಕ್ಕೆ ಹೋದನು. ನಂತರ ಸೌಲನು ಕೆಲವು ಪ್ರದೇಶ ಗಳನ್ನು ಸುತ್ತಿಕೊಂಡು ಗಿಲಾಗ್ಗಿಲಿಗೆ ಹೋದನು” ಎಂದು ಹೇಳಿದರು.

ಸಮುದ್ರೇಲನು ಸೌಲನಿಧ್ಯ ಸ್ಥಳಕ್ಕೆ ಹೋದನು. ಸೌಲನು ಅಮಾಲೀಕ್ಯರಿಂದ ಪಶ್ಚವಿಸಿಕೊಂಡ ಪಶ್ಚಾತ್ತಾಪ ಘಟಿಸಿದ್ದನು. ¹³ಸೌಲನು ಸಮುದ್ರೇಲನ ಹತ್ತಿರಕ್ಕೆ ಹೋಗಿ, “ಯಿಹೋವನು ನಿನ್ನನ್ನು ಆಶೀರ್ವದಿಸಿಲಿ; ನಾನು ಯಿಹೋವನ ಆಜ್ಞಾಗಳನ್ನು ವಾಲಿಸಿದ್ದೇನೆ” ಎಂದು ಹೇಳಿದನು.

¹⁴ಆದಕ್ಕೆ ಸಮುದ್ರೇಲನು, “ಹಾಗಿದ್ದರೆ ನಾನು ಕೇಳು ತ್ವರಿತ ತಬ್ಬವೇನು? ದನಕುರಿಗಳ ತಬ್ಬವು ಕೇಳುತ್ತಿದೆ ಯಾಂತ್ರಿಕ್ಕಾಗಿ!” ಎಂದನು.

¹⁵ಸೌಲನು, “ಸೈರಿಕರು ಅಮಾಲೀಕ್ಯರಿಂದ ಪಶ್ಚವಿಸಿಕೊಂಡ ಪಶ್ಚಾತ್ತಮಾದುದ್ದನ್ನು ನಿನ್ನ ದೇವ ರಾದ ಯಿಹೋವನಿಗೆ ಅರ್ಥಸುವುದಕ್ಕಾಗಿ ತೇಗೆದು ಕೊಂಡು ಬಂದಿದ್ದಾರೆ. ಆದರೆ ನಾವು ಉಳಿರೆಲ್ಲವನ್ನು ನಾಶಪಡಿಸಿದ್ದೇವು” ಎಂದು ಉತ್ತರಿಸಿದನು.

¹⁶ಸಮುದ್ರೇಲನು ಸೌಲನಿಗೆ, “ಯಿಹೋವನು ಕಳಿದ ದಾತಿ ನಾನಿಗೆ ಹೇಳಿದ್ದನ್ನು ನಿನಿಗೆ ತಿಳಿಸುತ್ತೇನೆ” ಎಂದನು. ಸೌಲನು. “ಸರಿ, ತಿಳಿಸು” ಎಂದು ಉತ್ತರಿಸಿದನು.

¹⁷ಸಮುದ್ರೇಲನು, “ನೀನು ಮೊದಲು ನಿನ್ನನ್ನು ಅಲ್ಲ ನೀಂದು ತಿಳಿದಿದ್ದೆ. ಯಿಹೋವನು ನಿನ್ನನ್ನು ಇವೇಲರಿಗೆ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರೇಲ್ ಕುಲ ಗಳಿಗೆ ನಾಯಕನಾದೆ. ¹⁸ಯಿಹೋವನು ನಿನಿಗೆ, ‘ಹೋಗು ದೃಷ್ಟರಾದ ಅಮಾಲೀಕ್ಯರೆಲ್ಲರನ್ನೂ ನಾಶಗೊಳಿಸು. ಅವರ ರನ್ನು ಸಂಪೂರ್ಣವಾಗಿ ನಾಶಗೊಳಿಸು’ ಎಂದು ಆಜ್ಞಾಪಡಿಸಿದರು. ¹⁹ಆದರೆ ನೀನು ಯಿಹೋವನ ಮಾತು ಗಳಿಗೆ ಕಿವಿಗೊಡಲ್ಲಿ, ನೀನು ಅವರಿಗಳನ್ನು ನಿನ್ನ ಬಳಿಯ ಲ್ಲಿಟ್ಟ ಹೊಳ್ಳಲು ಬಯಸಿದೆ. ಹೇಗೆ ಯಿಹೋವನು ಕೆಟ್ಟ ದಂದೆ ಹೇಳಿದ್ದನ್ನೇ ನೀನು ಮಾಡಿದೆ!” ಎಂದು ಹೇಳಿದನು. ²⁰ಸೌಲನು, “ಆದರೆ ನಾನು ಯಿಹೋವನಿಗೆ ವಿಧೇಯನಾದೆ. ಯಿಹೋವನು ಕಳುಹಿಸಿದಲ್ಲಿಗೆ ನಾನು ಹೋದೆ. ನಾನು ಅಮಾಲೀಕ್ಯರೆಲ್ಲರನ್ನೂ ನಾಶಗೊಳಿಸಿದೆ. ಆದರೆ ಒಬ್ಬನ್ನೇ ನಾನು ತಂದೆನು. ಅವನೇ ರಾಜನಾದ ಅಗಾಗ. ²¹ನಿನ್ನ ದೇವರಾದ ಯಿಹೋವನಿಗೆ ಗಿಲಾಗ್ಗಿಲನಲ್ಲಿ ಯಜ್ಞ ಅರ್ಥಸುವುದಕ್ಕಾಗಿ ಸೈರಿಕರು ಉತ್ತಮವಾದ ದನ ಕುರಿಗಳನ್ನು ಪಶ್ಚವಿಸಿಕೊಂಡು ಬಂದರು” ಎಂದು ಉತ್ತರಿಸಿದನು.

²²ಆದರೆ ಸಮುದ್ರೇಲನು, “ಯಿಹೋವನಿಗೆ ಯಾವುದು ಹೆಚ್ಚು ವೆಚ್ಚಿಗೆಯಾಗಿದೆ? ಸರಾಂಗ ಹೋಮಗಳೇ? ಯಜ್ಞಗಳೇ? ಇಲ್ಲವೇ ಯಿಹೋವನ ಆಜ್ಞಾಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞಾಗಳಿಗೆ ವಿಧೇಯರಾಗಲಿಲ್ಲ. ಈ ಕಾರಣದಿಂದ ಈಗ ಯಿಹೋವನು ನಿನ್ನನ್ನು ರಾಜನನ್ನಾಗಿ ಸ್ವೀಕರಿಸಿಕೊಳ್ಳುವದಿಲ್ಲ” ಎಂದು ಸೌಲನಿಗೆ ಉತ್ತರಿಸಿದನು.

²⁴ఆగ సాలను సమువేలనిగి, “నాను పాపమాడిద్దీనే. నాను యీహోవన ఆజ్ఞి గ్రథిగి విధేయనాగలిల్ల; నీను హేళిద్దన్న నాను మాడ లిల్ల. నాను జనరిగి హేదరి అపరు హేళిదంతే మాడిదే.²⁵ఈగ నాను నిస్నల్లి బేడికోఖ్లైతేనే, నన్న పాపమన్న క్షమిసు. నన్నొందిగి హిందిరుగి బా, ఆగ నాను యీహోవనన్న ఆరాధిసలు నాథ్ వాగుపుదు” ఎందు హేళిదను.

²⁶ఆదరే సమువేలను సాలనిగి, “నాను హిందిరుగి నిస్న జోతేయల్లి బరువుదిల్ల. నీను యీహోవన ఆజ్ఞి యున్న నిరాకరిసిరువే. ఈగ యీహోవనం నిస్నన్న ఇస్రేలిన రాజత్వదింద నిరాకరిసత్తునే” ఎందు హేళిదను.

²⁷సమువేలను హోగలు తిరుగిదాగ సాలను సమువేలన మేలంగియ అంజన్న హిడిదు ఎళీదను. మేలంగియు కరిదు హోయితు. ²⁸సమువేలను సాలనిగి, “నీను నన్న మేలంగి యున్న కరిదుకాదిదే. ఇదే రీతి యీహోవను ఈ దిన నిస్సింద ఇస్రేల్ రాజువున్న కరిదుకాదిదను. నిస్న స్వేహికరల్లి ఒబ్బినీగి యీహోవను రాజుధి కారవన్న కోట్టిదానే. ఆవను నినిగింత ఉత్సమ వ్యక్తి. ²⁹యీహోవను ఇస్రేలిన దేవరాగిద్దానే. యీహోవను సప్చ కాలదల్లు ఇరువును. యీహోవను సుఖ్యాధుపుదిల్ల. కాగూ మనస్సన్న బదలాయిసుపుదిల్ల. యీహోవను మనుషునంతే పదేపదేమనస్సన్న బదలాయిసుపువనల్ల” ఎందు హేళిదను.

³⁰సాలను, “నాను పాపమాడిద్దీనేంటుదు సరి. ఆదరే దయివిష్టు, నన్న జోతేయల్లి హిందిరుగి బా. ఇస్రేలిన జనరెదురు మతు నాయకరెదురు స్పల్ప గౌరవవన్న తోరిసు. నన్న జోతేయల్లి నీను హిందిరుగి బందరే, నాను నిస్న దేవరాద యీహోవ నన్న ఆరాధిసబముదు” ఎందు కేళికోండను. ³¹సమువేలను సాలన జోతేయల్లి హోదను. సాలను యీహోవనన్న ఆరాధిసిదను.

³²సమువేలను, “అపూర్ణిక్షర రాజనాద అగాగనన్న నన్న బళిగి కరెదుకోండు బా” ఎందు హేళిదను. అగాగను సమువేలన హత్తిరక్ష బందను. అగాగనన్న సరవణిగలింద బంధిసలాగిమ్త. అగాగను, “అవను నన్నన్న నిజవాగియూ కోలుపుదిల్ల” ఎందు ఆలోచిసిదను.

³³ఆదరే సమువేలను అగాగనిగి, “నిస్న కశ్చియు అనేక తాయందిరిగి మక్కల్లిల్లదంతొయితు” ఆదుద

రింద ఈగ నిస్న తాయిగి మక్కల్లిల్లదంతొయితు” ఎందు హేళి అగాగనన్న గిలాలిన యీహోవన సన్నిధియల్లియే కచిదుకాకిదను.

³⁴నంతర సమువేలను అల్లీంద హోరచు రామక్ష హోదను. సాలను గిబీయద తన్న మనిగి హోదను. ³⁵నంతర సమువేలను తన్న జీవితద అపథియల్లి సాలనన్న నోఎలిల్ల. సమువేలను సాలనిగి బహళ దుఃఖపట్టను. సాలనన్న ఇస్రేలర రాజనన్నగి మాడిద్దకే యీహోవను బహళ సంతాపపట్టను.

సమువేలను బేత్తేహేమిగి హోగువను

16 యీహోవను సమువేలనిగి, “నీను సాలనిగి ఎష్ట్పుకాల శోఇసువే? నాను సాలనన్న ఇస్రేలర రాజత్వదింద తిరస్కరిసిరుత్తేనే. నీను కోంబినల్లి ఎష్టేయన్న తుంబిచోండు బా. నాను నిస్నన్న ఇషయనేంబ మనుషున బళిగి కశ్లుహిసుత్తేనే. ఇషయను బేత్తేహేమినల్లి వాసిసు తీరిను. నాను అవన మక్కల్లి ఒబ్బనన్న హోస రాజనన్నగి ఆరిస్టేద్దేనే” ఎందు హేళిదను.

²ఆదరే సమువేలను, “నాను హోరచరి సాలనిగి ఈ సుద్దియు తిళియుత్తేది. ఆగ అవను నన్నన్న కోల్లలు వ్రయిసుత్తునే” ఎందను.

యీహోవను, “బేత్తేహేమిగి హోగు. నిన్నోడనే ఒందు ఎళికరువన్న తెగదుకోండు హోగు. ‘నాను యీహోవనిగి యజ్ఞవన్నిహిసలు బందిద్దేనే’ ఎందు హేళు. ³యజ్ఞకాయి క్షే ఇషయ నన్న ఆహ్వానిసు. ఆగ నీను మాడబేకాదుదన్న తోరిసుత్తేనే. నాను తోరిసిద మనుష్ణిగి నీను అబిషేకవన్న మాడబేకు” ఎందు హేళిదను.

⁴సమువేలను తనిగి యీహోవను హేళిదంతే మాడిదను. సమువేలను బేత్తేహేమిగి హోదను. బేత్తేహేమిన హరియరు భయదింద నముగిదరు. అపరు సమువేలనన్న కండు, “నిస్న ఆగమనప సమాధానకరహే?” ఎందు కేళిదరు.

⁵సమువేలను, “హాదు, సమాధానకరవాగిదే. నాను యీహోవనిగి యజ్ఞవన్న అఫిసలు బంది ద్దేనే. నీవేల్ల సిద్ధరాగి యజ్ఞకాయుక్కాగి నన్నోందిగి బన్ని” ఎందు హేళిదను. సమువేలను ఇషయన్న మతు అవన మక్కల్లన్న సిద్గోళిసిదను. నంతర సమువేలను అపరన్న యజ్ఞదల్లి భాగిగాగలు ఆహ్వానిసిదను.” “ఇషయను మతు అవన మక్కలు బందాగ, సమువేలను

ಎಲೀಯಾಬನನ್ನು ನೋಡಿದನು. ಸಮುದೇಲನು ತನ್ನ ಲೋಡಿಸುತ್ತಾ, “ಯಿಹೋವನು ಆಯ್ದು ಮಾಡಿರುವನು ನಿಜವಾಗಿಯೂ ಅವನೇ ಇರಬೇಕು” ಎಂದು ಹೊಂದನು.

⁷ಆದರೆ ಯಿಹೋವನು ಸಮುದೇಲನಿಗೆ “ಎಲೀಯಾ ಬನು ಎತ್ತಿರವನ್ನು ಗಲೀ ರೂಪವನ್ನು ಗಲೀ ಪರಿಗಳಿಸಬೇಕು. ಯಾಕಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೂ ಹೊರತೋರಿಕೆಯನ್ನು ಪರಿಗಳಿಸಿ ತ್ವರಿ; ಯಿಹೋವನಾದರೂ ಹೊರ ತೋರಿಕೆಯನ್ನು ನೋಡಿದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.

⁸ನಂತರ ಇವರು ಎರಡನೆಯ ಮಗನಾದ ಅಭಿನಾದಾಬನನ್ನು ಕೆರೆದನು. ಅಭಿನಾದಾಬನು ಸಮುದೇಲನ ಹತ್ತಿರಕ್ಕೆ ಬಂದನು. ಸಮುದೇಲನು, “ಯಿಹೋವನು ಆರಿಸಿಕೊಂಡಿರುವ ವೈಕಿ ಇವನಲ್ಲ” ಎಂದು ಹೇಳಿದನು.

⁹ಅನಂತರ ಇವರು ಶಮ್ಮನನ್ನು ಸಮುದೇಲನ ಬಳಿಗೆ ಕಳುಹಿಸಿದನು. ಆದರೆ ಸಮುದೇಲನು, “ಯಿಹೋವನು ಇವನನ್ನೂ ಆರಿಸಲಿಲ್ಲ” ಎಂದನು.

¹⁰ಇವರು ನು ತನ್ನ ಪಳು ಜನ ಮಕ್ಕಳನ್ನು ಸಮುದೇಲನಿಗೆ ತೋರಿಸಿದನು. ಆದರೆ ಸಮುದೇಲನು, “ಯಿಹೋವನು ಇವರಲ್ಲ ಯಾರೋಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.

¹¹ನಂತರ ಸಮುದೇಲನು ಇವರು ನು “ನಿನಗೆ ಇರುವ ಮಕ್ಕಳ ಇಷ್ಟೆಯೋ?” ಎಂದು ಹೇಳಿದನು.

ಇವರು ನು, “ಇಲ್ಲ, ನನಗೆ ಇನ್ನೂ ಬ್ಬಿ ಕಿರಿಯ ಮಗ ನಿಡ್ಡಾಗೆ. ಅವನು ಕುರಿತಾಯಲು ಹೋಗಿದ್ದಾನೆ” ಎಂದು ಹೇಳಿದನು.

ಸಮುದೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರ ಹೇಳು. ಅವನು ಬರುವತನಕ ನಾವು ಉಳಿಕ್ಕೆ ಕುಳಿತಕೊಳ್ಳಬ್ಬುದು ಬೇಡೆ” ಎಂದು ಹೇಳಿದನು.

¹²ಇವರು ನು ಕಿರಿಯ ಮಗನನ್ನು ಕರೆತರಲು ಒಬ್ಬ ನನ್ನ ಕಳುಹಿಸಿದನು. ಇವನಾದರೂ ಕೆಂಬಣ್ಣದವನೂ ಸುಂದರನೇತ್ತನೂ ನೋಟಕ್ಕೆ ರಮಣೀಯನೂ ಆಗಿದ್ದನು. ಯಿಹೋವನು ಸಮುದೇಲನಿಗೆ, “ಮೇಲಿದ್ದು ನಿಲ್ಲು, ಅವನನ್ನು ಅಭಿವೇಚಿಸು. ಇವನನ್ನೇ ನಾನು ಆರಿಸಿದ್ದು” ಎಂದು ಹೇಳಿದನು.

¹³ಸಮುದೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದು ಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇವರು ನ ಕಿರಿಮಗನ ಮೇಲೆ, ಅವನ ನೋಡರ ಎದುರಿನಲ್ಲಿ ಸುರಿದನು. ಆ ದಿನದಿಂದ ಯಿಹೋವನ ಆತ್ಮವು ಮಹಾಶಕ್ತಿಯಾಡನೆ ದಾವೀದನಲ್ಲಿ ನೆಲೆಸಿತು.

ಸಮುದೇಲನು ರಾಮಕ್ಕೆ ಹಿಂದಿರುಗಿದನು.

ದುರಾತ್ಮವು ಸೌಲನನ್ನು ಹೀಡಿಸುವುದು

¹⁴ಯಿಹೋವನೆ ಆತ್ಮವು ಸೌಲನನ್ನು ಬಿಟ್ಟು ಹೋಯಿತು. ನಂತರ ಯಿಹೋವನು ದುರಾತ್ಮವೊಂದನ್ನು ಸೌಲನ ಬಳಿಗೆ ಕಳುಹಿಸಿದನು. ಅದು ಅವನಿಗೆ ಬಹಳ ತೊಂದರೆ ವಾಡಿತು. ¹⁵ಸೌಲನ ಸೇವಕರು ಅವನಿಗೆ, “ಯಿಹೋವನು ಕಳುಹಿಸಿರುವ ದುರಾತ್ಮವು ನಿನ್ನನ್ನು ಹೀಡಿಸುತ್ತಿದೆ. ¹⁶ನಮಗೆ ಆಜ್ಞಾಪಿಸುವುದಾದರೆ, ಕಿನ್ನರಿ ಬಾರಿಸುವವನನ್ನು ಹುಡುಕಿ ಕರೆದುಕೊಂಡು ಬರುತ್ತೇವೆ. ಯಿಹೋವನಿಂದ ಬಂದ ದುರಾತ್ಮವು ನಿನ್ನ ಮೈಮೇಲೆ ಬಂದಾಗ ಅವನು ಕಿನ್ನರಿ ಬಾರಿಸಿದರೆ, ದುರಾತ್ಮವು ನಿನ್ನನ್ನು ಬಿಟ್ಟುಹೋಗಿ ನಿನಗೆ ಉಪಾಖಾನವಾಗುತ್ತದೆ” ಎಂದು ಹೇಳಿದರು.

¹⁷ಸೌಲನು ಅವನ ಸೇವಕರಿಗೆ, “ಕಿನ್ನರಿ ಬಾರಿಸುವವನನ್ನು ಹುಡುಕಿಕೊಂಡ ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.

¹⁸ಅವನ ಸೇವಕರಲ್ಲಿ ಒಬ್ಬನು, “ಇವರು ಎಂಬ ಹೆಸರಿನ ಒಬ್ಬ ಮನುಷ್ಯನು ಬೇಡೆತ್ತೇವೆನಲ್ಲಿ ವಾಸಿಸುತ್ತಿದ್ದಾನೆ. ನಾನು ಇವರು ಮಗನನ್ನು ನೋಡಿದ್ದೇನೆ. ಅವನು ಕಿನ್ನರಿ ಬಾರಿಸುತ್ತಾನೆ. ಅವನು ಧೈಯತಾಲಿ ಮತ್ತು ಒಬ್ಬ ಹೋರಾಟಗಾರ; ಅವನು ಬುದ್ಧಿವಂತ; ಅವನು ರೂಪವಂತ; ಅಲ್ಲದೆ ಯಿಹೋವನು ಅವನೊಂದಿಗಿದ್ದಾನೆ” ಎಂದು ಹೇಳಿದನು.

¹⁹ಸೌಲನು ಸಂದೇಶಕರ ಮೂಲಕ ಇವರುನಿಗೆ, “ನಿನಗೆ ದಾವೀದನೆಂಬ ಮಗನಿದ್ದಾನೆ. ಅವನು ನಿನ್ನ ಕುರಿಗಳನ್ನು ಕಾಯುತ್ತಾನೆ. ಅವನನ್ನು ನನ್ನ ಬಳಿಗೆ ಕಳುಹಿಸು” ಎಂದು ತಿಳಿಸಿದನು.

²⁰ಇವರು ನು ಕೆಲವು ರೊಟ್ಟಿಗಳನ್ನೂ ಬಂದು ಸಿನೆದು ದುರಾತ್ಮರಸವನ್ನೂ ಮತ್ತು ಹೋತದ ಮರಿಯನ್ನೂ ಹೇಸರ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನು ಮೂಲಕ ಸೌಲನಿಗೆ ಕೊಡುಗಿಗಳಾಗಿ ಕಳುಹಿಸಿದನು.

²¹ದಾವೀದನು ಸೌಲನ ಹತ್ತಿರಕ್ಕೆ ಹೋಗಿ, ಅವನ ಮುಂದೆ ನಿಂತನು. ಸೌಲನು ದಾವೀದನನ್ನು ಬಹಳ ಹೀಡಿಸಿದನು. ದಾವೀದನು ಸೌಲನ ಆಯುಥಗಳನ್ನೂ ಹೊರಿವ ಸಹಾಯಕನಾದನು. ²²ಸೌಲನು ಇವರುನಿಗೆ, “ದಾವೀದನು ಇಲ್ಲಿಯೇ ನನ್ನ ಸೇವೆಯಲ್ಲಿ ಇರಲಿ. ನಾನು ಅವನನ್ನು ಬಹಳ ಹೀಡಿಸುತ್ತೇನೆ” ಎಂದು ಸುದ್ದಿಯನ್ನು ಹೇಳಿ ಕಳುಹಿಸಿದನು.

²³ಯಿಹೋವನು ಕಳುಹಿಸಿದ ದುರಾತ್ಮವು ಸೌಲನ ಮೈಮೇಲೆ ಬಂದಾಗಲೀಲ್ಲಾ, ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ದುರಾತ್ಮವು ಸೌಲನನ್ನು ಬಿಟ್ಟು ಹೋಗಿ ಅವನಿಗೆ ಉಪಾಖಾನವಾಗುತ್ತತ್ತು.

ಗೊಲ್ಯಾತನು ಇಸ್ರೇಲರ ಮೇಲೆ ಸ್ಥಿರಿಸಿದ್ದು

17 ಹಿಲಿಸ್ಟಿಯರು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಒಟ್ಟುಗೂಡಿಸಿದರು. ಅವರು ಯಿಹಾದ ದೇಶದ ಸೋರ್ಕೋವಿನಲ್ಲಿ ಒಟ್ಟುಗೂಡಿಸಿದರು. ಅವರು ಸೋರ್ಕೋವಿಗೂ ಅಜೀಕರಣ ಮತ್ತು ದಲ್ಲಿರುವ ವಫ್ಫೆಸ್ ಮೀಳ್ಮೋ ಎಂಬ ಹೆಸರಿನ ಪಟ್ಟಣದಲ್ಲಿ ವಾಳಿಯ ಮಾಡಿಸೋಂಡರು.

²ಸೌಲನು ಮತ್ತು ಇಸ್ರೇಲಿನ ಸೈನಿಕರು ಒಟ್ಟಾಗಿ ಸೇರಿ ಏಲಾ ಕಣವೆಯಲ್ಲಿ ವಾಳಿಯ ಮಾಡಿಸೋಂಡರು. ಸೌಲನು ಸೈನಿಕರು ನಾಲಾಗಿನಿಂತು ಫಿಲಿಸ್ಟಿಯರ ಮೇಲೆ ಯುದ್ಧಕ್ಕೆ ಸಿದ್ಧಾರಾದರು. ³ಫಿಲಿಸ್ಟಿಯರು ಒಂದು ಗುಡ್ಡದ ಮೇಲೂ ಇಸ್ರೇಲರು ಮತ್ತೊಂದು ಗುಡ್ಡದ ಮೇಲೂ ನಿಂತರು. ಕಣವೆಯು ಆ ಏರಷು ಗುಡ್ಡಗಳ ಮೃದ್ಧಿ ಇದ್ದಿತು.

⁴ಫಿಲಿಸ್ಟಿಯರಲ್ಲಿ ಗೊಲ್ಯಾತನೆಂಬ ಹೆಸರಿನ ವೀರ ಯೋಧನಿದ್ದನು. ಗೊಲ್ಯಾತನು ಗತ ಉರಿನವನು. ಗೊಲ್ಯಾತನು ಒಂಭತ್ತು ಅಡಿ ಎತ್ತರವಾಗಿದ್ದನು. ಗೊಲ್ಯಾತನು ಫಿಲಿಸ್ಟಿಯರ ವಾಳಿಯದಿಂದ ಹೋರಬಂದನು. ⁵ಅವನು ತಾಮ್ರದ ದಿರಣ್ಣಿಣವನ್ನು ಧರಿಸಿದ್ದನು. ಮೀನಿನ ಮೇಲಿರುವ ಚಿಪ್ಪುಗಳಂತೆ ತಾಮ್ರದ ಕವಚವನ್ನು ಅವನು ತೊಟ್ಟಿದ್ದನು. ಅದು ನೂರಿಂತೆ ದು ಪೌರ್ಣಾಂಕದ ಗಳಷ್ಟು ಭಾರವಾಗಿತ್ತು. ⁶ಗೊಲ್ಯಾತನು ಕಾಲುಗಳಿಗೂ ತಾಮ್ರದ ಕವಚವನ್ನು ತೊಟ್ಟಿದ್ದನು. ಅವನು ಹೆಗಲಿನಲ್ಲಿ ತಾಮ್ರದ ಉಟಿಯನ್ನು ಕಟ್ಟಿಸೋಂದಿದ್ದನು. ⁷ಗೊಲ್ಯಾತನೆ ಈಟಿಯ ಹಿಡಿಕೆಯು ನೇರಾರನ ಕುಂಟಿಯ ಗಾತ್ರದ ದಷ್ಟತ್ತು. ಆ ಈಟಿಯ ಅಲಿಗಿನ ಭಾರವು ಹದಿನ್ಯೇದು ಪೌರ್ಣಾಂಕಗಳಷ್ಟಿತ್ತು. ಗೊಲ್ಯಾತನೆ ಗುರಾಣಿಯನ್ನು ಹೊತ್ತಿದ್ದಾಗಿ ಅವನ ಸಹಾಯಕನು ಅವನ ಮುಂದೆ ಹೋಗುತ್ತಿದ್ದನು. ⁸ಗೊಲ್ಯಾತನು ಪ್ರತಿದಿನ ಹೋರಕ್ಕೆ ಒಂದು ಇಸ್ರೇಲಿನ ಸೈನಿಕರನ್ನು ಕಂಡು ಆಭರಣಿಸುತ್ತಿದ್ದನು. ಅವನು, “ನೀವೇಲ್ಲ ನಾಲಾಗಿನಿಂತು ಯುದ್ಧಕ್ಕೆ ಸಿದ್ಧಾಗಿ ರುಪದೇಕೆ? ನೀವು ಸೌಲನು ಸೇವಕರು. ನಾನು ಫಿಲಿಸ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಶಲ್ಲಹಿಸಿ. ⁹ಅವನು ನನ್ನನ್ನು ಕೊಂಡು ಬಿಟ್ಟರೆ, ನಾವು ಅಂದರೆ ಫಿಲಿಸ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋರ್ಕಿಸಿ ಕೊಂಡು ಬಿಟ್ಟರೆ, ನೀವೇಲ್ಲ ನಮಗೆ ಗುಲಾಮರಾಗಿದ್ದ ನಿಮ್ಮ ಸೇವೆಯನ್ನು ಮಾಡಬೇಕು” ಎಂದು ಆಭರಣಿಸಿದನು.

¹⁰ಫಿಲಿಸ್ಟಿಯನು, “ಈ ದಿನ ನಾನು ಇಸ್ರೇಲ್ ಸೈನ್ಯವನ್ನು ಹೀಯಾಳಿಸುವೆನು. ನನ್ನೊಂದಿಗೆ ಹೋರಾಡಲು ನಿಮ್ಮ ಮನುಷ್ಯನೊಬ್ಬನನ್ನು ಕಳುಹಿಸಿ” ಎಂದು ಹೇಳಿದನು.

¹¹ಸೌಲನು ಮತ್ತು ಅವನ ಸೈನಿಕರು ಗೊಲ್ಯಾತನು ಹೇಳಿದ್ದನ್ನು ಕೇಳಿ ಬಹಳ ಭಯಪಟ್ಟರು.

ದಾವೀದನು ಯುದ್ಧರಂಗದ ಮುಂಭಾಗಕ್ಕೆ ಬರುವನು

¹²ದಾವೀದನು ಇಷಯನ ಮಗ. ಇಷಯನು ಯಿಹಾದ ಪ್ರಾಂತದ ಬೀತ್ತೆಹೇಮಿನ ಎಫ್ರಾತ ವಂಶದ ವನು. ಇಷಯನಿಗೆ ಎಂಟು ಜನ ಮಕ್ಕಳಿದ್ದರು. ಸೌಲನ ಕಾಲಕ್ಕಾಗಲೀ ಇಷಯನು ಮುದುಕನಾಗಿದ್ದನು. ¹³ಇಷಯನ ಮೂರವರು ಹಿರಿಯ ಮಕ್ಕಳು ಸೌಲ ನೋಂದಿಗೆ ಯುದ್ಧಕ್ಕೆ ಹೋಗಿದ್ದರು. ಎಲೀಯಾಬನು ಮೇಡಲನೆಯ ಮಗ. ಅಬೀನಾದಾಬನು ಎರಡನೆಯ ಮಗ. ಈಮ್ಮುನು ಮೂರನೆಯ ಮಗ. ¹⁴ದಾವೀದನು ಎಲ್ಲರಿಗಿಂತ ಕರಿಯ ಮಗ. ಅವನಿಗಿಂತ ಹಿರಿಯರಾದ ಮೂರವರು ಮಕ್ಕಳು ಸೌಲನ ಸೈನ್ಯದಲ್ಲಿದ್ದರು. ¹⁵ಆದರೆ ದಾವೀದನು ಆಗಾಗ್ಗೆ ಸೌಲನನ್ನು ತ್ಯಜಿಸಿ, ತಂದೆಯ ಕುರಿಗಳನ್ನು ಕಾಯುವುದರಾಗಿ ಬೀತ್ತೆಹೇಮಿಗೆ ಹೋಗುತ್ತಿದ್ದನು.

¹⁶ಪ್ರತಿದಿನ ಬೆಳಿಗೆ ಮತ್ತು ಸಂಜಿ ಗೊಲ್ಯಾತನು ಹೋರಬಂದು ಇಸ್ರೇಲ್ ಸೈನ್ಯಕ್ಕೆ ಎದುರಾಗಿ ನಿಲ್ಲತ್ತಿದ್ದನು. ಈ ರೀತಿ ಗೊಲ್ಯಾತನು ಇಸ್ರೇಲರನ್ನು ನಲವತ್ತು ದಿನಗಳ ಕಾಲ ಹೀಯಾಳಿಸಿದನು.

¹⁷ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಬೀಯಿಸಿದ ಮೂರವತ್ತು ಸೇರು ಕಾಳುಗಳನ್ನು ಮತ್ತು ಹತ್ತು ರೊಟ್ಟಿಗಳನ್ನು ಸೈನ್ಯದಲ್ಲಿರುವ ನಿನ್ನ ಸಹೋದರಿಗಾಗಿ ತೆಗೆದುಕೊಂಡು ಹೋಗು. ¹⁸ನಿನ್ನ ಸಹೋದರರ ಸಹಸ್ರಾರ್ಥಿತೆಗೆ ಹತ್ತು ಉಂಡಿ ಗಿಳಿನ್ನೂ ತೆಗೆದುಕೊಂಡು ಹೋಗು. ನಿನ್ನ ಸಹೋದರರ ಕೇವೆ ಸಮಾಜಾರವನ್ನು ಕೇಳಿಕೊಂಡು, ಅವರು ಕೇವೆ ವಾಗಿದಾರಿಂಬಾಡಕ್ಕೆ ಒಂದು ಗುರುತನ್ನು ತೆಗೆದುಕೊಂಡು ಬಾ. ¹⁹ನಿನ್ನ ಸಹೋದರರ ಎಲ್ಲಾ ಇಸ್ರೇಲ್ ಸೈನಿಕರಂತೆ ಸೌಲನ ಜೀವಿತಯಲ್ಲಿ ಏಲಾ ಕಣವೆಯಲ್ಲಿದ್ದಾರೆ. ಅವರು ಫಿಲಿಸ್ಟಿಯರ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದನು.

²⁰ದಾವೀದನು ಮಾರನೆಯ ದಿನ ಬೆಳಿಗೆ ಕುರುಬ ನೊಬ್ಬಿಗೆ ತನ್ನ ಕುರಿಗಳನ್ನು ಕಾಯಲು ಬಿಹಿಸಿದನು. ಇಷಯನು ತೆಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೋರಿಸಿದನು. ದಾವೀದನು ತನ್ನ ಬಂಡಿಯನ್ನು ವಾಳಿಯಕ್ಕೆ ಹೋಡಿದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆಭರಣಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು. ²¹ಇಸ್ರೇಲರು ಮತ್ತು ಫಿಲಿಸ್ಟಿಯರು ಯುದ್ಧಕ್ಕೆ ಸಿದ್ಧಾಗಲು ಸಾಲುನಾಲಾಗಿ ನಿಲ್ಲತ್ತಿದ್ದರು.

²²ದಾವೀದನು ತಾನು ತಂದಿದ್ದವುಗಳನ್ನು ಕಾವಲು ಗಾರನ ಬಳಿಯಲ್ಲಿಟ್ಟ ಇಸ್ರೇಲ್ ಸೈನಿಕರಿದ್ದ ಸೆಳಕ್ಕೆ

ಒಡಿಕೋಗಿ ತನ್ನ ಸೋದರರ ಬಗ್ಗೆ ವಿಚಾರಿಸಿದನು.
೨೩ ಬಲಿಕ ತನ್ನ ಸೋದರರನ್ನು ಕಂಡುಕೋಂಡು ಅವರೊಂದಿಗೆ ಮಾತಾಡತೋಡಿದನು.

ದಾವೀದನು ಗೊಲ್ಯಾತನನ್ನು ಯುದ್ಧಕ್ಕೆ ಆಹ್ವಾನಿಸುವನು

ಆ ಸಮಯದಲ್ಲಿ ಗೌತಮೇಶ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಪ್ಪಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆಭರಣ ಟಿಸಿದನು. ದಾವೀದನಿಗೆ ಅವನ ಆಭರಣವು ಕೇಳಿಸಿತು. ^{೨೪} ಇಸ್ರೇಲ್‌ ಸೈನಿಕರು ಗೊಲ್ಯಾತನನ್ನು ಕಂಡು ಒಡಿಕೋದರು. ಅವರೆಲ್ಲ ಅವನನ್ನು ಕಂಡು ಭಯಗೊಂಡರು.

^{೨೫} ಇಸ್ರೇಲರಲ್ಲಿನ ಒಬ್ಬನು, “ನೀವು ಅವನನ್ನು ಸೋಡಿದಿರಾ! ಅವನನ್ನು ಸೋಡಿ! ಆ ಗೊಲ್ಯಾತನು ದಿನಾಹೋರಗೆ ಬಂದು ಇಸ್ರೇಲರನ್ನು ಮತ್ತೆ ಮತ್ತೆ ಹಾಸ್ಯಮಾಡುತ್ತಿದ್ದನೇ ಅವನನ್ನು ಕೊಂಡವನಿಗೆ ಸೋಲನು ಅವನಿಗೆ ಅವಾರ ಬಜ್ಯಯವನನ್ನು ಕೊಡುವುದಲ್ಲದೆ ತನ್ನ ಮಗಳನ್ನೂ ಕೊಟ್ಟು ಮುದೆ ಮಾಡುತ್ತಾನೆ; ಅಲ್ಲದೆ ಅವನ ವಂಂತವನ್ನು ಇಸ್ರೇಲಿನಲ್ಲಿ ಸ್ಥತಂತ್ರಗೊಳಿಸುತ್ತಾನೆ” ಎಂದು ಹೇಳಿದನು.

^{೨೬} ದಾವೀದನು ತನ್ನ ಹತ್ತಿರ ನಿಂತಿದ್ದ ಮನಷ್ಯನನ್ನು “ಈ ಫಿಲಿಪ್ಪಿಯನನ್ನು ಕೊಂಡು ಇಸ್ರೇಲರಿಗೆ ಉಂಟಾಗಿರುವ ಅವನಿಂದಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನಾದರೂ ಯಾರು? ಇವನು ಕೇವಲ ಒಬ್ಬ ವರದೇಶಿ. ಗೊಲ್ಯಾತನು ಫಿಲಿಪ್ಪಿಯನೇ ಹೋರತು ಬೇರೆ ಯಾರೂ ಅಲ್ಲ. ಜೀವ ಸ್ವರೂಪವಾದ ಯಿಹೋವಾವ ಸ್ವರ್ವದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿ ಕೊಂಡಿದ್ದಾನೆ?” ಎಂದನು.

^{೨೭} ಗೊಲ್ಯಾತನನ್ನು ಕೊಲುವದರಿಂದ ಸಿಗುವ ಬಹುಮಾನವನ್ನು ಇಸ್ರೇಲರು ದಾವೀದನಿಗೆ ತಿಳಿಸಿದರು.

^{೨೮} ದಾವೀದನು ಸೈನಿಕರೂಡನೆ ಮಾತನಾಡುವುದನ್ನು ಅವನ ಹಿರಿಯ ಅಳ್ಳಾ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಹೋಗೆಸೋಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯಿಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನೂ ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ಸೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಹೇಳಿದನು.

^{೨೯} ದಾವೀದನು, “ನಾನೇನು ಮಾಡಿದೆ? ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನಾನು ಕೇವಲ ಮಾತನಾಡುತ್ತಿದ್ದೆ” ಎಂದು ಹೇಳಿದನು. ^{೩೦} ದಾವೀದನು ಬೇರೆ ಜನರ ಕಡೆಗೆ

ತಿರುಗಿ, ಅವರಿಗೂ ಅದೇ ವ್ರತ್ತಿಗಳನ್ನು ಕೇಳಿದನು. ಅವರು ಸಹ ಅದೇ ಉತ್ತರಗಳನ್ನು ದಾವೀದನಿಗೆ ಕೊಟ್ಟರು.

^{೩೧} ದಾವೀದನು ಮಾತನಾಡುತ್ತಿರುವುದನ್ನು ಕೆಲವು ಜನರು ಕೇಳಿಸಿಕೊಂಡರು. ಅವರು ಸೌಲನಿಗೆ ದಾವೀದನ ಬಗ್ಗೆ ಹೇಳಿದ್ದರು. ಸೌಲನು ದಾವೀದನನ್ನು ಅವನ ಹತ್ತಿರ ಕರೆತರಲು ಅವ್ವೆಂತೆ ಮಾಡಿದನು. ^{೩೨} ದಾವೀದನು ಸೌಲ ನಿಗೆ, “ಜನರು ಗೊಲ್ಯಾತನಿಗೆ ಹೆಡರಿಕೋಳ್ಬಿಪ್ಪದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಪ್ಪಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.

^{೩೩} ಸೌಲನು, “ನೀನು ಹೋರಗೆ ಹೋಗಿ ಗೊಲ್ಯಾತನೆಂದಿಗೆ ಹೋರಾಡಲು ನಾಧ್ವಿಲ್ಲ. ನೀನು ಒಬ್ಬ ಸೈನಿಕನೂ ಅಲ್ಲ! ಗೊಲ್ಯಾತನು ಬಾಲ್ಯದಿಂದಲೂ ಯುದ್ಧವೀರನಾಗಿದ್ದಾನೆ” ಎಂದನು.

^{೩೪} ಆದರೆ ದಾವೀದನು ಸೌಲನಿಗೆ, “ನಾನು ನಿನ್ನ ಸೇವಕ. ನಾನು ನಮ್ಮ ತಂಡೆಯ ಕುರಿಗಳನ್ನು ಕಾಯುತ್ತಿದ್ದೆ. ಸಿಂಹವಾಗಲೀ ಕರಡಿಯಾಗಲೀ ಬಂದು ಕುರಿಮಂದೆ ಯಿಂದ ಕುರಿಗಳನ್ನು ಹಿಡಿದುಕೊಂಡರೆ, ^{೩೫} ಆದನ್ನು ನಾನು ಅಟಿಸ್ಟಿಕೊಂಡು ಹೋಗುತ್ತಿದ್ದೆ. ನಾನು ಆ ಕೂರ ಮೃಗದ ಮೇಲಿ ಅರ್ತಮಣಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು. ^{೩೬} ನಾನು ಒಂದು ಸಿಂಹವನ್ನು ಒಂದು ಕರಡಿಯನ್ನೂ ಕೊಂಡಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ದೇಶಿಯಾದ ಗೊಲ್ಯಾತನನ್ನೂ ಕೊಂಡುಹಾಕುತ್ತೇನೆ. ಜೀವಸ್ವರೂಪವಾನಾದ ದೇವರ ಸ್ವೀನ್ತವನ್ನು ಹೀಯಾಳಿಸಿದ್ದಿರಿಂದ ಗೊಲ್ಯಾತನು ನಾಯಲೀ ಬೇಕು. ^{೩೭} ಯಿಹೋವವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯಿಹೋವವನು ಈ ಗೊಲ್ಯಾತನಿನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು.

ಸೌಲನು ದಾವೀದನಿಗೆ, “ಹೋಗು, ದೇವರು ನಿನ್ನೊಂದಿಗಿರಲೀ” ಎಂದು ಹೇಳಿದನು. ^{೩೮} ಸೌಲನು ತನ್ನ ಯುದ್ಧವಸ್ತುಗಳನ್ನು ದಾವೀದನಿಗೆ ತೊಡಿಸಿದನು. ಸೌಲನು ತಮ್ಮದ ಶಿರಸ್ತಾಣವನ್ನು ದಾವೀದನ ತಲೀಯ ಮೇಲಿಟ್ಟನು ಮತ್ತು ಲೋಹದ ಕವಚವನ್ನು ದಾವೀದನ ಮೃಗಿ ತೊಡಿಸಿದನು. ^{೩೯} ದಾವೀದನು ಕಶಿಯನ್ನು ಸಿಕ್ಕಿಸಿ ಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನು ಯುದ್ಧವಸ್ತುಗಳನ್ನು ದಾವೀದನು ಧರಿಸಲು ವ್ಯಾಪ್ತಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತುಗಳನ್ನು ಧರಿಸಿ ಅಭ್ಯಾಸವಿರಲಿಲ್ಲ.

ದಾವೀದನು ಸೌಲನಿಗೆ, “ನಾನು ಇವರಿಗಳನ್ನು ಧರಿಸಿ ಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವರಿಗಳನ್ನು

ଧରିସିକୋଠ ଅଭ୍ୟାସନ୍ତିଲ୍” ଏଠିଦୁ ହେଉଥି ଆପୁ
ଗଭ୍ୟନ୍ତିଲ୍ ତେଣୁଦୁଃଖକାଳିଦନୁ । 40 ଦାବୀଦନୁ ତନ୍ତ୍ର
କୋଠିଲନ୍ତୁ କୈୟିଲ୍ ହିଦିଦୁକୋଠିଲୁ, କେବେଯିଲ୍
ବନୁ ନୁଜିପୁରିଲ୍ ଗଭ୍ୟନ୍ତିଲ୍ ଆପିସିକୋଠ ଅପୁଗଭ୍ୟନ୍ତିଲ୍
ଶୁରିକାଯିଲୁ ବିଶ୍ୱାସ ଚିଲଦିଲ୍ କାହିଁକୋଠ
କେବେଯିନ୍ତୁ କୈୟିଲ୍ ହିଦିଦୁକୋଠିଲୁ । ନ ତର
ଗୋଲାତନ୍ତିଲ୍ ଏମରିଲୁ ହୋଇଦନୁ ।

ದಾವೀದನು ಗೊಲ್ಲಾತನನ್ನು ಕೊಂಡದ್ದು

41 ଫିଲିଫିୟୁମ୍ (ଗୋଲାତୁନ୍) ଦାବୀଦନ ବଳିଗେ
ନିଧାନପାରି ନଦେଯୁତ୍ତ ବିଂଦନୁ. ଗୋଲାତୁନ୍ ମୁଠିରେ
ମୁଠିରେ ଆବନ କାହାଯିକନୁ ଗୁରାଣୀଯିନ୍ଦ୍ର ହୋତୁ
କୋଠିରେ ନଦେଯୁତ୍ତ ହୋଇଦନୁ. 42 ଗୋଲାତୁନ୍ ଦାବୀଦନନ୍ଦୁ
ନେଇବି ନକ୍ଷତ୍ର ଦାବୀଦନନ୍ଦୁ ନେଇବି ନକ୍ଷତ୍ର. ଦାବୀଦନ ସ୍ଵିକରନିଲ୍ଲ
ବୈଂବଦୁ ଗୋଲାତୁନ୍ ତେଣିଗେ ଗୋତ୍ତା ଯିବୁ. ଦାବୀଦନ
କୌଣସି ଦୁଇଦର ଯୁଦ୍ଧକାଣିଦନୁ. 43 ଗୋଲାତୁନ୍ ଦାବୀଦନିରେ
କୌଣସି ପାଇଁ ପତକାଗି? ନାଯି ଯିନ୍ଦ୍ର
ଛିକିଶିବିବିତେ ନନ୍ଦନ୍ତି ଛିକିଶିବିଦରେ ବୁଦ୍ଧିଯିବୁ?
ଏଠିମୁଖୀ କେବିଦନୁ. ବଳିକ ଗୋଲାତୁନ୍ ତନ୍ତ୍ର ଦେଇପରୁଗଳ
ହେଲାରୁଗଳ ମେଲେ ଦାବୀଦନନ୍ଦୁ ତଥିକିଶିଦନୁ.
44 ଗୋଲାତୁନ୍ ଦାବୀଦନିରେ, “ବା ଜାଲିଗେ, ନିନ୍ଦ୍ର ଦେଇ
ପନ୍ଦି ପଢ଼ିଗଲିଗେ କୁରିର ପାଣିଗଲିଗେ ଆହାରପନ୍ଦୁ ଗି
ମାଦୁତେଣିନ୍ତିଏନ୍ତି” ଏଠିଦନୁ.

‘४५ दावीदनु थीलिष्टयिनीगी (गोलात्तिनीगी), ‘नीनादरीए विद्यु आटी मुत्तु भजिंगाळनु किंडिमुकोांदु नन्ने बलिंग बंदिरुवे नानादरीए सव-शक्तिना इस्त्रैलर स्नेगाग देवरु आगिरुव यीको११वन हेसरिनली निन्न बलिंग बंदिरुवाह! नीनु को११यालीसिद्ध अतन्नै१६।’⁴⁶ ज०मु नानु निन्नन्नु सौ११सिपाँ यीको११वनु तन्तु प्रारुथमवन्नु त्तोरिसली। नानु निन्नन्नु कोलुत्तैन्ने। इ०मु नानु निन्न तलैयन्नु कत्तुरीसि निन्न देहवन्नु पक्षीगालिगो कोरुम्पुगालिगो अकारपन्नागि कोषुक्तैन्ने। उलै देलै थीलिष्टयिरिगो सक नापु अदै रीति मादु त्तैव। आग इस्त्रैलनली देवरिद्दान्नेबुदु इक्के जगत्तीगलै गोत्तागुप्पद्ध! ⁴⁷ जनरन्नु रक्षेसलु यीको११वनीगी कत्तु मुत्तु आटिंगाग आगत्तैविलू एबुदु इली सैरिरुव जनरिगलू तिलैयुत्तदै। इदु यीको११वन युद्ध थीलिष्टयिरन्नैल सौ११ सलु यीको११वनु नमगी गकाय मादुत्तान्नु’
एबुदु हेलैदनु।

⁴⁸ ಫಿಲಿಪ್ಪಿಯನಾದ ಗೋಲ್ಕೂತನು ಆಕ್ರಮಣ ಮಾಡಲು ದಾವೀದನು ಹತ್ತಿರಕ್ಕೆ ಬಂದನು. ದಾವೀದನೂ ಗೋಲ್ಕೂತನು ಹತ್ತಿರಕ್ಕೆ ಬಂದನು.

తనను సంధిసలు వేగవాగి ఓడిదను.⁴⁹ దావిదను తన్న బీఎలదింద ఒందు కెల్లన్న హోర్తెగిదను. అదన్న అవను కషణేయల్లి సిక్కిశి బీఎసి హోడెదను. కషణేయింద అవను బీఎసిద కల్లు గొల్చాతన హణీగి ఒడియిపు. ఆ కల్లు అవన హణేయల్లి ఆళవాద గాయ వన్న మాడిపు. కూడలో గొల్చాతను బోరలాగి నేలద మేలే బిదను.

५० ही ए दा वाईदनु करते य उंदे कल्लीनींद
 फिलीप्पीयन्सु होतेदु क्होंदनु! दा वाईदनु
 कत्तीयन्सु होंदिरल्ल, ५१ दा वाईदनु ओहुत्ता
 होएगि फिलीप्पीयन वक्तुदल्ली नींउक्कोंदनु.
 दा वाईदनु ग्वालात्तन कत्तीयन्सु उरेयांद तेगेदु
 अदे कत्तील्लांद अवन तलेयन्सु कत्तुरिक्काचिदनु.
 दा वाईदनु तु रितेयली प्रिलीप्पीयन्सु क्होंदनु.

ଫିଲିଷ୍ଟିଯର ତମ୍ଭେ ନାଯକୁ ସେତୁଦ୍ଵାରା ନେଇଛି
ଦାଗ ହିଁଠିରିଗୁ ଉଦ୍‌ଦିଇଲାଏରୁ। ୫୨ ଜୁଲାଇରେ ମହୁତ୍ତ
ଯିହୋଦି ସ୍ନେଇରୁ ଆଭିଷେକମାତ୍ରା ଫିଲିଷ୍ଟିଯର
ବିଶ୍ଵାସିଦ୍ଧରୁ ଜୁଲାଇରୁ ଫିଲିଷ୍ଟିଯରଙ୍ଗୁ ଗତି ନାଗରିକ
କଣ୍ଠିଯିପରିଗ୍ରା ଏକୋଇନା ବାଗିଲିପରିଗ୍ରା ଅଟ୍ଟିଷ୍ଠି
କୋଂଦୁ ହୋଇରୁ ଅବରୁ ଅନେକ ଫିଲିଷ୍ଟିଯରଙ୍ଗୁ
କୋଂଦରୁ ଅବର ଅପରାଧୀ ଆରଯାମ୍ବିନ ମାଗି
ଦୁଦରକୁ ଗତି ମଧୁ ଏକୋଇନା ଗଳିପରିଗ୍ରା ବିଦିଦ୍ଵପୁ।

⁵³ ఫిలిష్టీయరన్ను అట్టిసికోండు హోగిద్దు ఇస్రేలిలు ఫిలిష్టీయర వాళీయకే నుగి అవర వాళీయదల్లిద్ద అనేక వస్తుగాళన్ను వశవడిసి కోండరు. ⁵⁴ దావిదను ఫిలిష్టీయన తలీయన్న జిరున లేమిగి తెగెదుకోండు హోదను. దావిదను ఫిలిష్టీయర అయుధగాళన్న తన్న గుడారదలే ఇరిసికోండను.

ಸೌಲನು ದಾವೀದನ ಬಗ್ಗೆ ಹೆದರಲಾರಂಭಿಸಿದನು.

“ದಾವೀದನು ಗೊಲ್ಯಾತ್ನೆಲ್ಲಂದಿಗೆ ಯುದ್ಧಕ್ಕೆ ಹೋರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಚ್ಯೈರನನ್ನು “ಆ ಯುವಕನ ತಂಡೆ ಯಾರು” ಎಂದು ಪ್ರೀಸಿದನು.

ಅಬ್ಜೀರನು, “ಅರಸನೇ, ನನ್ನ ಜೀವದಾಣಿ, ಅವನು ಯಾರೋ ನನಗೆ ಗೊತ್ತಿಲು” ಎಂದು ಹೇಳಿದನು.

५६ ಅದಕ್ಕೆ ಅರಸನು, “ಆ ಯುವಕನ ತಂಡ ಯಾರೆಂಬುದನು ಪತ್ತಿಹಚು,” ಎಂದು ಹೇಳಿದನು.

57 ଦାଖୀଦନୁ ଗୋଲାକ୍ଷେତ୍ରନୁ କୌଂଦୁ ହିଂଦିରୁ
ଗିଦାଗ, ଅଛ୍ୟେରନୁ ଅଵସନ୍ନ ଶାଲାନ ହତ୍ତିରକ୍ଷେ କରେ
ତେବେଦନୁ. ଦାଖୀଦନୁ ଫିଲିଷ୍ଟିଯନ ତଳୀଯନୁ କୈଯଲୀ
ହିଂଦିରୁକୌଂଦେ ଜାଣିବାକୁ ପାଇବାକୁ ପାଇବାକୁ.

⁵ಸೌಲನು, “ಯುವಕನೇ, ನಿನ್ನ ತಂದೆ ಯಾರು?” ಎಂದು ಪ್ರಶ್ನಿಸಿದನು.

ದಾವೀದನು, “ನಾನು ನಿಮ್ಮ ಸೇವಕನಾದ ಬೇಕ್ಕೆ ಹೇಮಿನ ಇಷಟೆಯನ ಮಗ್” ಎಂದು ಉತ್ತರಿಸಿದನು.

ದಾವೀದ ಮತ್ತು ಯೋನಾತಾನರು ಅಕ್ಷೀಯ ಗೀಯರಾದರು

18 ದಾವೀದನು ಸೌಲನೊಂದಿಗೆ ಮಾತನಾಡಿದ ಒಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನ ಪ್ರೀತಿಸುವಷ್ಟೇ ದಾವೀದನನ್ನ ಪ್ರೀತಿಸಲಾರಂಭಿಸಿದನು.

²ಸೌಲನು ಅಂದಿನಿಂದ ದಾವೀದನನ್ನ ತನ್ನ ಜೊತೆ ಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನ ಅವನ ತಂದೆಯ ಮನಿಗೆ ಹೋಗಲು ಬಿಡಲಿಲ್ಲ.

³ಯೋನಾತಾನನು ದಾವೀದನನ್ನ ಬಹಳವಾಗಿ ಪ್ರೀತಿಸುತ್ತಿದ್ದನು. ಆವನು ದಾವೀದನೊಂದಿಗೆ ಒಂದು ಒಪ್ಪಂದವನ್ನ ಮಾಡಿಕೊಂಡನು. ⁴ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನು ತನ್ನ ಸಮವಸ್ತುವನ್ನು ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟಿನು.

ಸೌಲನು ದಾವೀದನ ಯಶಸ್ವನ್ನ ಗಮನಿಸಿದನು

⁵ಸೌಲನು ದಾವೀದನನ್ನ ಬೇರಬೇರೆ ಯಿದ್ದಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯಿದ್ದ ಗಳಲ್ಲಿಲ್ಲ ಯಶಸ್ವಿಯಾದನು. ಆದರಿಂದ ಸೌಲನು ದಾವೀದನನ್ನ ಸ್ವೇಂಧಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತನವನ್ನು ಉಂಟುಮಾಡಿತು! ⁶ದಾವೀದನ ಫಿಲಿಪ್ಪಿಯ ರೋಡನೆ ಹೋರಾಡಲು ಹೋಗುತ್ತಿದ್ದನು. ಯಿದ್ದದ ನಂತರ ಆವನು ಮನಿಗೆ ಹಿಂದಿರುಗುತ್ತಿದ್ದನು. ಇಸ್ತೇಲೆನ ಎಲ್ಲ ವಚ್ಚಣಗಳಲ್ಲೂ ಹೆಂಗಸರು ದಾವೀದನನ್ನು ನೋಡುಪುದಕ್ಕಾಗಿ ಹೊರಬರುತ್ತಿದ್ದರು. ಆವರು ಹೋಲು ಮುಂತಾದ ವಾರ್ಥಗಳನ್ನು ಬಾರಿಸುತ್ತು ಕೇಳಿ ಹಾರಿ ನಗುತ್ತಾ ನೆರ್ತಿಸುತ್ತಿದ್ದರು. ಅವರು ಸೌಲನ ಸಮುಖಿಲ್ಲಿಯೇ ಇವನ್ನೆಲ್ಲ ಮಾಡುತ್ತಿದ್ದರು.

⁷ಹೆಂಗಸರು,

“ಸೌಲನು ನಾವಿರಾರು ಶತ್ರುಗಳನ್ನು ಕೊಂಡರೆ, ದಾವೀದನು ಲಕ್ಷ್ಯಂತರ ಶತ್ರುಗಳನ್ನು ಕೊಂಡನು” ಎಂದು ಹಾಡುತ್ತಿದ್ದರು.

⁸ಹೆಂಗಸರ ಈ ಹಾಡಿನಿಂದ ಸೌಲನು ಬಹಳವಾಗಿ ವ್ಯಾಸನಗೊಂಡನು ಮತ್ತು ರೋಗಗೊಂಡನು. ‘ದಾವೀದನು ಲಕ್ಷ್ಯಂತರ ಶತ್ರುಗಳನ್ನು ಕೊಂಡನು. ಎಂದು

ಇವರು ಹಾಡುತ್ತಾರಲ್ಲಾ ಇವನಿಗೆ ರಾಜ್ಯವೊಂದನ್ನು ಬಿಟ್ಟು ಬೇರೆ ಎನು ಕಡಿಮೆಯಾಯಿತು? ಎಂದು ಅಲೋಚಿಸಿತ್ತೋಡಿದನು. ಸೌಲನು ನಾವಿರಾರು ಶತ್ರುಗಳನ್ನು ಕೊಂಡನು” ಎಂದು ಹಾಡಿದ ಹೆಂಗಸರ ಮಾತುಗಳಿಂದ ಸೌಲನು ಜಿಂತೆಗೊಡಾಡನು. ⁹ಸೌಲನು ಅಂದಿನಿಂದ ದಾವೀದನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.

ಸೌಲನು ದಾವೀದನಿಗೆ ಭಯವಟ್ಟಿಸು

¹⁰ವಾರನೆಯ ದಿನ, ಯೆಹೋವಾವನಿಂದ ಬಂದ ದುರಾತ್ಮೆ ಸೌಲನನ್ನು ಸಂಪೂರ್ಣವಾಗಿ ವಶವಹಿಸಿಕೊಂಡಿತು. ಸೌಲನು ತನ್ನ ಮನೆಯಲ್ಲಿ ಹಜ್ಞನಂತೆ ಕರಿಗೊಳಿಸ್ತಿದ್ದನು. ಆಗ ದಾವೀದನು ಎಂದಿನಂತೆ ಕಿನ್ನರಿಯನ್ನ ಬಾರಿಸುತ್ತಿದ್ದನು. ¹¹ಸೌಲನ ಕ್ರೀಯಲ್ಲಿ ಒಂದು ಭರ್ಜೆಯಿತು. “ಗೋಡಿಗೆ ಹತ್ತಿಕೊಳ್ಳುವಂತೆ ನಾನು ದಾವೀದನನ್ನ ತಿವಿಯುವೆ” ಎಂದು ಆವನು ಯೋಚಿಸಿ ಎರಡು ಬಾರಿ ಭರ್ಜೆಯನ್ನ ಎಸೆದನು. ಅದರೆ ದಾವೀದನು ಎರಡು ಸಲವೂ ತಪ್ಪಿಸುಕೊಂಡನು.

¹²ಯೆಹೋವಾನು ದಾವೀದನ ಜೊತೆಗೆಂದನು. ಯೆಹೋವಾನು ಸೌಲನನ್ನು ಬಿಟ್ಟುಹೋಗಿದನು. ಆದುದರಿಂದ ಸೌಲನು ದಾವೀದನಿಗೆ ಭಯವಟ್ಟಿಸು.

¹³ಸೌಲನು ದಾವೀದನನ್ನು ತನ್ನಿಂದ ದೂರಕ್ಕಿಳಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸ್ವೇನಿಕಿರಿಗೆ ನೇನಾವತಿಯನ್ನಾಗಿ ಮಾಡಿದನು. ದಾವೀದನ ಯಿದ್ದ ದಲ್ಲಿ ಸ್ನೇಕರನ್ನು ಮುನ್ದೆಸಿದನು. ¹⁴ಯೆಹೋವಾನು ದಾವೀದನ ಜೊತೆಗೆಂದನು. ಆದರಿಂದ ದಾವೀದನು ಎಲ್ಲದರಲ್ಲಿ ಯಶಸ್ವಿಯಾದನು. ¹⁵ದಾವೀದನ ಬಹಳವಾಗಿ ಯಶಸ್ವಿಯಾಗುತ್ತಿರುವುದನ್ನು ಕಂಡ ಸೌಲನು ದಾವೀದನಿಗೆ ಮತ್ತು ಭಯವಟ್ಟಿಸು.

¹⁶ಅದರೆ ಇಸ್ತೇಲೆನ ಮತ್ತು ಯೆಹೋದದ ಜನರೆಲ್ಲ ದಾವೀದನನ್ನ ಪ್ರೀತಿಸಿದರು. ಆವನು ಯಿದ್ದದಲ್ಲಿ ಅವರನ್ನು ಮುನ್ದೆಸಿದ್ದರಿಂದ ಮತ್ತು ಅವರಿಗೋಸ್ತಾರ ಹೋರಾಡಿದ್ದರಿಂದ ಅವರು ಆವನನ್ನು ಬಹಳವಾಗಿ ಪ್ರೀತಿಸಿದರು.

ಸೌಲನ ಮಾಳ್ಳಿಂದಿಗೆ ದಾವೀದನ ಮದುವೆ

¹⁷ಅದರೆ ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದನು. ದಾವೀದನಿಗೆ ಮೋನಮಾಡಲು ಸೌಲನು ಒಂದು ಉಪಾಯವನ್ನು ಹೂಡಿ ಅವನಿಗೆ “ನನ್ನ ಹಿರಿಯ ಮಾಳ್ಳಿದ ಮೇರಬಳಿ ಇಡ್ಡಾಲೆ. ನಾನು ಅವಳನ್ನು ನಿನಿಗೆ ಮುದುವೆ ಮಾಡಿಕೊಡುತ್ತೇನೆ. ಆಗ ನೀನೊಬ್ಬಿ ಬಲಜಾಲಿ ಯಾದ ಸ್ನೇಕನಾಗುವೆ. ನೀನು ನನಗೆ ಮಗನಂತಿರುವೆ! ನಂತರ ನೀನು ಹೋಗಿ ಯೆಹೋವಾನ ಯಿದ್ದಗಳಲ್ಲಿ ಹೋರಾಡು” ಎಂದು ಹೇಳಿದನು. ಇದೊಂದು

ಮೋಸವಾಗಿತ್ತು. “ಈಗ ನಾನು ದಾವೀದನನ್ನು ಕೊಲ್ಲುವ ಅಗತ್ಯವಿಲ್ಲ. ನನಗೋಸ್ತರ ಫಿಲಿಪ್ಪಿಯರೇ ಅವನನ್ನು ಕೊಲ್ಲುವಂತೆ ಮಾಡುತ್ತೇನೆ” ಎಂಬುದು ಸೌಲನ ನಿಜವಾದ ಅಲೋಚನೆಯಾಗಿತ್ತು.

¹⁸ಆದರೆ ದಾವೀದನು, “ನಾನು ಪ್ರಮುಖ ಕುಲ ದವನೂ ಅಲ್ಲ; ಪ್ರಮುಖವಾದ ವ್ಯಕ್ತಿಯೂ ಅಲ್ಲ! ರಾಜನ ಮಗಳನ್ನು ಮದುವೆಯಾಗಲು ನಾನು ಯೋಗ್ಯನಲ್ಲ” ಎಂದು ಹೇಳಿದನು.

¹⁹ಸೌಲನ ಮಗಳಾದ ಮೇರಬಳಿಗೆ ದಾವೀದನನ್ನು ಮದುವೆಯಾಗುವ ಕಾಲ ಬಂದಾಗ, ಸೌಲನು ಅವಳನ್ನು ಮೇಹೋಲದ ಅದಿಯೇಲನಿಗೆ ಮದುವೆ ಮಾಡಿ ಕೊಟ್ಟನು.

²⁰ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ತೀರಿಸಿದಳು. ಮೀಕಲಳು ದಾವೀದನನ್ನು ತೀರಿಸುತ್ತಿರುವುದನ್ನು ಸೌಲನಿಗೆ ಜನರು ತಿಳಿಸಿದರು. ಸೌಲನಿಗೆ ಇದು ಸಂತಸವನ್ನು ಉಂಟುಮಾಡಿತು.

²¹ಸೌಲನು, “ನಾನು ದಾವೀದನನ್ನು ಬಲೀಗೆ ಬೀಳಿಸಲು ಮೀಕಲಳನ್ನು ಬಳಿಸಿಕೊಳ್ಳುತ್ತೇನೆ. ದಾವೀದನನ್ನು ಮದುವೆಯಾಗಲು ನಾನು ಮೀಕಲಳಿಗೆ ಅವಕಾಶ ಕೊಡುತ್ತೇನೆ. ನಂತರ ಅವನನ್ನು ಕೊಲ್ಲಲು ಫಿಲಿಪ್ಪಿಯರಿಗೆ ಬಿಟ್ಟುಕೊಡುತ್ತೇನೆ” ಎಂದು ಯೋಚಿಸಿದನು. ಹೀಗೆ ಸೌಲನು ಎರಡನೆಯ ಸಲ ದಾವೀದನಿಗೆ, “ನೀನು ನನ್ನ ಮಗಳನ್ನು ಇಂದು ಮದುವೆಯಾಗು” ಎಂದು ಹೇಳಿದನು.

²²ಸೌಲನು ತನ್ನ ಅಧಿಕಾರಿಗಳಿಗೆ ಅವೃಣಿ ಮಾಡಿದನು. ಸೌಲನು ಅವರಿಗೆ, “ದಾವೀದನೋಂದಿಗೆ ಪ್ರತ್ಯೇಕವಾಗಿ ಮಾತನಾಡಿ. ‘ರಾಜನು ನಿನ್ನನ್ನು ಇಷ್ಟಪಟ್ಟಿದ್ದಾನೆ. ಅವನ ಅಧಿಕಾರಿಗಳೂ ನಿನ್ನನ್ನು ಇಷ್ಟಪಡುತ್ತಾರೆ. ನೀನು ಅವನ ಮಗಳನ್ನು ಮದುವೆಯಾಗಬೇಕು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು.

²³ಸೌಲನು ಅಧಿಕಾರಿಗಳು ದಾವೀದನಿಗೆ ಆ ವಿಚಾರಗಳನ್ನು ತಿಳಿಸಿದರು. ಆದರೆ ದಾವೀದನು, “ರಾಜನ ಅಳಿಯಾಗುವುದು ಸುಲಭವೆಂದು ನೀವು ತಿಳಿದಿರುವಿರಾ? ರಾಜನ ಮಗಳಿಗೆ ಕೊಡಲು ನನ್ನ ಹತ್ತಿರ ಹಳವೇ ಇಲ್ಲ! ನಾನು ಕೇವಲ ಬಡವ, ಸಾಮಾನ್ಯ ಮನುಷ್ಯ” ಎಂದು ಉತ್ತರಿಸಿದನು.

²⁴ದಾವೀದನು ತಿಳಿಸಿದನ್ನೇಲ್ಲ ಸೌಲನು ಅಧಿಕಾರಿಗಳು ಸೌಲನಿಗೆ ಹೇಳಿದರು. ²⁵ಸೌಲನು ಅವರಿಗೆ, “ನೀವು ದಾವೀದನ ಬಳಿಗೆ ಹೋಗಿ ಹೇಳಿ. ‘ನೀನು ರಾಜನ ಮಗಳಿಗೆ ಹಳ ಕೊಡುವುದು ಬೇಡ! ಸೌಲನು ತನ್ನ ಶತ್ರುಗಳ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಅದುದರಿಂದ ಅವನ ಮಗಳನ್ನು ಮದುವೆಯಾಗಲು ಕೊಡಬೇಕಾದ ತೆರವೆಂದರೆ ನೂರು ಮಂದಿ ಫಿಲಿಪ್ಪಿಯರ ಮುಂದೊ

ಗಲುಗಳು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಸೌಲನ ರಹಸ್ಯವಾದ ಉಪಾಯ ಇದಾಗಿದ್ದಿತು. ಫಿಲಿಪ್ಪಿಯರು ದಾವೀದನನ್ನು ಕೊಂಡುಬಿಡುಬಹುದೆಂದು ಸೌಲನು ಭಾವಿಸಿದ್ದನು.

²⁶ಸೌಲನ ಅಧಿಕಾರಿಗಳು ಆ ಸಂಗತಿಗಳನ್ನು ದಾವೀದನಿಗೆ ತಿಳಿಸಿದರು. ದಾವೀದನು ರಾಜನ ಅಳಿಯಾಗ ಬೇಕೆಂದು ಬಯಸಿದನು. ಆದ್ದರಿಂದ ಅವನು ತಕ್ಷಣವೇ ಕಾಯ್ದನಿರತನಾದನು. ²⁷ದಾವೀದನು ಮತ್ತು ಅವನ ಜನರು ಫಿಲಿಪ್ಪಿಯರೊಂದಿಗೆ ಹೋರಾಡಲು ಹೋದರು. ಅವರು ಇನ್ನೂರು ಜನ ಫಿಲಿಪ್ಪಿಯರನ್ನು ಕೊಂಡು ಅವರ ಮುಂದೊಗಲುಗಳನ್ನು ತೆಗೆದುಕೊಂಡು ಬಂದು ಸೌಲನಿಗೆ ಕೊಟ್ಟರು.

ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ದಾವೀದನಿಗೆ ಮದುವೆ ಮಾಡಿಕೊಟ್ಟನು. ²⁸ಯೆಹೋವನು ದಾವೀದನೋಂದಿರಿಗುವುದನ್ನೂ ತನ್ನ ಮಗಳಾದ ಮೀಕಲಳು ದಾವೀದನನ್ನು ತೀರಿಸುತ್ತಿರುವುದನ್ನೂ ಸೌಲನು ಗಮನಿಸಿದನು. ²⁹ಆದ್ದರಿಂದ ಸೌಲನು ದಾವೀದನಿಗೆ ಇನ್ನೂ ಹೆಚ್ಚು ಭರುವಷಟ್ಟನು. ಸೌಲನು ಆ ಕಾಲದಲ್ಲಿಲ್ಲ ದಾವೀದನಿಗೆ ವಿರೋಧವಾಗಿದ್ದನು.

³⁰ಫಿಲಿಪ್ಪಿಯ ಸೇನಾ ಧಿವತಿಗಳು ಇಸ್ತೇರೋಂದಿಗೆ ಹೋರಾಡಲು ಹೋಗುತ್ತೇ ಇದ್ದರು. ಆದರೆ ದಾವೀದನು ಪ್ರತಿಸಲವಾ ಅವರನ್ನು ಸೋಲಿಸುತ್ತಿದ್ದನು. ದಾವೀದನು ಸೌಲನು ಒಬ್ಬ ಯಶಸ್ವಿಯಾದ ಅಧಿಕಾರಿಯಾಗಿದ್ದನು! ದಾವೀದನು ಪ್ರವಾತನಾದನು.

ಯೋನಾತಾನಿಂದ ದಾವೀದನಿಗೆ ಸಹಾಯ

19 ಸೌಲನು ತನ್ನ ಮಗನಾದ ಯೋನಾತಾನಿಗೂ ತನ್ನ ಅಧಿಕಾರಿಗಳಿಗೂ ದಾವೀದನನ್ನು ಕೊಂಡು ಹಾಕಲು ತಿಳಿಸಿದನು. ಆದರೆ ಯೋನಾತಾನಿ ದಾವೀದನನ್ನು ಬಹಳ ಇಷ್ಟಪಡುತ್ತಿದ್ದನು. ²⁻³ ಯೋನಾತಾನಿನು ದಾವೀದನ ಹೊಲ್ಲಿ ಅವಕಾಶವನ್ನು ಕಾಯುತ್ತಿದ್ದಾನೆ. ಬೀಳಿಗೆ ಹೊಲ್ಲಿಕೊಳ್ಳಬೇಕಿಗೆ ಹೋಗಿ ಅಡಗಿಕೊ. ನಾನು ನನ್ನ ತಂದೆಯೋಡನೆ ಹೊಲಕ್ಕೆ ಬರುತ್ತೇನೆ. ನೀನು ಅಡಗಿರುವ ಸ್ಥಳದ ಹತ್ತಿರ ನಾವು ನಿಲ್ಲುತ್ತೇವೆ. ನಾನು ನನ್ನ ತಂದೆಯೋಡನೆ ನಿನ್ನ ಬಗ್ಗೆ ಮಾತನಾಡುತ್ತೇನೆ. ನಂತರ ನಾನು ತಿಳಿದುಕೊಂಡದ್ದನ್ನು ನಿನಗೆ ಹೇಳುತ್ತೇನೆ” ಎಂದನು.

⁴ಯೋನಾತಾನಿನು ತನ್ನ ತಂದೆಯಾದ ಸೌಲನೋಂದಿಗೆ ಮಾತನಾಡಿದನು. ಯೋನಾತಾನಿನು ದಾವೀದನ ಬಗ್ಗೆ ಒಳ್ಳಿಯ ಸಂಗತಿಗಳನ್ನು ತಿಳಿಸಿದನು. ಯೋನಾತಾನಿನು, “ನೀನು ರಾಜ. ದಾವೀದನು ನಿನ್ನ ಸೇವಕ. ದಾವೀದನು ನಿನಗೆ ಯಾವ ಕೇಡನ್ನೂ ಮಾಡಿಲ್ಲ. ಆದ್ದರಿಂದ ಅವನಿಗೆ ಯಾವ ಕೇಡನ್ನೂ ಮಾಡಬೇಡ. ದಾವೀದನು ನಿನಗೆ

ಯಾವಾಗಲೂ ಒಳ್ಳೆಯವನಾಗಿಯೇ ಇದ್ದಾನೆ. ⁵ ದಾವೀದನು ಫಿಲಿಸ್ಟಿಯನನ್ನು (ಗೊಲ್ಯಾತ್) ಕೊಂಡಾಗ ತನ್ನ ಜೀವವನ್ನೇ ಪಣವಾಗಿಟ್ಟಿದ್ದನು. ಯೆಹೋವನು ಇಸ್ರೇಲರೆಲ್ಲರಿಗೂ ಬಹು ದೊಡ್ಡ ವಿಜಯವನ್ನು ಉಂಟು ವಾಕಿದನು. ನೀನು ಅದನ್ನು ನೋಡಿದೆ ಮತ್ತು ಸಂತೋಷಗೊಂಡೆ. ದಾವೀದನಿಗೆ ಕೇಡುಮಾಡಲು ನೀನು ಏಕೆ ಬಯಸಿರುವೇ? ಅವನು ನಿರವರಾಧಿ. ಅವನನ್ನು ಕೊಲ್ಲಲು ಯಾವ ಕಾರಣವೂ ಇಲ್ಲ!“ ಎಂದು ಹೇಳಿದನು.

“ಯೋನಾತಾನನು ಹೇಳಿದ್ದನ್ನೇಲ್ಲ ಸೌಲನು ಕೇಳಿ, “ಯೆಹೋವನಾಂ, ದಾವೀದನನ್ನು ಕೊಲ್ಲುವುದಿಲ್ಲ” ಎಂದು ಹೇಳಿದನು.

⁷ ಅದ್ದರಿಂದ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿದನು. ಒಳಿಕ ಯೋನಾತಾನನು ದಾವೀದನನ್ನು ಸೌಲನ ಹತ್ತಿರಕ್ಕೆ ಕರೆದುಕೊಂಡು ಬಂದನು. ದಾವೀದನು ವೋದಲಿನಂತೆ ಸೌಲನ ಜೀವಿಗಿದನು.

ದಾವೀದನನ್ನು ಕೊಲ್ಲಲು ಸೌಲನ ಮರುಪಯತ್ತು

⁸ ಯುದ್ಧಪ್ರಮತ್ತೆ ಬಂದಿತು. ದಾವೀದನು ಫಿಲಿಸ್ಟಿಯರ ಮೇಲಿ ಯುದ್ಧಕ್ಕೆ ಹೋಗಿ ಅವರನ್ನು ನೋಲಿಸಿ ಒಡಿಸಿ ಬಿಟ್ಟನು. ⁹ ಆದರೆ ಯೆಹೋವನಿಂದ ಬಂದ ದುರಾತ್ಮಪ ಸೌಲನ ಮೈಮೇಲಿ ಬಂದಿತು. ಸೌಲನು ತನ್ನ ಮನಯಲ್ಲಿ ಕುಳಿತಿದ್ದನು. ಸೌಲನ ಈಟಿಯು ಅವನ ಕ್ರೇಯಲ್ಲಿಯೇ ಇದ್ದಿತು. ದಾವೀದನು ಕಿನ್ನರಿಯನ್ನು ಭಾರಿಸುತ್ತಿದ್ದನು. ¹⁰ ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿಳಿಯ ಬೀಕಿಂದು ಸೌಲನು ತನ್ನ ಈಟಿಯನ್ನು ವಸೇದನು. ಆದರೆ ದಾವೀದನು ಸರಿದುಕೊಂಡಿದ್ದರಿಂದ ಈಟಿಯು ಗೋಡೆಗೆ ನಾಟಿಕೊಂಡಿತು. ದಾವೀದನು ಆ ದಿನ ರಾತ್ರಿ ಒಡಿಕೋದನು.

¹¹ ಸೌಲನು ದಾವೀದನ ಮನಿಗೆ ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನ ಮನಯನ್ನು ಕಾಯ್ದರು. ಅವರು ರಾತ್ರಿಯೆಲ್ಲ ಅಲ್ಲಿಯೇ ಇದ್ದರು. ಅವರು ದಾವೀದನನ್ನು ಬೆಳಿಗೆ ಕೊಲ್ಲಲು ಕಾಯುತ್ತಿದ್ದರು. ಆದರೆ ದಾವೀದನ ಹಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯೇ ಒಡಿಹೋಗಿ, ನಿನ್ನ ಜೀವವನ್ನು ಕಾವಾಡಿಕೋ. ಇಲ್ಲವಾದರೆ, ನಿನ್ನನ್ನು ಅವರು ಕೊಂಡು ಬಿಡುತ್ತಾರೆ” ಎಂದು ಎಚ್ಚರಿಸಿದಳು. ¹² ನಂತರ ಮೀಕಲಳು ಕಿಟಕಿಯಿಂದ ದಾವೀದನನ್ನು ಹೊರಿಗೆ ಇಳಿಸಿದಳು. ದಾವೀದನು ತಪ್ಪಿಸಿಕೊಂಡು ಒಡಿಹೋದನು. ¹³ ಮೀಕಲಳು ಮನಯಲ್ಲಿದ್ದ ವಿರುಹವನ್ನು ಹಾಸಿಗೆಯ ಮೇಲೆ ಇಟ್ಟು ಅಡಕ್ಕೆ ಬಟ್ಟಿಗಳನ್ನು ತೋಡಿಸಿ ಆದರ ತಲಿಗೆ ಹೋತದ ಕೂಡಲನ್ನು ಅಂಟಿಸಿದಳು.

¹⁴ ಸೌಲನು ದಾವೀದನನ್ನು ಬಂಧಿಸಿ ಕರೆತರಲು ಸಂದೇಶಕರನ್ನು ಕಳುಹಿಸಿದನು. ಆದರೆ ಮೀಕಲಳು, “ದಾವೀದನಿಗೆ ಹುಷಾರಿಲ್ಲ” ಎಂದು ಹೇಳಿದಳು.

¹⁵ ಸಂದೇಶಕರು ಹೋಗಿ ಸೌಲನಿಗೆ ವಿವರ ತಿಳಿಸಿ ದಾಗ ಅವನು ದಾವೀದನನ್ನು ನೋಡಲು ಮತ್ತೆ ಸಂದೇಶಕರನ್ನು ಕಳುಹಿಸಿದನು. ಸೌಲನು ಅವರಿಗೆ, “ದಾವೀದನನ್ನು ನನ್ನ ಬಳಿಗೆ ಕರೆತನ್ನಿ! ಹಾಸಿಗೆಯ ಮೇಲೆ ಮಲಗಿರುವ ಅವನನ್ನು ಹಾಸಿಗೆಯ ಸಮೇತವಾಗಿ ತಿಗೆದು ಕೊಂಡು ಬನ್ನಿ! ನಾನು ಅವನನ್ನು ಕೊಲ್ಲುತ್ತೇನೇ” ಎಂದು ಹೇಳಿದನು. ¹⁶ ಸಂದೇಶಕರು ದಾವೀದನ ಮನೆಗೆ ಹೋಗಿರು. ಅವರು ದಾವೀದನನ್ನು ಕರೆದೊಯ್ದಲು ಒಳಿಕೆ ಹೋದಾಗ ಹಾಸಿಗೆಯ ಮೇಲೆರುವುದು ಕೇವಲ ವಿರುಹವೆಂಬುದೂ ಅದರ ಕೂಡಲು ಕೇವಲ ಹೋತದ ಕೂಡಲೆಂಬುದೂ ಅವರಿಗೆ ಗೊತ್ತಾಯಿತು.

¹⁷ ಸೌಲನು ಮೀಕಲಳಿಗೆ, “ನೀನು ಈ ರೀತಿ ನನಗೆ ಮೋನ ಮಾಡಿದ್ದೇಕೆ? ನನ್ನ ಶತ್ರುವು ತಪ್ಪಿಸಿಕೊಳ್ಳಲು ನೀನು ಅವಕಾಶ ಮಾಡಿಕೊಂಡ್ರಿ! ದಾವೀದನು ಓಡಿ ಹೋದನಲ್ಲಾ!” ಎಂದು ಹೇಳಿದನು.

ಮೀಕಲಳು ಸೌಲನಿಗೆ, “ತಪ್ಪಿಸಿಕೊಳ್ಳಲು ತನಗೆ ಸಹಾಯ ಮಾಡಿದ್ದರೆ ನನ್ನನ್ನು ಕೊಲ್ಲುವುದಾಗಿ ದಾವೀದನು ತಿಳಿಸಿದ್ದಿ” ಎಂದು ಹೇಳಿದಳು.

ರಾಮದ ಪಾಳೆಯದಲ್ಲಿ ದಾವೀದ

¹⁸ ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುದೇಲನ ಹತ್ತಿರ್ಕೆ ಒಡಿಹೋದನು. ಸೌಲನು ತನಗೆ ಮಾಡಿದ್ದನ್ನೆಲ್ಲ ದಾವೀದನು ಸಮುದೇಲನಿಗೆ ಹೇಳಿದನು. ನಂತರ ದಾವೀದನು ಮತ್ತು ಸಮುದೇಲನು ಪ್ರವಾದಿ ಗಳಿದ್ದ ಪಾಳೆಯಕ್ಕೆ ಹೋಗಿರು. ದಾವೀದನು ಅಲ್ಲಿ ನೇಲಿಸಿದನು. ¹⁹ ದಾವೀದನು ರಾಮದ ಪಾಳೆಯದಲ್ಲಿರುವ ಸಂಗ ತಿಯು ಸೌಲನಿಗೆ ತಿಳಿದುಬಂದಿತು. ²⁰ ದಾವೀದನನ್ನು ಬಂಧಿಸಿ ತರಲು ಸೌಲನು ಜನರನ್ನು ಕಳುಹಿಸಿದನು. ಆದರೆ ಆ ಜನರು ಪಾಳೆಯಕ್ಕೆ ಬರುವಷ್ಟರಲ್ಲಿ ಪ್ರವಾದಿಗಳು ಅಲ್ಲಿ ಪ್ರವಾದಿಸುತ್ತಿದ್ದರು. ಸಮುದೇಲನು ಅವರ ನಾಯಕನಾಗಿ ನಿಂತಿದ್ದನು. ದೇವರಾತ್ಮಪ ಸಂದೇಶಕರ ಮೇಲೆ ಬಂದದ್ದರಿಂದ ಅವರೂ ಪ್ರವಾದಿಸಲಾರಂಭಿಸಿದರು.

²¹ ಸೌಲನು ಈ ಸುದ್ದಿಯನ್ನು ಕೇಳಿ ಇತರ ಸಂದೇಶಕರನ್ನು ಕಳುಹಿಸಿದನು. ಆದರೆ ಅವರೂ ಪ್ರವಾದಿಸಲಾರಂಭಿಸಿದರು. ಆದರಿಂದ ಸೌಲನು ಮೂರನೆಯ ಬಾರಿ ಸಂದೇಶಕರನ್ನು ಕಳುಹಿಸಿದನು ಅವರೂ ಪ್ರವಾದಿಸಲಾರಂಭಿಸಿದರು. ²² ಕಡೆಯಾಗಿ ಸೌಲನೇ ರಾಮಕ್ಕೆ ಹೋದನು. ನೇರೂವಿನಲ್ಲಿ ಕಣಿದ ಬಳಿ ಇರುವ ದೊಡ್ಡ ಬಾವಿಯ ಸಮೀವಕ್ಕೆ ಅವನು ಬಂದು,

“సమువేల మత్తు దావిద ఎల్లిద్దారే?” ఎందు కేళిదను.

జనరు, “రాముడ హత్తిరివిరువ వాళియ దల్లిద్దారే” ఎందు ఉత్తరచోట్టరు.

²³ నంతర సౌలను రాముడ హత్తిరివిరువ వాళియకే హోదను. దేవరాత్మపు సౌలన మేమేలా బందితు. అవనం ప్రవాదిసలారంబిసిదను. సౌలను రాముడ వాళియదపరిగొప్పవాదిసుత్తా హోదను. ²⁴ నంతర సౌలను తాను ధరిసిద్ద బట్టిగళన్న తేగుహాశిదను. సమువేలన ఎదురినల్లి సౌలనూ సక ప్రవాదిసుత్తిద్దను. అందు హగలురాతీయిల్ల సౌలను బెత్తలీయాగి అల్లియే మలగిద్దను.

ఆదుదరిందలే జనరు, “సౌలనూ ప్రవాదిగణల్లి ఒట్టునే?” ఎందు కేళుత్తారే.

దావిద మత్తు యోఎనాతానర ఒప్పండ

20 దావిదను రాముడ వాళియదింద ఒడి హోదను. దావిదను యోఎనాతానన బళిగి హోగి, “నాను మాడిరువ తప్పేను? నన్న అపరాధవేను? నిన్న తందెయు నన్నన్న కోల్లలు ప్రయిష్టిసుత్తిరుపుదేళే?” ఎందు కేళిదను.

² యోఎనాతానను, “ఎందిగొ ఇల్ల నన్న తందెయు నిన్నన్న కోల్లలు ప్రయిష్టిసుత్తిల! నన్న తందెయు ననగి తిళిసదే ఏనన్నూ మాడుపుదిల్ల. అదు ఒకు ముఖ్యమాదద్దే ఆగిరలీ ఇల్లవే ముఖ్యమాగిల్లద్దే ఆగిరలీ, నన్న తందెయు ననగి తిళిసుత్తానే. నన్న తందెయు నిన్నన్న కోల్లబేందిద్దరే నాను నినగి తిళిసుత్తిరుల్లపే” ఎందు కేళిదను.

³ ఆదరే దావిదను, “నాను నిన్న గళియనెంబుదు నిన్న తందెగి బెన్నగి తిళిదిదే. నిన్న తందెయు, ‘యోఎనాతాననిగి ఇదు తిళియలేబారదు. అవనిగి తిళిబచ్చరే అవను దావిదనిగి కేళిభిడుత్తానే’ ఎందు కోండిద్దనే. యోఎవనాణి నిన్న జీవ దాణి, నాను సావిగి ఒకు హత్తిరపాగిద్దేనే” ఎందు కేళిదను.

⁴ యోఎనాతానను, “నీను ఒకుసువ ఏన న్నారూ మాడలు నాను సిద్ధనిద్దేనే” ఎందు దావిదనిగి కేళిదను.

⁵ ఆగ దావిదను, “నాళి అమావాస్యి సమారంభ యేకూడ్చర తిగాళ మేదలనే దిన. ఈ దినపు విత్తా, లిగి మత్తు ఆరాధనగి విత్తిపూడ దిన.

బేకాగిదే. ఆదరే నాను సంజియవరగే హోలదల్లి అడగికోళ్లలు అపకాత మాడికోడు. ⁶ నాను ఇల్లదిరువుదన్న నిమ్మ తందెయు గవునిసిదరే అవనిగి, ‘దావిదను బేత్తెహేమిన తన్న మనేగి హోగలు బయసిదను. అవన కుటుంబదవరు అల్లి మాసికయజ్జ ద జీకణవన్న ప్రవడిసిద్దరే. బేత్తె హేమిగి హోగి తన్న కుటుంబదవర జీతేయిరలు అపకాతశేండబేందు దావిదను నన్నన్న కేళి కోండను’ ఎందు కేళు. ⁷ నిన్న తందెయు, ‘ఒళ్లియ దాయితు’ ఎందరే నాను ఒదుకిదే. ఆదరే నిన్న తందెయు కోఎవగోండరే అవన ననగి కేడు మాడలు ఒచుసిద్దనేందు తిళిదుకోఇ. ⁸ యోఎనాతాననే, నన్న మేలి దయీయిరలి. నాను నిన్న సేవకే. నీను యీమోఎవన ముందే నస్సూందిగి ఒచెంబడికి మాడికోండిరువే. నాను తప్పిస్తసాగిద్దరే, నీనే నన్నన్న కోందుబిటు! ఆదరే నిన్న తందెయు హత్తిరకే నన్నన్న కరదొయిబేడు’ ఎందు కేళిదను.

⁹ యోఎనాతానను, “ఇల్ల, ఎందెంగిగొ ఇల్ల! నన్న తందెయు నినగి కేడు మాడుపుదక్కుగి ఉపాయ మాడుత్తిరుపుదు ననగి తిళిదుబందరే నాను నిన్నన్న ఒళ్లరిసుత్తేనే” ఎందు ఉత్సర్పిసిదను.

¹⁰ దావిదను, “నిన్న తందెయు నినగి కేళ్జ సంగతి గళన్న కేళిదరీ, నన్నన్న ఒళ్లరిసుపువరు యారు?” ఎందు కేళిదను.

¹¹ ఆగ యోఎనాతానను, “నావు హోలదోళకే హోగోఱ బా” ఎందు కేళిదను. అంతయే యోఎనాతానను మత్తు దావిదను ఒచ్చాగి హోలదోళకే హోదరు.

¹² యోఎనాతానను దావిదనిగి, “నాను ఇసేలర దేవరాద యీమోఎవన ఎదురినల్లి ఈ ప్రమాణ వస్తు మాడుతేనే. నన్న తందెయు నిన్న బగ్గి ఒళ్లియ భావసెయన్న హోందిరువనో ఇల్లపో ఎంబుదన్న తిళిదుచోళ్లతేనే. నంతర సందేశపోండన్న నాను మురు దిగఁళోళగాి నినగి కశ్చిహిసికోడుతేనే.

¹³ నిమ్మ తందెయు నినగి కేడు మాడబేందిద్దరే, అదన్న నాను నినగి తిళికి, నీను సురచ్చితపాగిరలు అపకాత మాడికోపుత్తేనే. ఈ కాయుపెన్న నాను మాడదే హోదరీ యీమోఎవన నన్నన్న దండిసలి. యీమోఎవన నిమ్మ తందెయు జీతేయల్లదేం నిన్న జీతేయు ఇరలి. ¹⁴ నన్న జీవమానెలా నీను ననగి దయాఖువాగిరు. ¹⁵ నన్న కుటుంబద మేలి శాశ్వతపాగి నిన్న దయీయిరలి. భూమియ మేలి రువ నిన్న శత్రుగళీల్లరన్న యీమోఎవను

ನಾಶಪಡಿಸುತ್ತಾನೆ. ¹⁶ಒಂದು ವೇಳೆ ಆ ಸಮಯದಲ್ಲಿ ಯೋನಾತಾನನು ಕುಟುಂಬವು ದಾವೀದನಿಂದ ಅಗಲಿ ಹೊಗಬೇಕಿದ್ದರೆ ಅಗಲಿಹೊಗಲಿ. ದಾವೀದನ ಶತ್ರುಗಳನ್ನು ಯೋನೇವನು ದಂಡಿಸಲಿ” ಎಂದು ಹೇಳಿದನು.

¹⁷ ಯೋನಾತಾನನು ದಾವೀದನಿಂದ ತನ್ನ ಶ್ರೀತಿಯ ವಾಗ್ಣವನನ್ನು ಮತ್ತೆ ಹೇಳಿಸಿದನು. ಯೋನಾತಾನನು ತನ್ನನ್ನು ತಾನು ಪ್ರೀತಿಸುತ್ತಿದ್ದಪ್ರಥಮ ದಾವೀದನನ್ನೂ ಶ್ರೀತಿಸುತ್ತಿದ್ದದ್ದೇ ಅದಕ್ಕೆ ಕಾರಣ.

¹⁸ ಯೋನಾತಾನನು ದಾವೀದನಿಗೆ, “ನಾಳೆ ಅವಾ ವಾಸ್ತವ ಜೀತಿನ. ನಿನ್ನ ಸ್ಥಳವು ಖಾಲಿಯಾಗಿರುವುದನ್ನು ನನ್ನ ತಂಡಯು ಕಂಡು, ನೀನು ಹೊರಟುಹೋಗಿರುವೆ ಎಂದು ತಿಳಿದುಕೊಳ್ಳುವನು. ¹⁹ ಈ ತೊಂದರೆಯು ಆರಂಭವಾದಾಗ ಎಲ್ಲಿ ಅಡಗಿದ್ದ ಯೋ ಅದೇ ಸ್ಥಳಕ್ಕೆ ಮೂರನೆಯ ದಿನ ಹೋಗು. ಆ ಬೆಳ್ಳದ ಸಮೀಕ್ಷಾದಲ್ಲಿ ಕಾಯುತಿರು. ²⁰ ಮೂರನೆಯ ದಿನ, ನಾನು ಆ ಬೆಳ್ಳಕ್ಕೆ ಹೋಗುತ್ತೇನೆ ಮತ್ತು ಗುರಿಯಿಟ್ಟು ಹೋಡಿಯುವವನಂತೆ ಕೆಲವು ಬಾಣಗಳನ್ನು ಹೋಡಿಯುತ್ತೇನೆ. ²¹ ನಂತರ ಆ ಬಾಣಗಳನ್ನು ಹುಡುಕಿಕೊಂಡು ಬರಲು ಹುಡುಗನನ್ನು ಕಳುಹಿಸುತ್ತೇನೆ. ಎಲ್ಲವೂ ಒಳಿತಾಗಿದ್ದರೆ ನಾನು ಆ ಹುಡುಗನಿಗೆ, ‘ನೀನು ಬಹು ದೂರ ಹೋಗಿರುವೇ! ಬಾಣಗಳು ನನ್ನ ಹಕ್ಕಿಗೆ ರದಲ್ಲಿ ಇವೆ. ಹಿಂತಿರುಗಿಬಂದು ಅವುಗಳನ್ನು ತೆಗೆದುಕೊ’ ಎಂದು ಹೇಳುತ್ತೇನೆ. ನಾನು ಆ ರೀತಿ ಹೇಳಿದರೆ, ನೀನು ಅಡಗಿದ್ದ ಸ್ಥಳದಿಂದ ಹೊರಗೆ ಬಾ. ಯೋನೇವನಾಳೆ, ನೀನು ಸುರಕ್ಷಿತನಾಗಿರುವೆ. ನಿನಿಗೆ ಯಾವ ಅವಾಯವೂ ಇಲ್ಲ. ²² ಆದರೆ ಅಲ್ಲಿ ತೊಂದರೆಯಾರುವುದಾದರೆ, ನಾನು ಆ ಹುಡುಗನಿಗೆ, ‘ಬಾಣಗಳು ಬಹು ದೂರದಲ್ಲಿವೆ. ಹೋಗಿ ಅವುಗಳನ್ನು ತೆಗೆದುಕೊಂಡು ಬಾ ಎಂದು ಹೇಳುವೆ. ನಾನು ಆ ರೀತಿ ಹೇಳಿದರೆ, ನೀನು ಅಲ್ಲಿಂದ ಹೊರಟುಹೋಗು. ಯೋನೇವನೇ ನಿನ್ನನ್ನು ದೂರ ಕಳುಹಿಸುತ್ತಿದ್ದಾನೆ. ²³ ನಿನ್ನ ಮತ್ತು ನನ್ನ ಮಧ್ಯ ನಡೆದ ಈ ಒಪ್ಪಂದವನ್ನು ಜ್ಞಾನಿಸಿಕೊ. ಯೋನೇವನು ಸದಾಕಾಲ ನಮಗೆ ಸಾಕ್ಷಿಯಾಗಿರುವನು” ಎಂದು ಹೇಳಿದನು.

²⁴ ನಂತರ ದಾವೀದನು ಹೊಲುದಲ್ಲಿ ಅಡಗಿಕೊಂಡನು.

ಜೀತಿಂದಲ್ಲಿ ಸೌಲಂ ವರ್ತನೆ

ಅವಾವಾಸ್ತವ ಯೆ ಜೀತಿಂದ ಸಮಯವೇ ಬಂದಿತು. ರಾಜನು ಉಳಿತ್ತೇ ಕುಳಿತನು. ²⁵ ರಾಜನು ತಾನು ಯಾವಾಗಲೂ ಕುಳಿತುಕೊಳ್ಳುವಂತೆ ಗೋಡೆಯ ಸಮೀಕ್ಷಾದಲ್ಲಿ ಕುಳಿತುಕೊಂಡನು. ಯೋನಾತಾನನು ಸೌಲನ ಎದು ರಾಗಿ ಕುಳಿತುಕೊಂಡನು. ಸೌಲನ ಪಕ್ಕದಲ್ಲಿ ಅಭ್ಯೇರನು ಕುಳಿತುಕೊಂಡನು. ಆದರೆ ದಾವೀದನ ಸ್ಥಳವು ಖಾಲಿಯಾಗಿತ್ತು. ²⁶ ಸೌಲನು ಆ ದಿನ ಪನನ್ನೂ ಹೇಳಿದೆ, “ದಾವೀದನಿಗೆ ಏನೋ ಸಂಭವಿಸಿರಬಹುದು ಅದ್ದರಿಂದ ಅವನು ಇಂದು ಶುದ್ಧನಾಗಿರಲಿಕ್ಕುಲ್ಲ” ಎಂದು ಯೋಚಿಸಿದನು. ²⁷ ಮಾರನೆಯ ದಿನದಲ್ಲಿ, ಅಂದರೆ ಆ ತಿಂಗಳ ಏರಡನೆಯ ದಿನದಲ್ಲಿ ದಾವೀದನ ಸ್ಥಳವು ಮತ್ತೆ ಖಾಲಿಯಾಗಿತ್ತು. ಆಗ ಸೌಲನು ತನ್ನ ಮಗನಾದ ಯೋನಾತಾನಿಗೆ, “ನಿನ್ನ ಮತ್ತು ಇಂದು ಅವಾವಾಸ್ತೇ ಜೀತಿನ್ನೇ ಇವಯನ ಮಗನಾದ ದಾವೀದನು ಏಕ ಬರಲಿಲ್ಲ?” ಎಂದು ಹೇಳಿದನು.

²⁸ ಯೋನಾತಾನನು, “ಬೇಕ್ಕೆಹೇಮಿಗೆ ಹೋಗಲು ತನಗೆ ಅವಕಾಶಕೊಡಬೇಕೆಂದು ದಾವೀದನು ನನ್ನನ್ನು ಬಹಳವಾಗಿ ಹೇಳಿಕೊಂಡನು. ²⁹ ನಮ್ಮ ಗೋತ್ರದವರು ಬೇಕ್ಕೆಹೇಮಿನಲ್ಲಿ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ನನ್ನ ಸಹೋದರರು ನನಗೂ ಬರಬೇಕೆಂದು ಹೇಳಿಕೊಂಡಿದ್ದಾರೆ. ನೀನು ನನ್ನ ಗೇಳಿಯನಾಗಿರುವ ದಾದರೆ ನನ್ನ ಸೋದರರನ್ನು ಸೋಡಿಕೊಂಡು ಬರಲು ದಯವಿಟ್ಟು ನನಗೆ ಅವಕಾಶ ಕೊಡು ಎಂದು ಹೇಳಿದನು.” ಅದರಿಂದಲೇ ದಾವೀದನು ರಾಜನ ಉಳಿತ ಮೇಚಿಗೆ ಬಂದಿಲ್ಲ” ಎಂದು ಉತ್ತರಿಸಿದನು.

³⁰ ಸೌಲನು ಯೋನಾತಾನನ ಮೇಲೆ ಬಹಳ ಹೋವ ಗೊಂದು, “ನೀನು ಅವಿಧೀಯಾದ ದಾಸಿಯ ಮಗ. ನೀನು ಅವಳಂತಿಯೇ ಅವಿಧೀಯ. ನೀನು ದಾವೀದನ ವಕ್ಷವಹಿಸಿರುವುದು ನನಗೆ ಗೊತ್ತಿದೆ. ನೀನು ನಿನಗೂ ಮತ್ತು ನಿನ್ನ ತಾಯಿಗೂ ನಾಜಿಸೆಯನ್ನು ತಂದಿರುವೆ. ³¹ ಇವಯನ ಮಗ ಬದುಕಿರುವವರಿಗೆ ನೀನು ರಾಜ ನಾಗುವದೇ ಇಲ್ಲ; ನಿನಗೆ ರಾಜ್ಯಾಧಿಕಾರವೂ ಸಿಗುವುದಿಲ್ಲ. ಈಗ ದಾವೀದನನ್ನು ಕರೆದುಕೊಂಡು ಬಾ! ಅವನೊಬ್ಬ ಸತ್ತಮವನ್ನು!” ಎಂದು ಹೇಳಿದನು.

³² ಯೋನಾತಾನನು ತನ್ನ ತಂಡರೆ, “ದಾವೀದನನ್ನು ಏಕೆ ಕೊಲ್ಲಬೇಕು? ಅವನು ಮಾಡಿದ ತಪ್ಪಾದರೂ ಏನು?” ಎಂದು ಹೇಳಿದನು.

³³ ಆದರೆ ಸೌಲನು ಯೋನಾತಾನನನ್ನು ಕೊಲ್ಲಲ್ಪವುದಕ್ಕಾಗಿ ಈಟಿಯನ್ನು ಅವನ ಕಡೆಗೆ ಎಸೆದನು. ದಾವೀದನನ್ನು ಕೊಲ್ಲಲು ತನ್ನ ತಂಡಯು ದೃಢನಿಧಾರ ಮಾಡಿದ್ದಾನೆಂದು ಯೋನಾತಾನನು ತಿಳಿದುಕೊಂಡನು.

³⁴ ಯೋನಾತಾನನು ಬಹಳ ಹೋವಗೊಂಡು ಉಳಿತ ಮೇಜನ್ನು ಬೆಟ್ಟುಹೋದನು. ಯೋನಾತಾನನು ತನ್ನ ತಂಡಯು ಮೇಲೆ ಬಹಳವಾಗಿ ಬೇಸರಗೊಂಡಿದ್ದರಿಂದ ಮತ್ತು ಹೋವಪುಳ್ಳವನಾಗಿದ್ದರಿಂದ ಏರಡನೆ ದಿನ ಜೀತಿ ದಲ್ಲಿ ಅವನು ಹನನ್ನೂ ತಿನ್ನಲಿಲ. ಸೌಲನು ದಾವೀದನಿಗೆ ಅವಾವಾನ ಮಾಡಿದ್ದರಿಂದ ಯೋನಾತಾನನ ಕೋವ ಗೊಂಡಿದ್ದನು. ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದರಿಂದ ಯೋನಾತಾನನು ದುಃಖಿಸಿದನು.

ದಾವೀದ ಮತ್ತು ಯೋನಾತಾನರ ಬಿಳಿಳಿಕುಗಿ

³⁵ಮಾರಣೆಯ ದಿನ ಬೆಳಿಗೆ ಯೋನಾತಾನನು ಹೊಲಕ್ಕೆ ಹೋದನು. ಅವನು ದಾವೀದನೂಂದಿಗೆ ವಾಡಿ ಕೊಂಡಿದ್ದ ಒಪ್ಪಂದದಂತೆ ಅವನನ್ನು ನೋಡಲು ಹೋದನು. ಯೋನಾತಾನನು ಒಬ್ಬ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋದನು.³⁶ ಯೋನಾತಾನನು ಆ ಬಾಲಕನಿಗೆ, “ನಾನು ಪ್ರಯೋಗಿಸುವ ಬಾಣ ಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಬಾಲಕನು ಓಡಲು ಆರಂಭಿಸಿದನು, ಯೋನಾತಾನನು ಆ ಹುಡುಗನ ಆಚೆಗಿ ಬಾಣಗಳನ್ನು ಪ್ರಯೋಗಿಸಿದನು.³⁷ ಬಾಣಗಳು ಹೋಗಿ ಬಿದ್ದ ಸ್ಥಳಕ್ಕೆ ಬಾಲಕನು ಹೋದನು. ಅದರೆ ಯೋನಾತಾನನು, “ಬಾಣಗಳು ಬಹಳ ದೂರದಲ್ಲವೇ!” ಎಂದು ಹೇಳಿದನು.³⁸ ನಂತರ ಯೋನಾತಾನನು, “ಬೇಗ ಹೋಗು! ಅವರಾಗಳನ್ನು ತೆಗೆದುಕೊಂಡು ಬಾ! ಅಲ್ಲಿಯೇ ನಿಲ್ಲಬೇಡು!” ಎಂದು ಕಾಗಿಹೇಳಿದನು. ಆ ಬಾಲಕನು ಬಾಣಗಳನ್ನು ಲ್ಲಾ ಅರಿಸಿಕೊಂಡು ತನ್ನ ಒಡೆಯನ ಬಳಿಗೆ ತಂದನು.³⁹ ಅಲ್ಲಿ ಏನು ನಡೆಯಲು ಎಂಬುದು ಬಾಲಕನಿಗೇನೂ ತಿಳಿಯಲಿಲ್ಲ. ಯೋನಾತಾನ ಮತ್ತು ದಾವೀದರಿಗೆ ಮಾತ್ರ, ತಿಳಿದಿತ್ತ.⁴⁰ ಯೋನಾತಾನನು ತನ್ನ ಬಿಲ್ಲು ಮತ್ತು ಬಾಣಗಳನ್ನು ಬಾಲಕನಿಗೆ ಕೊಟ್ಟಿನು. ನಂತರ ಯೋನಾತಾನನು ಆ ಬಾಲಕನಿಗೆ, “ಪಟ್ಟಣಕ್ಕೆ ಹಿಂದಿರುಗಿ ಹೋಗು” ಎಂದು ಹೇಳಿದನು.

⁴¹ ಬಾಲಕನು ಹೊರಟುಹೋದನು. ದಾವೀದನು ತಾನು ಅಡಗಿದ್ದ ಬೆಟ್ಟದ ಮತ್ತೊಂದು ಕಡೆಯ ಸ್ಥಳದಿಂದ ಹೊರಬಂದನು. ದಾವೀದನು ಯೋನಾತಾನನು ಮುಂದೆ ಬಂದು ಮೂರು ಸಲ ತನ್ನ ಮುಖವನ್ನು ನೆಲದವರೆಗೂ ಬಗ್ಗಿಸಿ ನಮಸ್ಕಾರಿಸಿದನು. ನಂತರ ದಾವೀದ ಮತ್ತು ಯೋನಾತಾನರು ಪರಸ್ಪರ ಮುದ್ದಿಟ್ಟರು, ಅವರಿಬ್ಬರೂ ಒಟ್ಟಾಗಿ ಅತ್ತರು. ದಾವೀದನು ಯೋನಾತಾನನಿಗಿಂತ ಹೆಚ್ಚು ಅತ್ತನು.

⁴² ಯೋನಾತಾನನು ದಾವೀದನಿಗೆ, “ಸಮಾಧಾನ ದಿಂದ ಹೋಗು. ನಾವಿಬ್ಬಿರೂ ಗೆಳಿಯಾಗಿರಲು ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದೇವೆ. ನಮ್ಮಿಬ್ಬಿಗೂ ನಮ್ಮು ಸಂತಕಿಯವರಿಗೆ ಇರುವ ಸಂಬಂಧಕ್ಕೆ ಯೆಹೋವನೇ ಸಾಕ್ಷಿ ಎಂದು ಹೇಳಿದ್ದೇವೆ” ಎಂದನು.

ದಾವೀದನು ಯಾಜಕನಾದ ಅಹಿಮೆಲೆಕನನ್ನು ನೋಡಲು ಹೋದನು

21 ನಂತರ ದಾವೀದನು ಹೊರಟುಹೋದನು. ಯೋನಾತಾನನು ಪಟ್ಟಣಕ್ಕೆ ಹಿಂದಿರುಗಿದನು.
² ದಾವೀದನು ನೋಬ್ರಾ ಎಂಬ ಪಟ್ಟಣದ ಯಾಜಕನಾದ ಅಹಿಮೆಲೆಕನನ್ನು ನೋಡಲು ಹೋದನು.

ಅಹಿಮೆಲೆಕನು ದಾವೀದನನ್ನು ಸಂಧಿಸಲು ಹೊರಗಿಬಂದನು. ಅಹಿಮೆಲೆಕನು ಭಯದಿಂದ ನಡುಗುತ್ತಿದ್ದನು. ಅಹಿಮೆಲೆಕನು ದಾವೀದನಿಗೆ, “ನಿನ್ನ ಒಬ್ಬಂಟಿಗನಾಗಿ ಬಂದಿರುವುದೇಕೆ? ಬೇರೆ ಯಾವ ವ್ಯಾಟಿಯೂ ನಿನ್ನ ಜೊತೆಯಲ್ಲಿಲ್ಲದಿರುವುದೇಕೆ?” ಎಂದು ಕೇಳಿದನು.

³ ದಾವೀದನು ಅಹಿಮೆಲೆಕನಿಗೆ, “ರಾಜನು ನನಗೆ ಒಂದು ವಿಶೇಷ ಆಜ್ಞೆಯನ್ನು ಕೊಟ್ಟಿರುವನು. ಅವನು ನನಗೆ, ‘ಈ ಕೆಲಸದ ಬಗ್ಗೆ ಬೇರೆ ಯಾರಿಗೂ ತಿಳಿಸಬೇಡ. ನಾನು ನಿನಗೆ ಮಾಡಲು ಹೇಳಿದ ಕೆಲಸವು ಯಾರಿಗೂ ತಿಳಿಯಕೂಡಿದ್ದು’ ಎಂದು ಹೇಳಿದ್ದಾನೆ. ನಾನು ನನ್ನ ಜನರಿಗೆ ನನ್ನನ್ನು ಎಲ್ಲಾ ಭೀಟಿ ಯಾಗಬೇಕೆಂದು ತಿಳಿಸಿದ್ದೇನೆ. ⁴ ಆಗ, ನಿನ್ನ ಬಳಿ ತಿನ್ನಲು ಏನಾದರೂ ಆಹಾರ ವಿರೆಯೋ? ನನಗೆ ಇದು ರೊಟ್ಟಿಗಳನ್ನಾಗಲೀ ಅಥವಾ ಬೇರೆ ಯಾವ ಆಹಾರ ಪದಾರ್ಥವನ್ನಾಗಲೀ ಕೊಡು” ಎಂದು ಹೇಳಿದನು.

⁵ ಯಾಜಕನು ದಾವೀದನಿಗೆ, “ನನ್ನ ಬಳಿ ನಾಥಾರಣ ವಾದ ರೊಟ್ಟಿಗಳಿಲ್ಲ. ಅದರೆ ಕೆಲವು ವಿಶ್ರುತಿ ರೊಟ್ಟಿಗಳಿವೆ. ನಿನ್ನ ಸೈನಿಕರು ಯಾವ ಹೆಂಗಸಿನೊಡನೆಯೂ ಲೈಂಗಿಕ ಸಂಬಂಧ ಮಾಡಿಲ್ಲದಿದ್ದರೆ ಅವರು ಅಪಾಗಳನ್ನು ತಿನ್ನಬಹುದು” ಎಂದನು.

“ದಾವೀದನು ಯಾಜಕನಿಗೆ, “ನಾವು ಯಾವ ಹಂಗಸಿ ನೊಂದಿಗೂ ಲೈಂಗಿಕ ಸಂಬಂಧ ಹೊಂದಿಲ್ಲ. ನನ್ನ ಜನರು ಯಿದ್ದಕ್ಕೆ ಹೋಗುವಾಗಲೂ ನಾಥಾರಣಕಾರ್ಯಕ್ಕೆ ಹೋಗುವಾಗಲೂ ತಮ್ಮ ದೇಹಗಳನ್ನು ಶುಚಿಯಾಗಿಟ್ಟು ಕೊಳ್ಳುತ್ತಾರೆ. ನಮ್ಮ ಇಂದಿನ ಕಾರ್ಯವು ವಿಶೇಷವಾದ್ದರಿಂದ ನಾವು ಖಂಡಿತವಾಗಿ ವಿಶ್ರುತಿರಾಗಿದ್ದೇವೆ” ಎಂದು ಹೇಳಿದನು.

⁷ ಅಲ್ಲಿ ವಿಶ್ರುತಿ ರೊಟ್ಟಿಯ ಹೊರತು ಬೇರೆ ರೊಟ್ಟಿಯು ಇರಲಿಲ್ಲ. ಅದುದರಿಂದ ಯಾಜಕನು ಆ ರೊಟ್ಟಿಯನ್ನು ದಾವೀದನಿಗೆ ಕೊಟ್ಟಿನು. ಯಾಜಕರು ಯೆಹೋವನವೆ ಸನ್ನಿಧಿಯಲ್ಲಿ ವಿಶ್ರುತಿ ಮೇಜಿನ ಮೇಲಿಟ್ಟಿದ್ದ ರೊಟ್ಟಿಯೇ ಅದಾಗಿತ್ತು. ಈ ರೊಟ್ಟಿಯನ್ನು ಪ್ರತಿದಿನವೂ ಹೊರತೆಗೆಯುತ್ತಿದ್ದರು ಮತ್ತು ಹೊಸ ರೊಟ್ಟಿಯನ್ನು ಆ ಸ್ಥಳದಲ್ಲಿ ಇಡುತ್ತಿದ್ದರು.

⁸ ಸೌಲನ ಅಧಿಕಾರಿಗಳಲ್ಲಿ ಒಬ್ಬನು ಆ ದಿನ ಅಲ್ಲಿದ್ದನು. ಅವನು ದೋಯೇಗೆಂಬ ಎದೋಮ್ಮುನು. ದೋಯೇಗೇನನ್ನು ಯೆಹೋವನ ಸನ್ನಿಧಿಯಲ್ಲಿ ಇಟ್ಟಿದ್ದರು. ಸೌಲನ ಕುರಿಗಳನ್ನು ಕಾರ್ಯಭಾರಪು ಬಹು ಮುಖ್ಯವಾದುದು. ನಾನು ಬೇಗ

“ದಾವೀದನು ಅಹಿಮೆಲೆಕನಿಗೆ, “ನಿನ್ನ ಹತ್ತಿರ ಖಿಡ್ಗಾಗಲಿ, ಭಜೆಯಾಗಲಿ ಇದೆಯೇ? ರಾಜನ ಕಾರ್ಯಭಾರಪು ಬಹು ಮುಖ್ಯವಾದುದು. ನಾನು ಬೇಗ

ಹೋಗಬೇಕಾಗಿದೆ. ನಾನು ಕತ್ತಿಯನ್ನಾಗಲೀ ಇತರ ಅಯ್ಯಧವನ್ನಾಗಲೀ ತರಲಿಲ್ಲ” ಎಂದು ಕೇಳಿದನು.

¹⁰ ಯಾಜಕನು, “ಇಲ್ಲಿರುವುದು ಫಿಲಿಪ್ಪಿಯನಾದ ಗೊಲ್ಕಾತನ ವಿಡ್ವೇಂಡೆ. ಏಲಾ ಕಣವೆಯಲ್ಲಿ ನೀನು ಅವನನ್ನು ಕೊಂಡು ಅವನಿಂದ ನೀನು ಕಿಟ್ಟುಕೊಂಡ ವಿಡ್ವೇ ಅದು. ಆ ವಿಡ್ವನ್ನು ಬಟ್ಟಿಯಲ್ಲಿ ಸುತ್ತಿ ವಿಫೋದಿನ ಹಿಂಭಾಗದಲ್ಲಿ ಇಟ್ಟಿರೆ. ನಿನಗೆ ಬೇಕಿದ್ದರೆ ಅದನ್ನು ತೆಗೆದುಕೊಂಡು ವಿಡ್ವಲಿಲ್ಲ!” ಎಂದು ಉತ್ತರಿಸಿದನು.

ದಾವೀದನು, “ಅದನ್ನು ನನಗೆ ಕೊಡು. ಗೊಲ್ಕಾತನ ವಿಡ್ವೇ ಸಮನಾದ ಬೇಕೊಂಡ ವಿಡ್ವಲಿಲ್ಲ!” ಎಂದನು.

ದಾವೀದನು ಗೌಗಿ ಹೋದನು

¹¹ ಆ ದಿನ ದಾವೀದನು ಸೌಲನಿಗೆ ಭಯವಟ್ಟಿ ಗೌಗಿ ರಾಜನಾದ ಆಕೀಷನ ಬಳಿಗೆ ಹೋದನು.¹² ಆಕೀಷನ ಅಧಿಕಾರಿಗಳಿಗೆ ದಾವೀದನ ಆಗಮನ ಇಷ್ಟವಾಗಲಿಲ್ಲ. ಅವರು, “ಇವನು ದಾವೀದನು, ಇಸ್ಲೇಲ್ ದೇಶದ ರಾಜನು. ಇವನನ್ನು ಕುರಿತೇ ಇಸ್ರೇಲರು ಹಾಡುತ್ತಾರೆ. ಅವರು ಇವನಿಗಾಗಿ ಹಾಡಿ ಕುಣಿಯತ್ತಾರೆ.

“ಸೌಲನು ಸಾವಿರಾರು ಶತ್ರುಗಳನ್ನು ಕೊಂಡನು.

ದಾವೀದನು ಲಕ್ಷ್ಯಂತರ ಶತ್ರುಗಳನ್ನು ಕೊಂಡನು!”

ಎಂಬ ಈ ಹಾಡನ್ನು ಇಸ್ರೇಲರು ಹಾಡುತ್ತಾರೆ ಎಂದು ಮಾತಾಡಿಕೊಂಡರು.

¹³ ಈ ಸಂಗತಿಗಳನ್ನು ಕೇಳಿದ ದಾವೀದನು ಗೌಗಿ ರಾಜನಾದ ಆಕೀಷನಿಗೆ ಬಹಳವಾಗಿ ಭಯವಟ್ಟಿನು.

¹⁴ ಆದುದರಿಂದ ದಾವೀದನು ಆಕೀಷನ ಮತ್ತು ಅವನ ಅಧಿಕಾರಿಗಳ ಎದುರಿನಲ್ಲಿ ಹುಣ್ಣನಂತೆ ನಟಿಸಿದನು. ದಾವೀದನು ಅವರೊಂದಿಗೆ ಇರುವಾಗಲ್ಲಿ ಹುಣ್ಣನಂತೆ ಪರಿಸಿದನು. ಅವನು ದ್ವಾರದ ಬಾಗಿಲುಗಳ ಮೇಲೆ ಉಗುಳಿದನು; ಅವನ ಜೊಲ್ಲಿ ಗಡ್ಡದವರೆಗೂ ಸುರಿಯುವಂತೆ ಮಾಡಿಕೊಂಡನು.

¹⁵ ಆಕೀಷನು ತನ್ನ ಅಧಿಕಾರಿಗಳಿಗೆ, “ಅವನೊಬ್ಬ ಹುಣ್ಣ! ಅವನನ್ನು ನನ್ನ ಬಳಿಗೆ ಪಕೆ ಕರೆತಂದಿರಿ? ¹⁶ ನನ್ನ ಹತ್ತಿರ ಬೇಕಾದಷ್ಟು ಹುಣ್ಣರಿದ್ದಾರೆ. ನನ್ನ ಎದುರಿನಲ್ಲಿ ಇವನು ಮಾಡುವ ಹುಣ್ಣ ಕವನ್ನು ನಾನು ನೋಡಲೆಂದು ಕರೆತಂದಿರುವಿರೋ? ಇವನು ಮತ್ತೆ ನನ್ನ ಮನೆಯೊಳಕ್ಕೆ ಬರಲು ಅವಕಾಶ ಕೇಳಬೇಡಿ” ಎಂದನು.

ದಾವೀದನು ಬೇರಬೇರ ಸ್ಥಳಗಳಿಗಿ ಹೋದನು

22 ದಾವೀದನು ಗ್ರಹಿಸ್ತಾನ್ ಬಿಟ್ಟು ಅದುಲ್ಲಾ ಗವಿಗೆ ಒಡಿಕೊಂಡನು. ದಾವೀದನು ಅದುಲ್ಲಾ ಮಿನಲ್ಲಿ ರುವುದು ಅವನ ಸೋದರರಿಗೂ

ಬಂಧುಗಳಿಗೂ ತಿಳಿಯಿತು. ಅವರು ದಾವೀದನನ್ನು ನೋಡಲು ಅಲ್ಲಿಗೆ ಹೋದರು.² ದಾವೀದನ ಜೊತೆ ಅನೇಕ ಜನರು ಸೇರಿಕೊಂಡರು. ತೊಂದರೆಯಲ್ಲಿರುವರು, ಸಾಲಗಾರರು ಮತ್ತು ಅತ್ಯಪ್ರಾದವರು ದಾವೀದನನ್ನು ಅಶ್ರಯಿಸಿಕೊಂಡರು. ದಾವೀದನು ಅವರಿಗೆಲ್ಲಾ ನಾಯಕನಾದನು. ದಾವೀದನೊಂದಿಗೆ ನಾನೂರು ಜನರಿದ್ದರು.

³ ದಾವೀದನು ಅದುಲ್ಲಾ ಮನ್ನು ಬಿಟ್ಟು ಮೋಎಬಾಬಿನ ಮಿಚ್ಚಿಗೆ ಹೋದನು. ದಾವೀದನು ಮೋಎಬಾ ರಾಜನಿಗೆ, “ದೇವರು ನನಗೇನು ಮಾಡುತ್ತಾನೆಂಬುದನ್ನು ನಾನು ತಿಳಿದುಕೊಳ್ಳುವ ತನಕ, ನನ್ನ ತಂಡೆ ತಾಯಿಗಳು ನಿನ್ನಲ್ಲಿಗೆ ಬಂದು ಇರಲು ದಯವಿಟ್ಟು ನನಗೆ ಅವಕಾಶ ಹೊಡು” ಎಂದು ಕೇಳಿಕೊಂಡನು.⁴ ದಾವೀದನು ತನ್ನ ತಂಡೆತಾಯಿಗಳನ್ನು ಮೋಎಬಾ ರಾಜನ ಹತ್ತಿರ ಬಿಟ್ಟಿನು. ದಾವೀದನ ತಂಡೆತಾಯಿಗಳು ಅವನು ಕೋಟಿ ಯಲ್ಲಿರುವ ತನಕ ಮೋಎಬಾಬಿನ ರಾಜನೊಂದಿಗೆ ನೀಲಿಸಿದರು.

“ಆದರೆ ಗಾದ್ ಪ್ರವಾದಿಯು ದಾವೀದನಿಗೆ, “ನೀನು ಕೋಟಿಯಲ್ಲಿರಬೇಡ. ಯೆಹೂದಿರ ದೇಶಕ್ಕೆ ಹೋಗು” ಎಂದು ಹೇಳಿದನು. ಅದುದರಿಂದ ದಾವೀದನು ಹೆರೆತ್ ಅರಣ್ಯಕ್ಕೆ ಹೋರಬುಹೋದನು.

ಸೌಲನಿಂದ ಅಹಿಮೆಲಿಕನ ಕುಟುಂಬದ ನಾಶನ

“ದಾವೀದನ ಮತ್ತು ಅವನ ಜನರ ಬಗ್ಗೆ ಜನರು ತಿಳಿದಿದ್ದಾರೆಂಬುದು ಸೌಲನಿಗೆ ಗೊತ್ತಾಯಿತು. ಗಿಬಿಯ ಬಿಟ್ಟದ ಮೇಲಿನ ಮರದ ಕೆಳಗೆ ಸೌಲನು ಕುಳಿತ್ತಿದ್ದನು. ಸೌಲನ ಕೈಯಲ್ಲಿ ಭಚ್ಚಿಯತ್ತು. ಸೌಲನ ಅಧಿಕಾರಿಗಳಿಲ್ಲ ಅವನ ಸುತ್ತಲೂ ನಿಂತಿದ್ದರು.⁵ ಸೌಲನು ತನ್ನ ಸುತ್ತಲೂ ನಿಂತಿದ್ದ ಅಧಿಕಾರಿಗಳಿಗೆ, “ಬೆಂಬ್ಯಾಮೀನನ ಜನರೇ, ಕೇಳಿ! ಇವಯನ ಮಗನಾದ ದಾವೀದನು ನಿಮಗೆ ಹೊಲಿಗಳನ್ನೂ ದಾಕ್ಷಿತೋಽಗಳನ್ನೂ ಕೊಡುತ್ತಾನೆಂದು ತಿಳಿದಿರುವಿರಾ? ದಾವೀದನು ನಿಮಗೆ ಸಹಸ್ರದಳಾಧಿಪತಿಯಾಗಿ ಮತ್ತು ಶತದಳಾಧಿಪತಿಯಾಗಿ ಬಡ್ಡಿ ನೀಕು ತ್ವಾನೆಂದು ನೀವು ತಿಳಿದಿರುವಿರಾ? ನೀವು ನನ್ನ ವಿರುದ್ಧವಾಗಿ ಸಂಭನಡುತ್ತಿರುವಿರಿ! ನೀವು ರಹಸ್ಯಯೋಜನೆಗಳನ್ನು ಮಾಡಿದ್ದೀರಿ. ನನ್ನ ಮಗ ಯೋನಾತಾನನ ಬಗ್ಗೆ ನಿಮ್ಮಲ್ಲಿ ಬಬ್ಬರೂ ನನಗೆ ತಿಳಿಸಲಿಲ್ಲ! ಅವನು ಇವಯನ ಮಗನ ಜೊತೆ ಬಪ್ಪಂದ ಮಾಡಿಕೊಂಡಿದ್ದಾನೆಂದು ನಿಮ್ಮಲ್ಲಿ ಬಬ್ಬರೂ ನನಗೆ ಜೊತೆ ಜಿಂತಿಸುವುದಿಲ್ಲ! ನನ್ನ ಮಗ ಯೋನಾತಾನನು ದಾವೀದನನ್ನು ಪ್ರೋತ್ಸಾಹಿಸಿದ್ದಾನೆಂದು ನಿಮ್ಮಲ್ಲಿ ಬಬ್ಬರೂ ನನಗೆ ತಿಳಿಸಲಿಲ್ಲ. ಅಡಗಿಕೊಂಡು ನನ್ನ ಮೇಲೆ ಆಕ್ರಮಣ ಮಾಡುವಂತೆ ನನ್ನ ಸೇವಕನಾದ ದಾವೀದನಿಗೆ

ಯೋಜನಾತಾನನು ಹೇಳಿಕೊಟ್ಟಿದ್ದಾನೆ! ಈಗ ದಾವೀದನು ಮಾಡುತ್ತಿರುವುದು ಅದನ್ನೇ!” ಎಂದು ಹೇಳಿದನು.

⁹ ಸೌಲನ ಅಧಿಕಾರಿಗಳೊಂದಿಗೆ ಎದೋಮ್ಮುನಾದ ದೋರೀಗನು ನಿಂತಿದ್ದನು. ದೋರೀಗನು, “ನಾನು ನೋಬಿನಲ್ಲಿ ಇವರು ಮಾನಸನ್ನು ನೋಡಿದೆನು. ದಾವೀದನು ಅಹಿಂಕಾರಣ ಮಾನಸದ ಅಹಿಂಕಾರಣ ನಿನ್ನ ನೋಡಲು ಬಂದಿದ್ದನು. ¹⁰ ಅಹಿಂಕಾರಣ ದಾವೀದನಿಗೆ ಅಹಿಂಕಾರಣ ನಿನ್ನ ಕೊಟ್ಟನು; ಫಿಲಿಪ್ಪಿಯನಾದ ಗೊಲಾತ್ಯತನೆ ಖಚಿತವನ್ನೂ ಕೊಟ್ಟನು” ಎಂದು ಹೇಳಿದನು.

¹¹ ಆಗ ರಾಜನಾದ ಸೌಲನು ಯಾಜಕರನ್ನು ತನ್ನ ಹತ್ತಿರ ರಕ್ತ ಕರೆತರಲು ಕೆಲವು ಜನರಿಗೆ ಅವಷ್ಟಾರೋಧಿಸ್ತನು. ಸೌಲನು, ಅಹಿಂಕಾರಣ ಮಾನಸದ ಅಹಿಂಕಾರಣ ನಿನ್ನ ಅವನ ಎಲ್ಲ ಬಂಧುಗಳನ್ನೂ ಕರೆತರಲು ಅವರಿಗೆ ಹೇಳಿದನು. ಅಹಿಂಕಾರಣ ಬಂಧುಗಳು ನೋಬಿನಲ್ಲಿ ಯಾಜಕರಾಗಿದ್ದರು. ಅವರೆಲ್ಲ ರಾಜನ ಹತ್ತಿರ ರಕ್ತ ಬಂದರು. ¹² ಸೌಲನು ಅಹಿಂಕಾರಣ ಕಿಗಿಗೆ, “ಅಹಿಂಕಾರಣ ಮಾನಸೇ, ಈಗ ನನ್ನ ಮಾತನ್ನು ಕೇಳು” ಎಂದು ಹೇಳಿದನು.

ಅಹಿಂಕಾರಣ, “ಆಗಲೀ, ಸ್ವಾಮಿ” ಎಂದು ಉತ್ತರಿಸಿದನು.

¹³ ಸೌಲನು ಅಹಿಂಕಾರಣ ಕಿಗಿಗೆ, “ನೀನು ಮತ್ತು ಇವರು ಮಗ ನನ್ನ ವಿರುದ್ಧ ರಹಸ್ಯಯೋಜನೆಗಳನ್ನು ಏಕೆ ಮಾಡಿದಿರಿ? ನೀನು ದಾವೀದನಿಗೆ ರೂಟ್ಟಿಯನ್ನು ಖಚಿತವನ್ನೂ ಕೊಟ್ಟಿ ನೀನು ಅವನಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ಈಗ ದಾವೀದನು ನನ್ನ ಮೇಲೆ ಆಕ್ರಮಣ ಮಾಡಲು ಕಾಯುತ್ತಿದ್ದಾನೆ!” ಎಂದು ಹೇಳಿದನು.

¹⁴ ಅಹಿಂಕಾರಣ ಕಿಗೆ, “ದಾವೀದನು ನಿನೀಗೆ ಒಳಳ ನಂಬಿ ಗಸ್ತಾಗಿದ್ದಾನೆ. ದಾವೀದನವ್ಯಾಪ್ತಿ ನಂಬಿಗಸ್ತಿನು ನಿನ್ನ ಇತರ ಅಧಿಕಾರಿಗಳಲ್ಲಿ ಇಲ್ಲವೇ ಇಲ್ಲ. ದಾವೀದನು ನಿನ್ನ ಸ್ವಂತ ಅಳಿಯ. ದಾವೀದನು ನಿನ್ನ ಅಂಗರಕ್ಷಕರ ದಳಪತಿ. ದಾವೀದನನ್ನು ನಿನ್ನ ಸ್ವಂತ ಕುಟುಂಬವೆಲ್ಲ ಗೌರವಿ ಸುತ್ತದೆ. ¹⁵ ದಾವೀದನಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದು ಅದು ಮೊದಲನೆಯ ಸಲವಂತೂ ಅಲ್ಲವೇ ಅಲ್ಲ. ನನ್ನ ಮೇಲಾಗಲೀ ನನ್ನ ಬಂಧುಗಳ ಮೇಲಾಗಲೀ ತಪ್ಪು ಹೊರಿಸಬೇಕ ನಾವೆಲ್ಲ ನಿನ್ನ ಸೇವಕರು. ಈಗ ಏನು ನಡೆಯುತ್ತಿದೆಯೋ ಅದು ನನಗೆ ಸ್ವಲ್ಪವೂ ತಿಳಿದಿಲ್ಲ” ಎಂದು ಉತ್ತರಿಸಿದನು.

¹⁶ ಆದರೆ ರಾಜನು, “ಅಹಿಂಕಾರಣನೇ, ನೀನು ಮತ್ತು ನಿನ್ನ ಬಂಧುಗಳಲ್ಲರೂ ನಾಯಿಲೇಬೇಕು!” ಎಂದು ಹೇಳಿದನು. ¹⁷ ನಂತರ ರಾಜನು ತನ್ನ ಸಿವಾಯಿಗಳಿಗೆ, “ನೀವು ಹೋರಿ ಯಿಹೋವನ ಯಾಜಕರನ್ನು ಕೊಂಡುಹಾಕಿ.

ಅವರು ದಾವೀದನ ಪಕ್ಷ ವಹಿಸಿದ್ದಾರೆ. ದಾವೀದನು ಓಡಿ ಹೋಗುತ್ತಿರುವುದು ತಿಳಿದಿದ್ದರೂ ಅವರು ನನಗೆ ತಿಳಿಸಲಿಲ್ಲ!” ಎಂದನು.

ಆದರೆ ಯೆಹೋವನ ಯಾಜಕರನ್ನು ಕೊಲ್ಲಲು ಸ್ವೇಸಿಕರು ನಿರಾಕರಿಸಿದರು.

¹⁸ ಆದ್ದರಿಂದ ರಾಜನು ದೋರೀಗನಿಗೆ, “ನೀನು ಹೋರಿ ಯಾಜಕರನ್ನು ಕೊಂಡುಹಾಕು” ಎಂದು ಹೇಳಿದನು. ಆದ್ದರಿಂದ ಎದೋಮ್ಮುನಾದ ದೋರೀಗನು ಹೋರಿ ಆ ದಿನ ಎಂಭತ್ತೆಯ ಮಂದಿ ಯಾಜಕರನ್ನು ಕೊಂಡನು. ¹⁹ ನೋಬಿ ಪಟ್ಟಿಂಬ ಯಾಜಕರ ನಗರ ವಾಗಿತ್ತು. ದೋರೀಗನು ನೋಬಿ ಪಟ್ಟಿಂಬ ಎಲ್ಲ ಜನರನ್ನೂ ಅಂದರೆ ಗಂಡೆಸರನ್ನೂ ಹೆಂಗಸರನ್ನೂ ಮತ್ತು ಇನ್ನೂ ಹಸುಗಳನ್ನೂ ತನ್ನ ಖಚಿದಿಂದ ಹೊಂದುಹಾಕಿದನು. ದೋರೀಗನು ಅವರ ಹಸುಗಳನ್ನೂ ಕತ್ತಿಗಳನ್ನೂ ಕುರಿಗಳನ್ನೂ ಹೊಂದುಬಿಟ್ಟನು.

²⁰ ಆದರೆ ಎಬ್ಬಾತಾರನು ತಪ್ಪಿಸಿಕೊಂಡನು. ಎಬ್ಬಾತಾರನು ಅಹಿಂಕಾರಣ ಮಗ. ಅಹಿಂಕಾರಣ ಅಹಿಂಕಾರಣ ಮಾನಸದ ಮಗ. ಎಬ್ಬಾತಾರನು ಓಡಿಹೋರಿ ದಾವೀದನ ಜೊತೆ ಸೇರಿಕೊಂಡನು. ²¹ ಯೆಹೋವನ ಯಾಜಕರನ್ನು ಸೌಲನು ಕೊಲ್ಲಿಸಿದನೆಂದು ಎಬ್ಬಾತಾರನು ದಾವೀದನಿಗೆ ತಿಳಿಸಿದನು. ²² ಆಗ ದಾವೀದನು ಎಬ್ಬಾತಾರನಿಗೆ, “ನಾನು ಎದೋಮ್ಮುನಾದ ದೋರೀಗನನ್ನು ಆ ದಿನ ನೋಬಿ ಪಟ್ಟಿಂಬಲ್ಲಿ ನೋಡಿದೆ. ಅವನು ಸೌಲನಿಗೆ ತಿಳಿಸುತ್ತಾನೆಂದು ನನಗೆ ಗೊತ್ತಿತ್ತು! ನಿನ್ನ ತಂದೆಯ ಕುಟುಂಬದ ಮರಣಕ್ಕೆ ನಾನೇ ಕಾರಣ. ²³ ನಿನ್ನನ್ನು ಕೊಲ್ಲಲು ಯಾವ ಮನುಷ್ಯ ಬಯಸಿ ರುವನೋ ಅವನು ನನ್ನನ್ನು ಸಹ ಕೊಲ್ಲಲು ಬಯಸಿದ್ದಾನೆ. ನನ್ನ ಜೊತೆಯಲ್ಲಿರು. ಆಗ ನೀನು ಸುರಕ್ಷಿತವಾಗಿರುವೆ” ಎಂದು ಹೇಳಿದನು.

ಕೆಯೀಲಾದಲ್ಲಿ ದಾವೀದನು

23 ಜನರು ದಾವೀದನಿಗೆ, “ನೋಡು, ಫಿಲಿಪ್ಪಿಯರು ಕೆಯೀಲಾದವರ ವಿರುದ್ಧ ಹೋರಾಡುತ್ತಿದ್ದಾರೆ; ಅವರು ಕಣದಿಂದ ಧಾನ್ಯವನ್ನು ಸೂರೆ ಮಾಡುತ್ತಿದ್ದಾರೆ” ಎಂದು ಹೇಳಿದನು.

² ದಾವೀದನು, “ನಾನು ಹೋರಿ ಈ ಫಿಲಿಪ್ಪಿಯರಾಡನಿಗೆ ನೋಬಿಯನ್ನು ಕೊಂಡನು ಹೇಳಿದನು.

ಯೆಹೋವನ ದಾವೀದನಿಗೆ, “ಹೋಗು ಫಿಲಿಪ್ಪಿಯರ ಮೇಲೆ ಆಕ್ರಮಣ ಮಾಡು. ಕೆಯೀಲಾವನ್ನು ರಕ್ಷಿಸು” ಎಂದು ಹೇಳಿದನು. ³ ಆದರೆ ದಾವೀದನ ಜನರು ಅವನಿಗೆ, “ನೋಡು, ನಾವು ಯೆಹೋವನನ್ನು ಹೇಳಿದನು ಹೆದರಿರುವೆ. ಫಿಲಿಪ್ಪಿಯರ ಸ್ವೇಚ್ಛಾದೀಯಾ ಅಲ್ಲಿಗೆ

ನಾವು ಹೋದರೆ, ಇನ್ನೆಷ್ಟು ಹೆದರುತ್ತೇವೆ ಎಂಬುದನ್ನು ಯೋಚಿಸುವು” ಎಂದರು.

⁴ ದಾವೀದನು ಮತ್ತೆ ಯೆಹೋವನನ್ನು ಕೇಳಿದನು. ಯೆಹೋವನು ದಾವೀದನಿಗೆ, “ಕೆಯೀಲಾಕ್ಕೆ ಹೋಗು. ಫಿಲಿಪ್ಪಿಯರನ್ನು ಸೋರಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು. ⁵ಹೀಗೆ ದಾವೀದನು ಮತ್ತು ಅವನ ಜನರು ಕೆಯೀಲಾಕ್ಕೆ ಹೋದರು. ದಾವೀದನ ಜನರು ಫಿಲಿಪ್ಪಿಯರೂಡನೆ ಹೋರಾಡಿ ಅವರನ್ನು ಸೋರಿಸಿ ಅವರ ಹಸುಗಳನ್ನು ವಶಪಡಿಸಿ ಕೊಂಡರು. ದಾವೀದನು ಈ ರೀತಿಯಲ್ಲಿ ಕೆಯೀಲಾದ ಜನರನ್ನು ರಕ್ಷಿಸಿದನು. ⁶(ಎಭ್ಯಾತಾರನು ದಾವೀದನ ಹತ್ತಿರಕ್ಕೆ ಒಂದಿಕೊಂಡಿಗೆ ಒಂದು ಪಷೋದನ್ನು ತೇಗೆದುಹೋಂಡಿದ್ದನು.)

⁷ ದಾವೀದನು ಈಗ ಕೆಯೀಲಾದಲ್ಲಿದ್ದಾನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು, “ದೇವರು ದಾವೀದನನ್ನು ನಿನಗೆ ಹೋಟಿದ್ದಾನೆ! ದಾವೀದನು ತಾನಾಗಿಯೇ ಸಿಕ್ಕಿಹಾಕಿಕೊಂಡಿದ್ದಾನೆ. ಅವನು, ಬಾಗಿಲುಗಳಿರುವ ಹಾಗೂ ಕೆಳ್ಳಿಂದ ಸಲಾಗೆಗಳಿಂದ ಬೀಗ ಹಾಕಬಲ್ಲ ಬಾಗಿಲುಗಳಿರುವ ಪಟ್ಟಣದೂಳಕ್ಕೆ ಹೋಗಿದ್ದಾನೆ” ಎಂದು ಹೇಳಿದನು. ⁸ಸೌಲನು ಯುದ್ಧಕ್ಕಾಗಿ ತನ್ನ ಸ್ವೇಷವನ್ನೆಲ್ಲ ಒಟ್ಟಿಗೆ ಕರೆದನು. ದಾವೀದನನ್ನೂ ಅವನ ಜನರನ್ನೂ ಆಕ್ರಮಿಸಲು ಕೆಯೀಲಾಕ್ಕೆ ಹೋಗಲು ಅವರೆಲ್ಲ ಸಿದ್ಧಗೊಂಡರು.

⁹ಸೌಲನು ತನ್ನ ವಿರುದ್ಧವಾಗಿ ಉಪಾಯಗಳನ್ನು ಮಾಡುತ್ತಿದ್ದಾನೆಂಬುದು ದಾವೀದನಿಗೆ ತಿಳಿಯಲು. ಅಗ ದಾವೀದನು ಯಾಜಕನಾದ ಎಭ್ಯಾತಾರನಿಗೆ, “ಎಷೋದನ್ನು ತೇಗೆದುಹೋಂಡ ಬಾ” ಎಂದನು.

¹⁰ ದಾವೀದನು, “ಇಸ್ಲೇಲರ ದೇವರಾದ ಯೆಹೋವನೇ, ಸೌಲನು ನನಗಾಗಿ ಕೆಯೀಲಾಕ್ಕೆ ಬರುತ್ತಾನೆಂಬುದೂ ಈ ಪಟ್ಟಣವನ್ನು ನಾಶಗೊಳಿಸುತ್ತಾನೆಂಬುದೂ ತಿಳಿಯಲು. ¹¹ಸೌಲನು ಕೆಯೀಲಾಕ್ಕೆ ಬರುತ್ತಾನೆಯೇ? ಕೆಯೀಲಾದ ಜನರು ನನ್ನನ್ನು ಸೌಲನಿಗೆ ಒಪ್ಪಿಸುತ್ತಾರೆಯೇ? ಇಸ್ಲೇಲರ ದೇವರಾದ ಯೆಹೋವನೇ, ನಾನು ನಿನ್ನ ಸೇವಕ! ದಯವಿಟ್ಟು ನನಗೆ ತಿಳಿಸಿ!” ಎಂದು ವ್ರಾತ್ರಿಸಿದನು.

ಯೆಹೋವನು, “ಸೌಲನು ಬರುತ್ತಾನೆ”, ಎಂದು ಉತ್ತರಿಸಿದನು.

¹² ಅನ್ತರ ದಾವೀದನು, “ಕೆಯೀಲಾದ ಜನರು ನನ್ನನ್ನೂ ನನ್ನ ಜನರನ್ನೂ ಸೌಲನಿಗೆ ಒಪ್ಪಿಸುತ್ತಾರಿಯೇ?” ಎಂದು ಹೇಳಿದನು.

ಯೆಹೋವನು, “ಅವರು ಒಪ್ಪಿಸುತ್ತಾರೆ” ಎಂದನು.

¹³ ಆದ್ದರಿಂದ ದಾವೀದನು ಮತ್ತು ಅವನ ಜನರು ಕೆಯೀಲಾವನ್ನು ಬಿಟ್ಟುಹೋದರು. ದಾವೀದನ ಜೊತೆ

ಯಲ್ಲಿ ಸುವಾರು ಅರುನೂರು ಜನರಿದ್ದರು. ದಾವೀದನು ಮತ್ತು ಅವನ ಜನರು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಿದ್ದರು. ದಾವೀದನು ಕೆಯೀಲಾದಿಂದ ತಪ್ಪಿಸಿ ಕೊಂಡು ಹೋದನೆಂಬುದು ಸೌಲನಿಗೆ ತಿಳಿಯಲು. ಆದ್ದರಿಂದ ಸೌಲನು ಆ ನಗರಕ್ಕೆ ಹೋಗಲಿಲ್ಲ:

ಸೌಲನು ದಾವೀದನನ್ನು ಅಟಿಸಿಕೊಂಡ ಹೋಗುವನು

¹⁴ ದಾವೀದನು ಜೀಫ್ ಅರಣ್ಯದಲ್ಲಿರುವ ಬೆಟ್ಟ ಪ್ರದೇಶವಾದ ಆಶ್ರಯಗಿರಿಗಳಲ್ಲಿ ಅಡಗಿಕೊಂಡಿದ್ದನು. ಸೌಲನು ಪ್ರತಿದಿನವೂ ದಾವೀದನಿಗಾಗಿ ಹುಡುಕುತ್ತಿದ್ದನು, ಆದರೆ ದಾವೀದನನ್ನು ಹಿಡಿಯಲು ಯೆಹೋವನು ಸೌಲನಿಗೆ ಅವಕಾಶ ಕೊಡಿಲ್ಲ.

¹⁵ ದಾವೀದನು ಜೀಫ್ ಅರಣ್ಯದ ಹೋರೆವಡಲ್ಲಿ ದ್ದನು. ಸೌಲನು ತನ್ನನ್ನು ಕೊಲ್ಲಲು ಬರುತ್ತಾನೆಂದು ದಾವೀದನು ಹೆದರಿದ್ದನು. ¹⁶ ಆದರೆ ಸೌಲನು ಮಗನಾದ ಯೋನಾತಾನನು ಹೋರೆಕಿಗೆ ಹೋಗಿ ದಾವೀದನನ್ನು ಸಂಧಿ ದೇವರಲ್ಲಿ ಹೆಚ್ಚು ನಂಬಿಕೆಯನ್ನಿಡುವರೆ ಅವನನ್ನು ಪ್ರೌತ್ಸಾಹಿಸಿ, ¹⁷ “ಹೆದರಬೇಡ ನನ್ನ ತಂದೆಯಾದ ಸೌಲನು ನಿನಗೆ ತೊಂದರೆ ಮಾಡುವುದಿಲ್ಲ; ನೀನು ಇಸ್ತೇರೆನ ರಾಜನಾಗುವೆ! ನಾನು ನಿನಗೆ ಎರಡನೆಯವನಾಗುತ್ತೇನೆ. ಇದು ನನ್ನ ತಂದೆಗೂ ಸಹ ತಿಳಿದಿದೆ” ಎಂದು ಹೇಳಿದನು.

¹⁸ ಯೋನಾತಾನನು ಮತ್ತು ದಾವೀದನ ಯೆಹೋವನ ಸನ್ನಿಧಿಯಲ್ಲಿ ಒಂದು ಒಡಂಬಿಕೆಯನ್ನು ಮಾಡಿಕೊಂಡರು. ನಂತರ ಯೋನಾತಾನನು ಮನಸೆಗೆ ಹೋದನು. ದಾವೀದನು ಹೋರೆಹಿನಲ್ಲಿ ನೇಲಿಸಿದನು.

ದಾವೀದನ ಬಗ್ಗೆ ಜೀಫಿನ ಜನರು ಸೌಲನಿಗೆ ತಿಳಿಸಿದರು

¹⁹ ಜೀಫಿನ ಜನರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಒಂದು, “ದಾವೀದನು ನಮ್ಮ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದಾನೆ. ಅವನು ಹೋರೆಹಿನ ಹೋಟಿಯಲ್ಲಿದ್ದಾನೆ. ಅವನು ಜೀಸಿಮೋನನ ದಕ್ಷಿಣಕ್ಕಿರುವ ಹಕೀಲಾ ಬೆಟ್ಟದ ಮೇಲಿದ್ದಾನೆ. ಈಗ ರಾಜನೇ, ನಿನಗಿಷ್ಟ ಬಂದಾಗ ಯಾವ ಸಮಯದಲ್ಲಿ ಆಗಲಿ ಬಂದುಬಿಡು. ದಾವೀದನನ್ನು ನಿನಗೆ ಒಪ್ಪಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

²⁰ ಸೌಲನು, “ನೀವು ನನಗೆ ಸಹಾಯ ಮಾಡುತ್ತಿರುವ ದಶಾಗ್ಯಾ ದೇವರು ನಿಮ್ಮನ್ನು ಆಶೀರ್ವಣಿಸಿದೆ. ²¹ ಹೋಗಿ, ಅವನ ಬಗ್ಗೆ ಹೆಚ್ಚು ತಿಳಿದುಕೊಳ್ಳಿ, ದಾವೀದನು ಎಲ್ಲಿ ನೇಲಿಸಿದ್ದಾನೆಂಬುದನ್ನೂ ಅವನನ್ನು ಸೋರಿದವರು ಯಾರೆಂಬುದನ್ನೂ ಕಂಡುಹಿಡಿಯಿರಿ. ಅವನು ಬಹಳ ಯುಕ್ತಿವಂತನಾಗಿದ್ದಾನೆ. ²² ದಾವೀದನು ಅಡಗಿಕೊಳ್ಳತಕ್ಕ

ಎಲ್ಲ ಸ್ಥಳಗಳನ್ನು ಕಂಡುಹಿಡಿಯಿರಿ. ನೀವು ಹಿಂದಿರುಗಿ ನನ್ನ ಬಳಿಗೆ ಬಂದು ಎಲ್ಲವನ್ನು ನನಗೆ ತಿಳಿಸಿ. ಅನಂತರ ನಾನು ನಿವ್ಯಾಂದಿಗೆ ಬರುತ್ತೇನೆ. ದಾವೀದನು ಆ ವ್ಯಾಂತ್ಯ ದಲ್ಲಿದ್ದರೆ, ನಾನು ಅವನನ್ನು ಕಂಡುಹಿಡಿಯುತ್ತೇನೆ. ಅವನು ಯೆಹೂದ ಕುಲಗಳಲ್ಲಿ ಎಲ್ಲೇ ಇದ್ದರೂ ಸಹ ನಾನು ಅವನನ್ನು ಕಂಡುಹಿಡಿಯುತ್ತೇನೆ” ಎಂದು ಹೇಳಿದನು.

²⁴ನಂತರ ಜೀಫಿನ ಜನರು ಜೀಫಿಗೆ ಹಿಂದಿರುಗಿದರು. ಸೌಲನು ಅನಂತರ ಅಲ್ಲಿಗೆ ಹೋದನು.

ದಾವೀದನು ಮತ್ತು ಅವನ ಜನರು ಮಾರ್ಪೋನ್ ಅರಣ್ಯದ ದಕ್ಷಿಣ ದಿಕ್ಕಿನಲ್ಲಿರುವ ಜೀಸಿಮೋನಿನ ಮರಳು ಗಾಡಿನ ವ್ಯಾಂತ್ಯದಲ್ಲಿದ್ದರು. ²⁵ಸೌಲನು ಮತ್ತು ಅವನ ಜನರು ದಾವೀದನನ್ನು ನೋಡಲು ಹೋದರು. ಆದರೆ ದಾವೀದನನ್ನು ಜನರು ವಚ್ಚಿಸಿದರು. ಸೌಲನು ಅವನನ್ನು ಹುಡುಕುತ್ತಿರುವನೆಂದು ಜನರು ಅವನಿಗೆ ಹೇಳಿದರು. ದಾವೀದನು ಮಾರ್ಪೋನಿನ ಅರಣ್ಯದಲ್ಲಿರುವ ಕಡಿ ದಾದ ಬೆಟ್ಟಕ್ಕೆ ಹೋದನು. ದಾವೀದನು ಮಾರ್ಪೋನಿನ ಅರಣ್ಯಕ್ಕೆ ಹೋದನೆಂಬ ದಾನನ್ನು ಕೇಳಿದ ಸೌಲನು ದಾವೀದನನ್ನು ಕಂಡು ಹಿಡಿಯಲು ಆ ಸ್ಥಳಕ್ಕೆ ಹೋದನು.

²⁶ಸೌಲನು ಬೆಟ್ಟದ ಬಂದು ದಿಕ್ಕಿನಲ್ಲಿದ್ದನು. ದಾವೀದ ಮತ್ತು ಅವನ ಜನರು ಅದೇ ಬೆಟ್ಟದ ಮತ್ತೊಂದು ದಿಕ್ಕಿನಲ್ಲಿದ್ದರು. ದಾವೀದನು ಸೌಲನಿಂದ ದೂರ ಹೋಗಲು ತಪಕಿಸುತ್ತಿದ್ದನು. ದಾವೀದನನ್ನು ಅವನ ಜನರೊಡನೆ ಬಂಧಿಸಲು ಸೌಲನಿಂದ ದೂರ ಹೋಗಲು ತಪಕಿಸುತ್ತಿದ್ದನು.

²⁷ಆದರೆ ಸೌಲನು ಬಳಿಗೆ ಒಬ್ಬ ಸಂದೇಶಕೆನು ಬಂದು, “ಫಿಲಿಪ್ಪಿಯರು ನಮ್ಮನ್ನು ಆಕುಮಣ ಮಾಡುತ್ತಿದ್ದಾರೆ, ಬೇಗಾ ಭಾ!” ಎಂದು ಹೇಳಿದನು.

²⁸ಅದ್ದರಿಂದ ದಾವೀದನನ್ನು ಅಟ್ಟಿಸಿಕೊಂಡು ಹೋಗುವುದನ್ನು ಸೌಲನು ನಿಲ್ಲಿಸಿ ಫಿಲಿಪ್ಪಿಯರೊಡನೆ ಹೋರಾಡಲು ಹೋದನು. ಆದುದರಿಂದಲೇ ಜನರು ಆ ಜಾಗವನ್ನು “ತಡೆ ಬಂಡೆ” ಎಂದು ಕರೆಯುತ್ತಾರೆ. ²⁹ದಾವೀದನು ಮಾರ್ಪೋನ್ ಅರಣ್ಯವನ್ನು ಬಿಟ್ಟ ಪಂಗಡಿಯ ಗಿರಿಗಳಿಗೆ ಹೋದನು.

ದಾವೀದನಿಂದ ಸೌಲನಿಗಾದ ಅವಮಾನ

24 ಸೌಲನು ಫಿಲಿಪ್ಪಿಯರನ್ನು ಅಟ್ಟಿಸಿಕೊಂಡು ಹೋಗಿ ಒಡಿಸಿದನಂತರ, ಅವನಿಗೆ ಜನರು, “ದಾವೀದನು ಪಂಗಡಿಯ ಹತ್ತಿರದ ಮರಳುಗಾಡಿ ನಲ್ಲಿದ್ದನೇ” ಎಂದು ಹೇಳಿದರು.

²ಇಸ್ರೇಲಿನ ಮೂರು ಸಾವಿರ ಜನರನ್ನು ಸೌಲನು ಆರಿಸಿದನು. ಸೌಲನು ಈ ಜನರೊಂದಿಗೆ ದಾವೀದನನ್ನು ಮತ್ತು ಅವನ ಜನರನ್ನು ಹುಡುಕಲು ಆರಂಭಿಸಿದನು.

ಅವರು ಕಾಡುಹೋತದ ಬಂಡಿಗಳ ಹತ್ತಿರ ಹುಡಕಿದರು.

³ಸೌಲನು ರೆಸ್ಯೆಯ ಪಕ್ಕದ ಕುರಿದೊಡ್ಡಿಗೆ ಬಂದನು. ಅಲ್ಲಿಗೆ ಸಮೀಪದಲ್ಲಿ ಬಂದು ಗವಿಯಲ್ಲಿತ್ತು. ಸೌಲನು ಶೌಚಕ್ಕೊಂಡ್ರೆ ಗವಿಯ ಬಳಗಡೆಗೆ ಹೋದನು. ದಾವೀದ ಮತ್ತು ಅವನ ಜನರು ಅದೇ ಗವಿಯ ಹಿಂದಗಡೆ ಅಡಗಿಕೊಂಡಿದ್ದರು. ⁴ಜನರು ದಾವೀದನಿಗೆ, “ಯೆಹೋವನು ಈ ದಿನವನ್ನೇ ಕುರಿತು ನಿನ್ನೂಂದಿಗೆ ಮಾತನಾಡಿದನು. ಯೆಹೋವನು ನಿನಗೆ, ‘ನಾನು ನಿನ್ನ ಶತ್ರುವನ್ನು ನಿನಗೆ ಬಿಟ್ಟಿಸುತ್ತೇನೆ. ನಿನ್ನ ಇಷ್ಟದಂತೆ ಶತ್ರು, ವಿಗೆ ಏನು ಬೇಕಾದರೂ ಮಾಡು’ ಎಂದು ಹೇಳಿದನು” ಎಂದರು.

ನಂತರ ದಾವೀದನು ಸೌಲನ ಹತ್ತಿರಕ್ಕೆ ತೆವಳುತ್ತಾ ಹೋಗಿ ಸೌಲನು ಅಂಗಿಯ ಬಂದು ಮೂಲೆಯನ್ನು ಕತ್ತಲಿಸಿದನು. ದಾವೀದನನ್ನು ಸೌಲನು ನೋಡಲಿಲ್ಲ.

⁵ತರುವಾಯ ಸೌಲನ ಅಂಗಿಯ ಮೂಲೆಯನ್ನು ಕತ್ತಲಿಸಿದ ಕ್ಷಾಗಿ ದಾವೀದನಿಗೆ ಅಸಮಾಧಾನವಾಯಿತು.

“ದಾವೀದನು ತನ್ನ ಜನರಿಗೆ, ‘ಸೌಲನು ಯೆಹೋವನಿಂದ ಅಭಿವೇಕಿಸಲ್ಪಟ್ಟವನೂ ನನ್ನ ರಾಜನೂ ಆಗಿರುವದರಿಂದ ನಾನು ಅವನ ವಿರುದ್ಧವಾಗಿ ಎನೂ ಮಾಡಬಾರದು!’” ಎಂದು ಹೇಳಿದನು. ⁶ದಾವೀದನು ತನ್ನ ಜನರನ್ನು ತಡೆಯಲು ಈ ಮಾತುಗಳನ್ನು ಹೇಳಿದನು. ಸೌಲನನ್ನು ಆಕ್ರಮಿಸಲು ದಾವೀದನು ತನ್ನ ಜನರಿಗೆ ಅಪಾಶ ಕೊಡಲಿಲ್ಲ.

ಸೌಲನು ಗವಿಯನ್ನು ಬಿಟ್ಟು ತನ್ನ ದಾರಿಯಲ್ಲಿ ಹೋರಬನು. ⁸ದಾವೀದನು ಗವಿಯಂದ ಹೋರಗೆ ಬಂದನು. ದಾವೀದನು ಸೌಲನಿಗೆ, “ಅರಸನೇ, ನನ್ನ ಬಡೆಯನೇ!” ಎಂದು ಕೂಗಿದನು.

ಸೌಲನು ಹಿಂದಿರುಗಿ ನೋಡಿದಾಗ ದಾವೀದನು ಅವನಿಗೆ ಸಾಪ್ಪಾಗಿ ನಮನ್ನಾರಮಾಡಿ, ⁹“ದಾವೀದನು ನಿನಗೆ ಕೇಡು ಮಾಡಲು ಸಂಖುಗಳನ್ನು ಮಾಡುತ್ತಿದ್ದನೇ” ಎಂಬುದಾಗಿ ಜನರು ಹೇಳುವಾಗ ನೀನು ಕೇಳುವುದೇಕೆ? ¹⁰ನಾನು ನಿನಗೆ ಕೇಡು ಮಾಡಲು ಇಷ್ಟಿಸುವುದಿಲ್ಲ! ನೀನು ಅದನ್ನು ನಿನ್ನ ಸ್ವಂತ ಕಳ್ಳಿಗಳಿಂದ ನೋಡಬಹುದು! ಈ ದಿನ ಗವಿಯಲ್ಲಿ ಯೆಹೋವನು ನಿನ್ನನ್ನು ನನಗೆ ಬಿಟ್ಟಿಸಿದ್ದನು. ಆದರೆ ನಾನು ನಿನ್ನನ್ನು ಕೊಲ್ಲಲು ನಿರಾಕರಿಸಿದೆ. ನಾನು ನಿನಗೆ ದಯಾಳುವಾಗಿದೆ. ‘ನಾನು ನನ್ನ ಒಡೆಯ ನಿಗೆ ಕೇಡು ಮಾಡುವುದಿಲ್ಲ, ಸೌಲನು ಯೆಹೋವನಿಂದ ಅಭಿವೇಕಿಸಲ್ಪಟ್ಟ ರಾಜಿ’¹¹ನನ್ನ ಕೈಯಲ್ಲಿರುವ ಚಂಡಿಯನ್ನು ನೋಡು. ನಾನು ನಿನ್ನ ಅಂಗಿಯ ಮೂಲೆ ಯನ್ನು ಕತ್ತಲಿಸಿಹಾಕಿದೆ. ನಾನು ನಿನ್ನನ್ನು ಕೊಲ್ಲಬಹುದಿತ್ತು, ಆದರೆ ಕೊಲ್ಲಲಿಲ್ಲ! ನೀನು ಇದನ್ನು ಅಧರ ಮಾಡಿಕೊಳ್ಳಬೇಕೆಂದು ನಾನು ಬಯಸಿದ್ದೇನೆ. ನಾನು ನಿನ್ನ ವಿರುದ್ಧವಾಗಿ ಯಾವ ಸಂಚನ್ನೂ ಮಾಡುತ್ತಿಲ್ಲವೆಂದು

ನಿಂನು ತಿಳಿದುಕೊಳ್ಳಬೇಕಾಗಿದೆ! ನಾನು ನಿನಗೆ ಯಾವ ತಪ್ಪೆನ್ನೂ ಮಾಡಿಲ್ಲ! ಅದರೆ ನಿಂನು ನನ್ನನ್ನು ಹುಡುಕುತ್ತಿರುವೆ; ನನ್ನನ್ನು ಕೊಲ್ಲಲು ಪ್ರಯೋಜಿಸುತ್ತಿರುವೆ.

¹² ಯೀಹೋವನೇ ನಮಗೆ ನಾಯಾ ಧೀಶನಾಗಿರಲಿ!

ನಿಂನು ಮಾಡಿರುವ ತಪ್ಪಿಗಾಗಿ ಯೀಹೋವನು ನಿನ್ನನ್ನು ದಂಡಿಸಲಿ. ಅದರೆ ನಾನು ನಿನ್ನುಡೆ ಹೋರಾಡುವ ದಿಲ್ಲ. ¹³ ಕೆಟ್ಟ ಕಾರ್ಯಗಳನ್ನು ಕೆಟ್ಟ ಜನರೇ ಮಾಡುತ್ತಾರೆ! ಎಂಬ ಹಳೆಯ ನಾಣ್ಯದಿಯೋಂದಿದೆ. ನಾನು ಕೆಟ್ಟದ್ದನ್ನೇನೂ ಮಾಡಿಲ್ಲ! ನಾನು ಕೆಟ್ಟ ವ್ಯಕ್ತಿಯಲ್ಲ! ಅದ್ದರಿಂದ ನಾನು ನಿನಗೆ ಕೇಡು ಮಾಡುವುದಿಲ್ಲ! ¹⁴ ನಿಂನು ಯಾರನ್ನು ಅಟ್ಟಿಸಿಕೊಂಡು ಹೋಗುತ್ತಿರುವೆ? ಇಸ್ತೇಲರ ರಾಜನಾದ ನಿಂನು ಯಾರೋಂದಿಗೆ ಹೋರಾಡಬೇಕೆಂದಿರುವೆ? ನಿನಗೆ ಕೇಡು ಮಾಡಬಹುದಾದವನನ್ನು ನಿಂನು ಅಟ್ಟಿಸಿಕೊಂಡು ಹೋಗುತ್ತಿಲ್ಲ! ನಿಂನು ಸತ್ತ ನಾಯ ಯನ್ನೋ ಇಲ್ಲವೇ ಚಿಟ್ಟೆಯನ್ನೋ ಅಟ್ಟಿಸಿಕೊಂಡು ಹೋಗುತ್ತಿರುವೆ! ¹⁵ ಯೀಹೋವನೇ ನಮಿಷ್ಬಿರಿಗೂ ನಾಯಾ ಧೀಶನಾಗಿದ್ದ ತೀಪ್ರ ನಿಂಡಲಿ. ಯೀಹೋವನು ನನ್ನ ಪರವಾಗಿ ವಾದಿಸಿ ನಾನು ನಿಂತಿವಂತನೆಂದು ನಿರೂಪಿಸಿ ನನ್ನನ್ನು ನಿನ್ನಿಂದ ರಕ್ಷಿಸುತ್ತಾನೆ' ಎಂದು ಹೇಳಿದನು.

¹⁶ ದಾವೀದನು ಈ ಮಾತುಗಳನ್ನು ಹೇಳಿದಾಗ ಸೌಲನು, "ನನ್ನ ಮಗನಾದ ದಾವೀದನೇ, ಅದ ನಿನ್ನ ಧ್ವನಿಯೇ?" ಎಂದು ಹೇಳಿದನು. ನಂತರ ಸೌಲನು ಅಳಿಲಾರಂಭಿಸಿದನು. ಸೌಲನು ಒಹಳ ಅತ್ತನೆ. ¹⁷ ಸೌಲನು, "ನಿಂನೇ ನಿಂತಿವಂತನು. ನಾನು ತಪ್ಪ ಮಾಡಿದೆ. ನಿಂನು ನನಗೆ ಒಳ್ಳೆಯವನಾಗಿದ್ದೆ; ಅದರೆ ನಾನು ನಿನಗೆ ಕೆಟ್ಟ ವನಾದಿ. ¹⁸ ನಿಂನು ನನಗೆ ಮಾಡಿದ ಒಳ್ಳೆಯ ಕಾರ್ಯಗಳ ಬಗ್ಗೆ ನನಗೆ ತಿಳಿಸಿರುವೆ. ಯೀಹೋವನು ನನ್ನನ್ನು ನಿನ್ನ ಬಳಿಗೆ ಕರೆದುತ್ತಂದನು, ಅದರೆ ನಿಂನು ನನ್ನನ್ನು ಹೊಲ್ಲಲಿಲ್ಲ. ¹⁹ ಒಬ್ಬ ಮನುಷ್ಯನು ತನ್ನ ಶರ್ತುವನ್ನು ಹಿಡಿದು ಕೊಂಡರೆ, ಅವನಿಗೆ ಕೇಡನ್ನು ವಾಡದೆ ಕಳುಹಿಸಿ ಬಿಡುವನೇ? ಅವನು ಶರ್ತುವಿಗೆ ಒಳ್ಳೆಯದನ್ನು ಮಾಡುವುದಿಲ್ಲ. ನಿಂನು ನನಗೆ ಈ ದಿನ ಒಳ್ಳೆಯದನ್ನು ಮಾಡಿರುವದ ರಿಂದ ಯೀಹೋವನು ನಿನಗೆ ಒಳ್ಳೆಯದನ್ನು ಮಾಡಲಿ. ²⁰ ನಿಂನು ನೂತನ ರಾಜನಾಗುವೆಯಿಂಬಲು ನನಗೆ ತಿಳಿದಿದೆ. ಇಸ್ತೇಲ್ ರಾಜ್ಯವನ್ನು ನಿಂನು ಆಳುವೆ. ²¹ ಈಗ ನಿಂನು ನನಗೆ ಒಂದು ಪ್ರಮಾಣವನ್ನು ಮಾಡು. ನನ್ನ ವಂಶದವರನ್ನು ನಿಂನು ಕೊಲ್ಲಲುಪುದಿಲ್ಲವೆಂದು ಯೀಹೋವನೆ ಹೆಸರಿನಲ್ಲಿ ನನಗೆ ಪ್ರಮಾಣಮಾಡು. ನನ್ನ ತಂಡಿಯ ಕುಲದಲ್ಲಿ ನನ್ನ ಹೆಸರನ್ನು ನಾತಮಾಡುವುದಿಲ್ಲವೆಂದು ಪ್ರಮಾಣಮಾಡು" ಎಂದನು.

²² ಸೌಲನು ವಂಶದವರನ್ನು ಕೊಲ್ಲಲುಪುದಿಲ್ಲವೆಂದು ದಾವೀದನು ಪ್ರಮಾಣಮಾಡಿದನು. ನಂತರ ಸೌಲನು

ಮನಗೆ ಹಿಂದಿರುಗಿದನು. ದಾವೀದನು ಮತ್ತು ಅವನ ಜನರು ತಾವು ಅಡಗಿಕೊಂಡಿದ್ದ ಸ್ಥಳಕ್ಕೆ ಹೋರಚುಹೋದರು.

ದಾವೀದ ಮತ್ತು ನಾಬಾಲ*

25 ಸಮುದ್ರೇಲನು ಮರಣಹೋಂದಿದನು. ಇಸ್ತೇಲ ರೆಲ್ಲರು ಒಟ್ಟಾಗಿ ಸೇರಿ ಸಮುದ್ರೇಲನು ಮರಣಕ್ಕಾಗಿ ಗೋಳಾಡಿದರು. ಅವನ ಸಮುದ್ರೇಲನನ್ನು ಅವನ ನಿವಾಸವಿದ್ದ ರಾಮದಲ್ಲಿ ಸಮಾಧಿಮಾಡಿದರು. ನಂತರ ದಾವೀದನು ಪಾರಾನ್ ಮರಖಾಗಾಡಿಗೆ ಹೋದನು.

² ಮಾಹೋನ್ ನಲ್ಲಿ ಒಬ್ಬ ಮನುಷ್ಯನು ವಾಸಿಸುತ್ತಿದ್ದನು. ಈ ಮನುಷ್ಯನು ಒಹಳ ಶ್ರೀಮಂತನಾಗಿದ್ದನು. ಅವನು ಮೂರು ಸಾವಿರ ಕುರಿಗಳನ್ನೂ ಒಂದು ಸಾವಿರ ಅಡುಗಳನ್ನೂ ಹೊಂದಿದ್ದನು. ಅವನು ಕರ್ಮೇಲಿನಲ್ಲಿ ವ್ಯಾಪಾರ ಮಾಡುತ್ತಿದ್ದನು. ಒಮ್ಮೆ ಅವನು ಕುರಿಗಳ ತುಪ್ಪ ಟವನ್ನು ಕತ್ತಲಿಸುತ್ತಿದ್ದಕ್ಕಾಗಿ ಕರ್ಮೇಲಿಗೆ ಹೋಗಿದ್ದನು.

³ ಈ ಮನುಷ್ಯನ ಹೆಸರು ನಾಬಾಲ್. ಅವನ ಹೆಂಡತಿಯ ಹೆಸರು ಅಭೀಗ್ರೇಲ್. ಅಭೀಗ್ರೇಲ್ ಬುದ್ಧಿವಂತಭಾಗಿದ್ದಳು ಮತ್ತು ಸುಂದರವಾಗಿದ್ದಳು. ಅದರೆ ನಾಬಾಲನು ಕೂರಿಮತ್ತೆ ಕೀಳಾದ ವ್ಯಕ್ತಿ. ನಾಬಾಲನು ಕಾಲೇಬನ ಹುಟುಂಬಕ್ಕೆ ಸೇರಿದವನು.

⁴ ನಾಬಾಲನು ತನ್ನ ಕುರಿಗಳ ತುಪ್ಪಟವನ್ನು ಕತ್ತಲಿಸುತ್ತಿದ್ದಾನೆಂಬ ಸುದ್ದಿಯು ಮರಖಾಗಾಡಿನಲ್ಲಿದ್ದ ದಾವೀದಿಗೆ ತಿಳಿಯಿತು. ⁵ ಅಧ್ಯರಿಂದ ನಾಬಾಲನ ಸಂಗಡ ಮಾತನಾಡಲು ದಾವೀದನು ಹತ್ತು ಜನ ಯಿವಕರನ್ನು ಕರೆದು ಅವರಿಗೆ, "ಕರ್ಮೇಲಿಗೆ ಹೋಗಿ ನಾಬಾಲನನ್ನೂ ಕಂಡುಹಿಡಿಯಿರಿ. ಅವನಿಗೆ ನನ್ನ ಪರವಾಗಿ ಶುಭವನ್ನು ಕೋರಿ." ⁶ ಈ ಸಂದೇಶವನ್ನು ಅವನಿಗೆ ಹೇಳಿರಿ: "ನಿಂನು ಮತ್ತು ನಿನ್ನ ಕುಟುಂಬದವರು ಕ್ಷೇಮವಾಗಿದ್ದೀರಿಂದ ನಾನು ನಂಬಿದ್ದೇನೆ. ನಿನ್ನ ಸಕಲ ಸಂಪತ್ತ ಜಿನ್ನಾಗಿ ದುವುದಿಂದ ನಾನು ನಂಬಿದ್ದೇನೆ." ⁷ ನಿಂನು ನಿನ್ನ ಕುರಿಗಳ ತುಪ್ಪಟವನ್ನು ಕತ್ತಲಿಸುತ್ತಿರುವುದು ನನಗೆ ತಿಳಿಯಿತು. ನಿನ್ನ ಕುರಬರು ನಮೋಡನೆ ಸ್ವಲ್ಪ ಸಮಯವಿದ್ದರು. ನಾವ ಅವರಿಗೆ ಕೆಟ್ಟದ್ದನ್ನೂ ಮಾಡಲಿಲ್ಲ. ಅವರು ಕರ್ಮೇಲಿನಲ್ಲಿ ಸ್ವಲ್ಪ ಸಮಯವಿದ್ದಾಗ ನಾವು ಅವರಿಂದ ಏನನ್ನೂ ತೆಗೆದುಕೊಳ್ಳಲಿಲ್ಲ. ⁸ ನಿನ್ನ ಸೇವಕರನ್ನು ಕೇಳಿ, ಇದು ನಿಜ ವೆಂಬುದನ್ನು ಅವರು ನಿನಗೆ ತಿಳಿಸುತ್ತಾರೆ. ನನ್ನ ಯಿವಕರ ಬಗ್ಗೆ ದಯವಿಟ್ಟು ದಯಾಳುವಾಗಿರು. ಈ ಶುಭಸಂದರ್ಭದಲ್ಲಿ ನಾವು ನಿಮ್ಮ ಹಕ್ತಿರಕ್ಕೆ ಬರುತ್ತೇಂಬೆ. ಸ್ವೇಹಿತನಾದ* ದಾವೀದನಿಗಾಗಿ ನಿನಗೆ ಸಾಧ್ಯವಿದ್ದಷ್ಟನ್ನು ದಯವಿಟ್ಟು ಈ ಯಿವಕರಿಗೆ ಕೊಡು" ಎಂದು ಹೇಳಿ ಕಳುಹಿಸಿದನು.

ನಾಬಾಲ ಈ ಹೆಸರಿಗೆ "ದುಷ್ಪ" ಎಂದರ್ಥ.

ಸ್ವೇಹಿತ ಅಕ್ಷರಶಃ "ಮಗ."

⁹ ದಾವೀದನ ಜನರು ನಾಬಾಲನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸಿದರು. ¹⁰ ಅದರೆ ನಾಬಾಲನು ಅವರನ್ನು ಕೀಳಾಗಿ ಕಂಡು, “ದಾವೀದನು ಯಾರು? ಈ ಇವರು ಮಗನೆಂಬವನು ಯಾರು? ಇತ್ತೀಚಿನ ದಿನ ಗಳಲ್ಲಿ ತಮ್ಮ ಒಡೆಯಿರ ಹಸ್ತಿರದಿಂದ ಒಡಿ ಹೋಗಿರುವ ಅನೇಕ ಗುಲಾಮರುಗಳಿದ್ದಾರೆ! ¹¹ ನನ್ನ ಬಳಿ ನೀರು ಮತ್ತು ರೊಟ್ಟಿಗಳಿವೆ. ನನ್ನ ಶುರಿಗಳಿಂದ ತುಪ್ಪಚವನ್ನು ಕತ್ತಲಿಸುತ್ತಿರುವ ಸೇವಕರಿಗೂನ್ನರ ಮಾಂವೂ ನನ್ನ ಲೀಡೆ. ಅದರೆ ನನಗೆ ಗೊತ್ತಿಲ್ಲದ ಜನರಿಗೆ ನಾನು ಕೊಡುಪುಡೇ ಇಲ್ಲ!” ಎಂದು ಹೇಳಿದನು.

¹² ದಾವೀದನ ಜನರು ಹಿಂತಿರು ಹೋಗಿ ನಾಬಾಲನ ಹೇಳಿದ್ದನ್ನೇಲ್ಲಾ ದಾವೀದನಿಗೆ ತಿಳಿಸಿದರು. ¹³ ಆಗ ದಾವೀದನು ತನ್ನ ಜನರಿಗೆ, “ನಿಮ್ಮ ಆಯುಥಗಳನ್ನು ಸೊಂಟಕ್ಕೆ ಕಟ್ಟಿಕೊಳ್ಳಿ!” ಎಂದು ಹೇಳಿದನು. ದಾವೀದನು ಮತ್ತು ಅವನ ಜನರು ಆಯುಥಗಳನ್ನು ಕಟ್ಟಿಕೊಂಡರು. ದಾವೀದನ ಸಂಗಡ ಸಮಾರು ನಾನೂರು ಜನರು ಹೋದರು; ಇನ್ನೂರು ಜನರು ಸರಕುಗಳ ಬಳಿಯಲ್ಲಿ ಉಳಿದುಕೊಂಡರು.

ಅಭಿಗ್ರೇಹಳ್ಳಿ ಕೇಳಿನಿಂದ ತ್ವಿಸುವಳಿ

¹⁴ ನಾಬಾಲನ ಸೇವಕನೊಬ್ಬನು ನಾಬಾಲನ ಹೆಂಡತಿ ಯಾದ ಅಭಿಗ್ರೇಹಳ್ಳಿಗೆ, “ನಿಮ್ಮ ಒಡೆಯನನ್ನು ವಂದಿಸಲು ದಾವೀದನು ಅರಣ್ಯದಿಂದ ಸಂದೇಶಕರನ್ನು ಕಳುಹಿಸಿದ್ದನು. ಅದರೆ ನಾಬಾಲನು ದಾವೀದನ ಸಂದೇಶಕರೂ ದಿನಾಂಕಿಗೆ ಕೀಳಾಗಿ ನಡೆದುಕೊಂಡನು. ¹⁵ ಈ ಜನರು ನಮಗೆ ಬಹಳ ಒಳಿಯವರಾಗಿದ್ದರು. ನಾವು ಆಡುಗಳೊಂದಿಗೆ ಹೋಗಿಗೆ ಹೋಗಿದ್ದಾಗ ದಾವೀದನ ಜನರು ಆ ಸಮಯದಲ್ಲಿಲ್ಲ ನಿಮ್ಮ ಚೊಠಿಗಿದ್ದರು! ಅವರು ನಮಗೆ ಯಾವುದೇ ಕೆಡುಕನ್ನು ಮಾಡಿಲ್ಲ! ಅವರು ನಮ್ಮೊಂದಿಗಿದ್ದ ಸಮಯದಲ್ಲಿಲ್ಲ ನಿಮ್ಮೊಂದಿಗಿದ್ದ ಪಿನನ್ನೂ ಕಡಿಯಲ್ಲ! ¹⁶ ನಾವು ಕುರಿಗಳನ್ನು ಕಾಯುತ್ತಿದ್ದಾಗ ದಾವೀದನ ಜನರು ನಮ್ಮನ್ನು ಹಗಲುರಾತ್ರಿ ರಕ್ಷಿಸಿದರು! ಅವರು ನಮ್ಮ ಸುತ್ತಲೂ ಗೋಡೆಯಂತಿದ್ದರು. ¹⁷ ಈಗ ಅದರ ಬಗ್ಗೆ ಯೋಜಿಸಿ ನೀನು ಮಾಡಬೇಕಾದದ್ದನ್ನು ತೀರ್ಮಾನಿಸು. ನಾಬಾಲನು ಮೂರು. ಅವನೊಂದಿಗೆ ಮಾತಡಿ ಅವನ ಮನಸ್ಸನ್ನು ಬದಲಾಯಿಸುವುದು ಅಸಾಧ್ಯ ನಿಮ್ಮ ಒಡೆಯ ನಿಗೂ ಅವನ ಕುಟುಂಬಕ್ಕೂ ಭೇಕರವಾದ ಕೇಡು ಬರಲಿದೆ” ಎಂದು ಹೇಳಿದನು.

¹⁸ ಅಭಿಗ್ರೇಹಳ್ಳಿ ಇನ್ನೂರು ರೊಟ್ಟಿಗಳನ್ನೂ ಎರಡು ದಾಕ್ಕಾರಸದ ಜೀಲಗಳನ್ನೂ ಬಿದು ಕುರಿಗಳ ಬೇಯಿಸಿದ ಮಾಂಸವನ್ನೂ ಹದಿನೇಳು ಕಿಲೋ ಗ್ರಾಂ ಬೇಯಿಸಿದ ಕಾಳನ್ನೂ ನೂರು ಗೊಂಂಡಲು ಒಣದ್ರಾಕ್ಷಿಯನ್ನೂ ಅಂಚೂರ ಹಳ್ಳಿನ ಇನ್ನೂರು ಉಂಡಿಗಳನ್ನೂ ತ್ವರಿತವಾಗಿ

ತೆಗೆದುಕೊಂಡಳು. ಅವಳು ಅವುಗಳನ್ನು ಹೇಸರಕತ್ತೆಗಳ ಮೇಲೆ ಹೇರಿದಳು. ¹⁹ ನಂತರ ಅಭಿಗ್ರೇಹಳ್ಳಿ ನೇವರೆ ರಿಗೆ, “ಮುಂದೆ ನಡೆಯಿರಿ, ನಾನು ನಿಮ್ಮ ಹಿಂದೆ ಬರುತ್ತೇನೆ” ಎಂದಳು. ಅದರೆ ಅವಳು ತನ್ನ ಗಂಡನಿಗೆ ಹೇಳಿಲ್ಲ.

²⁰ ಅಭಿಗ್ರೇಹಳ್ಳಿ ಹೇಸರಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಂಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನ್ನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನು ಸಂಧಿಸಿದಳು.

²¹ ಅಭಿಗ್ರೇಹಳ್ಳಿ ನ್ನು ಸೆಂಧಿಸುವುದಕ್ಕೆ ಮುಂಬೆ ದಾವೀದನು, “ನಾಬಾಲನ ಆಸ್ತಿಯನ್ನು ನಾನು ಅರಣ್ಯದಲ್ಲಿ ಕಾವಾಡಿದನು. ಅವನ ಕುರಿಗಳಲ್ಲಿ ಒಂದೂ ತಪ್ಪಿಸಿ ಕೊಳ್ಳಬಂದೆ ನಾನು ನೋಡಿಕೊಂಡೆನು. ನಾನು ಅವನಿಂದ ಪಣನ್ನೂ ಅಪೇಕ್ಷಿಸಿದೆ ಇದನ್ನೇಲ್ಲ ಮಾಡಿದೆ! ನಾನು ಅವನಿಗೆ ಬಳಿಯನಿನ್ನು ಮಾಡಿದೆ; ಆದರೆ ಅವನು ನನಗೆ ಕೆಟ್ಟವಾದನಿನು. ²² ನಾಳಿ ಬೆಳಿಗಾಗುವುದರೊಳಗಾಗಿ ನಾಬಾಲನ ಕುಟುಂಬದಲ್ಲಿ ಒಬ್ಬರಾದರೂ ಜೀವದಿಂದ ಉಳಿದು ಕೊಳ್ಳಲು ನಾನು ಅವಕಾಶಕೊಟ್ಟಿದೆ ದೇವರು ನನ್ನನ್ನು ದಂಡಿಸಲೀ” ಎಂದು ಹೇಳಿದ್ದನು.

²³ ಅಭಿಗ್ರೇಹಳ್ಳಿ ದಾವೀದನನ್ನು ಕಂಡ ಕೂಡಲೇ ಕತ್ತೆಯಿಂದ ಬೇಗನೆ ಇಳಿದು ದಾವೀದನಿಗೆ ನಾಷ್ಟಾಗ ನಮಸ್ಕಾರ ಮಾಡಿದಳು. ²⁴ ಅಭಿಗ್ರೇಹಳ್ಳಿ ದಾವೀದನ ಪಾದಗಳಿಗೆ ಬಿಡ್ಡ “ಒಡೆಯನೇ, ನಿನ್ನೊಂದಿಗೆ ಮಾತ ನಾಡಲು ದಯವಿಟ್ಟ ನನಗೆ ಅವಕಾಶ ಕೊಡು. ನಾನು ಹೇಳುವುದನ್ನು ಅಲೆಸು. ನಡೆದುಹೋದ ಸಂಗತಿಗೆ ನನ್ನನ್ನೇ ನಿಂದಿಸು. ²⁵ ನೀನು ಕಳುಹಿಸಿದ ಜನರನ್ನು ನಾನು ನೀಡಿಕೊಂಡಿಲ್ಲ. ಒಡೆಯನೇ, ಮೂರಿಂಬಾದ ಆ ಮನಮೃಷಣ ಮೇಲೆ ಯಾವ ಲಕ್ಷ್ಯವನ್ನೂ ಇಡಬೇಡ. ಅವನು ತನ್ನ ಹೆಸರಿಗೆ ತಕ್ಕಂತೆ ಇದ್ದಾನೆ. ಅವನ ಹೆಸರಿನ ಅರ್ಥವೂ ‘ಮೂರಿಂಬ’ ಮತ್ತು ಅವನು ನಿಜವಾಗಿಯೂ ಮೂರಿಂಬ. ²⁶ ಮುಗ್ಗಜನರನ್ನು ಕೊಂಡು ಅವರಾಧಿಯಾಗದಂತೆ ಯಿಹೋವನು ನಿನ್ನನ್ನು ಕಾವಾಡಿದ್ದಾನೆ. ಯಿಹೋವನು ಆಜೆಯಾಗಿಯೂ ನಿನ್ನ ಆಜೆಯಾಗಿಯೂ ನಿನ್ನ ಶತ್ರುಗಳೂ ನಿನಗೆ ಕೇಡುವಾಡುವವರೂ ನಾಬಾಲನ ನಂತಾಗಲಿ. ²⁷ ಈಗ ನಾನು ನಿನಗಾಗಿ ಈ ಕೊಡುಗಿಗಳನ್ನು ತಂದಿದ್ದೇನೆ. ನಿನ್ನನ್ನು ಹಿಂಬಾಲಿಸುತ್ತಿರುವ ನಿನ್ನ ಸೇವ ಕರಿಗೆ ದಯವಿಟ್ಟು ಇವುಗಳನ್ನು ಕೊಡು. ²⁸ ನಾನು ಮಾಡಿದ ತಪ್ಪನ್ನು ದಯವಿಟ್ಟು ಕ್ಷಮಿಸು. ಯಿಹೋವನು ನಿನ್ನ ಕುಟುಂಬವನ್ನು ವ್ರಾಬಿಸಾಳಿಸುತ್ತಾನೆಂದೂ ನಿನ್ನ ಕುಟುಂಬದಿಂದ ಅನೇಕ ರಾಜರು ಬರುತ್ತಾರೆಂದೂ ನನಗೆ ತಿಳಿದಿದೆ! ನೀನು ಯಿಹೋವನು ಯುದ್ಧಗಳಲ್ಲಿ ಹೋರಾಡುವದರಿಂದ ಯಿಹೋವನು ಇದನ್ನು ನೇರ ವೇರಿಸುತ್ತಾನೆ. ನೀನು ಜೀವಿಸಿರುವ ತನಕ ಜನರು ನಿನ್ನಲ್ಲಿ

ಯಾವುದೇ ಬಗೆಯ ಕೆಟ್ಟದನ್ನು ಕಂಡುಹಿಡಿಯುವುದಿಲ್ಲ! ²⁹ನಿನ್ನನ್ನ ಕೊಲ್ಲಲು ಒಬ್ಬ ವ್ಯಕ್ತಿಯು ಅಟ್ಟಿಕೊಂಡು ಬಂದರೆ, ನಿನ್ನ ದೇವರಾದ ಯಹೋವನು ನಿನ್ನ ಜೀವವನ್ನು ರಚಿಸುತ್ತಾನೆ! ಅದರೆ ಯಹೋವನು ನಿನ್ನ ಶರ್ತುಗಳನ್ನು ಕವಣಿಯ ಕಲ್ಲನ್ನು ಎಸೆಯುವಂತೆ ಎಸೆದುಬಿಡುತ್ತಾನೆ! ³⁰ನಿನಗಾಗಿ ಅನೇಕ ಒಳ್ಳಿಯ ಕಾರ್ಯಗಳನ್ನು ಮಾಡುವುದಾಗಿ ಯಹೋವನು ವಾಗ್ನ ಮಾಡಿದ್ದಾನೆ. ಯಹೋವನು ತನ್ನ ಎಲ್ಲ ವಾಗ್ನಗಳನ್ನೂ ನೆರೇರಿಸುತ್ತಾನೆ! ದೇವರು ನಿನ್ನನ್ನು ಇಸ್ರೇಲರ ನಾಯಕನನ್ನಾಗಿ ಮಾಡಿದಾಗ ³¹ನಿರಪಾಧಿಗಳ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನು ಗುರಿಯಾಗುವುದಿಲ್ಲ; ನೀನು ಆ ಬೆಳ್ಗಾ ಬೀಳುವುದಿಲ್ಲ. ನೀನು ಆ ಮಹಾವದಿಗೆ ಬಂದಾಗ ನನ್ನನ್ನು ಮರಿತು ಬಿಡಬೇಡು” ಎಂದು ಹೇಳಿದ್ದಾ.

³²ದಾವೀದನು ಅಬೀಗೈಲಭಿಗೆ, “ಇಸ್ರೇಲರ ದೇವರ ದಾದ ಯಹೋವನಿಗೆ ಸೋತ್ರವಾಗಲಿ. ದೇವರೇ ನಿನ್ನನ್ನು ನನ್ನ ಬಳಿಗೆ ಕಟುಹಿಡಿದ್ದಾನೆ. ³³ನಿನ್ನ ಒಳ್ಳಿಯ ತೀರ್ಥಿಕಾಗಿ ದೇವರು ನಿನ್ನನ್ನು ಆಶೀರ್ವಾದಿಸಿದ್ದಾನೆ. ಈ ದಿನ ನಾನು ನಿದೋಷಿಗಳನ್ನು ಕೊಲ್ಲಿದಂತೆ ನೀನು ನನ್ನನ್ನು ತಡೆದ್ದೆ. ³⁴ಇಸ್ರೇಲರ ದೇವರಾದ ಯಹೋವನಾಱೆ, ನೀನು ನನ್ನನ್ನು ಸಂಧಿಸಲು ಬೇಗನೆ ಬರದಿದ್ದರೆ ನಾಳೆ ಹೊತ್ತಾರೆಯ ವೇಳಿಗೆ ನಾಬಾಲನ ಕುಟುಂಬದಲ್ಲಿ ಒಬ್ಬನೂ ಜೀವಸಹಿತ ಉಳಿಯತ್ತಿರಲ್ಲ” ಎಂದು ಹೇಳಿದನು.

³⁵ನಂತರ ದಾವೀದನು ಅಬೀಗೈಲಭಿಗೆ ಸ್ವೀಕರಿಸಿ ಆಗೆಗೆ, “ಶಾಂತಿಯಿಂದ ಮನಗೆ ಹಿಂದಿರುಗು. ನಾನು ನಿನ್ನ ಮಾತುಗಳನ್ನು ಆಲಿಸಿದ್ದೇನೆ ಮತ್ತು ನೀನು ಕೇಳಿಕೊಂಡಿರುವುದನ್ನು ನೇರವೇರಿಸುತ್ತೇನೆ” ಎಂದು ಹೇಳಿದನು.

ನಾಬಾಲನ ಮರಣ

³⁶ಅಬೀಗೈಲಭಿಗೆ ನಾಬಾಲನ ಬಳಿಗೆ ಹಿಂದಿರುಗಿ ಹೋದಳು. ನಾಬಾಲನು ಮನೆಯಲ್ಲಿಯೇ ಇದ್ದನು. ನಾಬಾಲನು ರಾಜನಂತೆ ತಿನ್ನತ್ತಾ ಕುಡಿದು ಮತ್ತು ನಾಗಿದ್ದನು. ಅದ್ದರಿಂದ ಅಬೀಗೈಲಭಿಗೆ ಮಾರನೆಯ ದಿನದ ಹೊತ್ತಾರೆಯವರೆಗೆ ನಾಬಾಲನಿಗೆ ಏನನ್ನೂ ಹೇಳಲಿಲ್ಲ. ³⁷ಮಾರನೆಯ ದಿನ ನಾಬಾಲನ ಮತ್ತಿಳಿದಿತ್ತು. ಅವನ ಹೆಂಡತಿಯು ಅವನಿಗೆ ಎಲ್ಲವನ್ನು ತಿಳಿಸಿದಳು. ನಾಬಾಲನಿಗೆ ಹೃದಯಾವಾತವಾಯಿತು. ಅವನು ಸ್ತುಭಿನಾದನು. ³⁸ಹತ್ತು ದಿನಗಳಾದ ಮೇಲೆ, ಯಹೋವನು ನಾಬಾಲನಿಗೆ ಸಾವನ್ನು ಬರಮಾಡಿದನು.

³⁹ನಾಬಾಲನು ಸತ್ತೆನೆಂಬಿದು ದಾವೀದನಿಗೆ ತಿಳಿಯಿತು. ದಾವೀದನು, “ಯಹೋವನಿಗೆ ಸೋತ್ರವಾಗಲಿ! ನಾಬಾಲನು ನನ್ನ ಬಗೆ ಕೆಟ್ಟ ಮಾತುಗಳನ್ನು ಆಡಿದನು, ಅದರೆ ಯಹೋವನು ನನಗೆ ಸಹಾಯ ಮಾಡಿದನು.

ನಾನು ತಪ್ಪಮಾಡದಂತೆ ಯಹೋವನು ನನ್ನನ್ನು ತಡೆದನು. ನಾಬಾಲನು ಕೆಟ್ಟದನ್ನು ಮಾಡಿದ್ದರಿಂದ ಯಹೋವನು ಅವನಿಗೆ ಸಾವನ್ನು ಬರಮಾಡಿದನು” ಎಂದು ಹೇಳಿದನು.

ನಂತರ ದಾವೀದನು ಅಬೀಗೈಲಭಿಗೆ ಒಂದು ಸಂದೇಶವನ್ನು ಕಟುಹಿಸಿ ತನ್ನ ಹೆಂಡತಿಯಾಗಬೇಕೆಂದು ಕೇಳಿ ಕೊಂಡನು. ⁴⁰ದಾವೀದನು ಸ್ವೀಕರು ಕರ್ಮಲಿಗಿ ಹೋಗಿ ಅಬೀಗೈಲಭಿಗೆ, “ದಾವೀದನು ನಿನ್ನನ್ನು ಕರೆತರಲು ಹೇಳಿದ್ದಾನೆ. ನಿನ್ನನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಳ್ಳಬೇಕಂಬಿದು ದಾವೀದನು ಅವೇಷ್ಟೆ” ಎಂದು ಹೇಳಿದರು.

⁴¹ಅಬೀಗೈಲಭಿಗೆ ನಾಷ್ಣಾಂಗ ನಮನ್ಯಾರಮಾಡಿ, “ನಾನು ನಿಮ್ಮ ದಾಸಿ. ನಾನು ನಿಮ್ಮ ಸೇವೆಗಿ ಸಿದ್ಧಾಗಿದ್ದೇನೆ. ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೋರಿಯಲು ಸಿದ್ಧಿ ಖಾಗಿರುವೆ” ಎಂದಬು.

⁴²ಅಬೀಗೈಲಭಿಗೆ ಬೇಗನೆ ಒಂದು ಕರ್ತೆಯ ಮೇಲೀರಿ, ದಾವೀದನ ಸಂದೇಶಕರೊಂದಿಗೆ ಹೋರಟು ಹೋದಳು. ಅಬೀಗೈಲಭಿಗೆ ಬಂದ ಜನ ಸೇವಕಿಯರನ್ನು ತನ್ನೂಂದಿಗೆ ಕರೆದುಕೊಂಡು ಹೋದಳು. ಅವಳಿ ದಾವೀದನ ಹೆಂಡತಿಯಾದಳು.

⁴³ದಾವೀದನು ಇಸ್ತೇಲಿನವಳಾದ ಅಹಿನೋವ ಮಳಿನ್ನು ಸಹ ಮದೆಯಾದನು. ಅಹಿನೋವಮಳು ಮತ್ತು ಅಬೀಗೈಲರಿಬ್ಬರೂ ದಾವೀದನ ಪತ್ತಿಯರು. ⁴⁴ಸೌಲನ ಮಗಾಳ ಮೀಕಲಳೂ ದಾವೀದನ ಪತ್ತಿ. ಅದರೆ ಸೌಲನು ಅವಳನ್ನು ಗಲ್ಲೀಎರ್ಬಾನ ಲಯವನ ಮಗಾಳ ಪರ್ವೀ ಎಂಬವನಿಗೆ ಮದುವೆ ಮಾಡಿಕೊಟ್ಟನು.

ದಾವೀದಮತ್ತು ಅಬೀಷ್ವಾಸೌಲನ ಪಾಳಿಯವನ್ನು ಪ್ರವೇಶಿಸುವರು

26 ಜೀಫಿನ ಜನರು ಸೌಲನನ್ನು ನೋಡುವುದಕ್ಕಾಗಿ ಗಿಬೆಯಕ್ಕೆ ಹೋದರು. ಅವರು ಸೌಲನಿಗೆ, “ದಾವೀದನು ಹೆಂಳಾ ಬೆಟ್ಟದ ಮೇಲೆ ಅಡಗಿ ಕೊಂಡಿದ್ದಾನೆ. ಈ ಬೆಟ್ಟಪ್ಪ ಜಿಸಿಮೋನನ ದಾರಿಯಲ್ಲಿದೆ” ಎಂದು ಹೇಳಿದರು.

ಸೌಲನು ಜೀಫಾ ಅರಣ್ಯಕ್ಕೆ ಹೋದನು. ಇಸ್ಲೇಲಿನ ಲೀಲಾ ತಾನೇ ಆರಿಸಿದ ಮೂರು ಸಾವಿರ ಜನ ಸ್ವೀಕರಿಸಿದನ್ನು ಸೌಲನು ತನ್ನೂಡನೆ ಕರೆದುಕೊಂಡು ಹೋದನು. ಸೌಲನು ಮತ್ತು ಅವನ ಜನರು ದಾವೀದನನ್ನು ಜೀಫಾ ಅರಣ್ಯದಲ್ಲಿ ಹುಡುಕಿದರು. ³ಸೌಲನು ಹೆಂಳಾ ಬೆಟ್ಟದ ಮೇಲೆ ತನ್ನ ಪಾಳಿಯವನ್ನು ಮಾಡಿಕೊಂಡನು. ಈ ಪಾಳಿಯವು ಜಿಸಿಮೋನನ ಮಾರ್ಗದಲ್ಲಿ ರಸ್ತೆಯ ಅಂಚಿನಲ್ಲಿತ್ತು.

ದಾವೀದನು ಅರಣ್ಯದಲ್ಲಿ ನೆಲೆಸಿದನು. ಸೌಲನು ತನ್ನನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಒಂದಿರುವುದು

దావీదనిగి తిళియితు. ⁴ఆగ దావీదను గూఢచార రన్ను కళుహిసిదను. సౌలను హశేలాక్కే బందిరు వుదు దావీదనిగి తిళియితు. ⁵సౌలను వాళీయ మాడిచోండిద్ద స్థేళక్కే దావీదను హోగి సౌలను మత్తు అబ్బేరను మలగిరువ స్థేళవన్ను నోడి కోండను. (నేరన మగనాద అబ్బేరను సౌలన స్పేష్టెల్లి సేఎంపియాగిద్దను.) సౌలను వాళీయద మధ్యదల్లి మలగిద్దను. సౌలన సుత స్పేష్టెల్లపూ ఇద్దను.

⁶దావీదను హిత్తియనాద అహిమేలేకన మత్తు జీరూయిళ మగనాద అబ్బేష్టోడనే మాతనాడి దను. (అబ్బేష్టీయు యోవాబన సోదర.) అవను అపరిగి, “నెన్నోడనే సౌలన వాళీయుళై యారు ఒరుత్తిరి?” ఎందు కేళిదను.

“నాను ఒరుత్తేనే” ఎందు అబ్బేష్టే ఉపరిసిదను.

⁷రాత్రి, యాయితు. దావీద మత్తు అబ్బేష్టే సౌలన వాళీయుళై హోదరు. వాళీయద మధ్యదల్లి సౌలను నిద్రిసుత్తిద్దను. అవన బజీయు అవన తలేయ హిత్తిర నేలదల్లి నేడల్పటిత్తు. సౌలన సుతలూ అబ్బేరను స్పేష్టెదోడనే నిద్రిసుత్తిద్దను. ⁸అబ్బేష్టీయు, “యిహోవను ఈ దిన నిన్న తపువన్ను సోలిసలు నినగి ఒప్పిసిద్దానే. సౌలనన్ను అవన భజీయిందలే అవనన్ను నేలక్కే హతీచోళ్లువంతే తివియలు ననగి అవకాశచోడు. నాను ఒండే సలక్కే ఆ కాయువన్ను ముగిసిచిదుత్తేనీ!” ఎందు దావీదనన్ను కేళిదను.

⁹ఆదరే దావీదను అబ్బేష్టీ, “సౌలనన్ను హోల్ల బేఇ! యిహోవనీంద అభిషేకిసల్పట్ట రాజునిగి యారే కేఱు మాడిదరూ అవరన్ను దండిసలే బేఇసు! ¹⁰యిహోవనాణి, సౌలనన్ను స్పేశః యిహోవనే దండిసుత్తానే. సౌలను స్వాభావిక వాద మరణహోందబుదు అభవా యుద్ధదల్లి కోల్లుబడబుదు. ¹¹ఆదరే యిహోవనీంద అభిషేకిసల్పట్ట రాజునన్ను నాను కోల్లువంతక పరిస్థితి యన్ను ఎందిగి ననగి కోడడంతే యిహోవనల్లి పా, ఫింసుత్తేనీ! ఈగ సౌలన తలేయ హిత్తిరిపిరువ భజీయన్ను నీరిన తంబిగియన్నూ తేగెదుకోండ నంతర నాపు హోగోఇణ” ఎందు కేళిదను.

¹²అంతేయే, సౌలన తలేయ హిత్తిరిపిద భజీయన్ను నీరిన తంబిగియన్నూ దావీదను తేగెదుకోండను. నంతర దావీద మత్తు అబ్బేష్టే సౌలన వాళీయవన్ను బిట్టుహోదరు. ఇదన్ను యారూ నోడల్లి. ఇదర బగ్గె యారిగూ తిళియల్ల. ఒచ్చునాదరూ నిద్రియింద ఎళ్ళగొళ్లిల్ల! సౌలను

మత్తు అవన స్పేసిచరెల్లరూ నిద్రిసుత్తిద్దరు. పశేందరే యిహోవను అపరిగి గాథనిద్రేయన్ను బర మాడిదను.

దావీదను సౌలనిగి మత్తే అపమాన మాచువను

¹³దావీదను కణిపేయ మహోత్ము కండగి హోగి బెట్టడ తుదియల్లి నింతుకోండను. దావీదన మత్తు సౌలన వాళీయగలిగి తుంబా అంతరిపిత్తు.

¹⁴దావీదను సౌలన స్పేష్టెవన్నూ నేరన మగనాద అబ్బేరనన్నూ ఉద్దేశిసి, “అబ్బేరనే, ననగి ఖర్పరిసు” ఎందు కూగిచోండను.

అబ్బేరను, “నీను యారు? రాజునన్ను నీను కరెయుత్తిరువురేచే?” ఎందు కేళిదను.

¹⁵దావీదను, “నీను తలంలువే? ఇస్పేలిన ల్లిన ఇతర తలంరింతలూ నీను ఉత్సమనలువే? కిఏరివాగ నీను నిన్న ఒడియనాద రాజునన్ను పశే రాక్షసల్లి? ఒచ్చ సామాన్య మనువ్వును నిమ్మ వాళీయుళై బందిద్దరూ నిమ్మ ఒడియనాద రాజునన్ను కోలుత్తిద్దను. ¹⁶నీను దొడ్డ తప్పన్ను మాడిది! యిహోవనాణి, నీను మత్తు నిన్న ఒనరు సాయలే బేకాగిత్తు. పశేను వియో? యిహోవనింద అబ్బేశ్టేసల్పట్ట రాజునాద నిన్న ఒడియనన్ను నీను రాక్షసలాగల్లి. సౌలన తలేయ హిత్తిరిపిద భజీయ మత్తు నీరిన తంబిగియన్ను కుడఁకిరి, అపు ఎల్లిగి హోదపు?” ఎందు కేళిదను.

¹⁷దావీదన ధ్వనియు సౌలనిగి తిళియతు. సౌలను, “నీను మగనాద దావీదనే, ఇదు నీన్న ధ్వనియే?” ఎందు కేళిదను.

దావీదను, “కౌదు, నన్న ఒడియనాద రాజునే, ఇదు నన్న ధ్వని” ఎందును. ¹⁸దావీదను, “బడియనే, నన్నన్నే అట్టిసికోండ బరుత్తిరువే? నాను మాడిరువ తప్పాదరూ ఒను? నాను తప్పితస్తేనే? ¹⁹నన్న ఒడియనే, నన్న రాజునే, నన్న మాపుగిన్ను ఆలిసు! నీను నన్న మేలి కోపగొళ్లువంతే యిహోవను మాడిరువుదాదర ఆతసిగి స్వేచ్ఛ వన్ను అపిసోఇ. ఆదరే నీను నన్న మేలి కోపగొళ్లువంతే జనరు మాడిద్దరే, అపరిగి యిహోవను కేఱాగువంతే వాడలి. ననగి యిహోవను నీడిద భూమియన్ను నాను బిడువంతే జనరు బలవంతపడిసిదరు. ‘హోగు, హోగ దేశీయరూందిగి నేలిసు. హోగు, ఇతర దేవరు గింజన్ను ఆరాధిసు’ ఎందు జనరు ననగి కేళిదరు.

²⁰ಯೆಹೋವನ ಸನ್ನಿಧಿಯಂದ ದೂರದಲ್ಲಿರುವ ಈ ಸ್ಥಳದಲ್ಲಿ ನನ್ನನ್ನು ಸಾಯಿಸಬೇಕಿ. ಇಸ್ತೇಲರ ರಾಜನು ಒಂದು ಸಣ್ಣ ಹಾಳಕ್ಕಾಗಿ ಹಾಡುಕುತ್ತಾ ಹೊರ ಬಂದಿದ್ದಾನೆ. ಕೌಬುಗ ಹಕ್ಕಿಯನ್ನು ಬೆಟ್ಟಿಗಳಲ್ಲಿ ಬೇರೆ ಯಾಡುವ ಬೇರೆಗಾರನಂತೆ ನೀನಿರುವೆಯಲ್ಲಾ!“ ಎಂದು ಹೇಳಿದನು.

²¹ನಂತರ ಸೌಲನು, “ನಾನು ಪಾಪಮಾಡಿದ್ದೇನೆ. ನನ್ನ ಮಗನಾದ ದಾವೀದನೇ, ಹಿಂದಿರುಗಿ ಬಾ. ನನ್ನ ಜೀವವ ನಿನಗೆ ಮುಖ್ಯವೆಂಬುದನ್ನು ನನಗೆ ನೀನು ಈ ದಿನ ತೋರಿಸಿರುವೆ ಅದುದಿರಿಂದ ನಾನು ನಿನ್ನನ್ನು ಹಿಂಸಿಸಲು ಪ್ರಯತ್ನಿಸುವುದಿಲ್ಲ. ನಾನು ಮೂರುಬ್ರಂಂತೆ ವರ್ತಿಸಿದೆ. ನಾನು ದೂಡುತ್ವವನ್ನು ಮಾಡಿದ್ದೇನೆ” ಎಂದನು.

²²ದಾವೀದನು, “ರಾಜನ ಭಜಿಯ ಇಲ್ಲಿದೆ. ನಿನ್ನ ಲ್ಲಿರುವ ಒಬ್ಬ ಯುವಕನು ಇಲ್ಲಿಗೆ ಬಂದು ಅದನ್ನು ತೆಗೆದು ಕೊಂಡು ಹೋಗಲಿ. ²³ಪ್ರತಿಯೊಬ್ಬನಿಗೂ ಅವನ ಕಾಯ್ರಗಳಿಗೆ ಮತ್ತು ನಂಬಿಗಿಸಿಕೆಗೆ ತಕ್ಕಂತೆ ಯೆಹೋವನು ಪ್ರತಿಫಲ ಕೊಡುವನು. ಇಂದು ಯೆಹೋವನು ನಿನ್ನನ್ನು ನನ್ನ ಕೈಗೆ ಒಫ್ಪಿಕೊಟ್ಟಿದ್ದರೂ ಯೆಹೋವನಿಂದ ಅಭಿಭೇಕಿಸಲ್ಪಟ್ಟ ರಾಜನಾಗಿರುವ ನಿನಗೆ ನಾನು ಕೇಡನ್ನು ಮಾಡುವುದಿಲ್ಲ! ²⁴ನಿನ್ನ ಜೀವವು ನನಗೆ ಮುಖ್ಯ ವೆಂಬುದನ್ನು ಈ ದಿನ ನಾನು ನಿನಗೆ ತೋರಿಸಿದೆ! ಇದೇ ರೀತಿ, ನನ್ನ ಜೀವವ ತನಗೆ ಮುಖ್ಯವೆಂಬುದನ್ನು ಯೆಹೋವನು ತೋರಿಸುತ್ತಾನೆ! ಯೆಹೋವನು ನನ್ನನ್ನು ಎಲ್ಲ ಕೇಡುಗಳಿಂದಲೂ ರಕ್ಷಿಸುತ್ತಾನೆ” ಎಂದು ಹೇಳಿದನು.

²⁵ನಂತರ ಸೌಲನು ದಾವೀದನಿಗೆ, “ದೇವರು ನಿನ್ನನ್ನು ಆಶೀರ್ವದಿಸಲಿ, ನನ್ನ ಮಗನಾದ ದಾವೀದನೇ, ನೀನು ದೂಡು ಕಾಯ್ರಗಳನ್ನು ಮಾಡುವೆ; ನೀನು ಯಶಸ್ವಿಯಾಗುವೆ” ಎಂದನು.

ದಾವೀದನು ತನ್ನ ಮಾರ್ಗದಲ್ಲಿ ಹೊರಟು ಹೋದನು. ಸೌಲನು ಮನಗೆ ಹಿಂದಿರುಗಿದನು.

ದಾವೀದನು ಥಲಿಸ್ತಿಯರ ಜೊತೆಯಲ್ಲಿ ವಾಸಿಸುವನು

27 ಅದರೆ ದಾವೀದನು, “ಸೌಲನು ಎಂದಾದರೂ ಒಂದು ದಿನ ನನ್ನನ್ನು ಹಿಡಿದುಕೊಳ್ಳುವನು. ಈಗ ಥಲಿಸ್ತಿಯರ ರಾಜ್ಯಕ್ಕೆ ತಪ್ಪಿಸಿಕೊಂಡು ಹೋಗುವುದೇ ನಾನು ಮಾಡಬಹುದಾದ ಬ್ಯಾಯ ಕೇಲಸ. ಆಗ ಸೌಲನು ಇಸ್ತೇಲಿನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟು ಬಿಡುತ್ತಾನೆ. ಸೌಲನಿಂದ ತಪ್ಪಿಸಿಕೊಳ್ಳಲು ಇದೇ ಸರಿಯಾದ ಮಾರ್ಗ” ಎಂದು ತನ್ನಲ್ಲಿ ಯೋಚಿಸಿದನು.

²ಆದ್ದರಿಂದ ದಾವೀದನು ತನ್ನ ಆರುನೂರು ಜನರೂಡನೆ ಇಸ್ತೇಲನ್ನು ಬಿಟ್ಟುಹೋದನು. ಅವನು ಮಾರ್ಪೋಕನ ಮಗನಾದ ಆಚೀವನಲ್ಲಿಗೆ ಹೋದನು.

ಆಚೀವನು ಗತ್ತಾನ ರಾಜ. ³ದಾವೀದನೂ ಅವನ ಜನರೂ ಅವರ ಕುಟುಂಬಗಳವರೂ ಆಚೀವನೊಂದಿಗೆ ಗತ್ತಾನಲ್ಲಿ ನೆಲಿಸಿದರು. ದಾವೀದನ ಜೊತೆಯಲ್ಲಿ ಅವನ ಇಬ್ಬರು ಹೆಂಡತಿಯರೂ ಇದ್ದರು. ಅವರು ಯಾರೆಂದರೆ, ಇಂತ್ಯಾದ ಅಹಿನೋವಮಳು ಮತ್ತು ಕರ್ಮಲಿನ ಅಬೀಗೆಲಳು. ಅಬೀಗೆಲಳು ನಾಬಾಲನ ವಿಧವೆ. ⁴ದಾವೀದನು ಗತ್ತಾಗೆ ಒಳಹೊದನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು ಅವನನ್ನು ಮಡುಕುವುದನ್ನು ಬಿಟ್ಟುಬಿಟ್ಟನು.

“ದಾವೀದನು ಆಚೀವನಿಗೆ, ‘ನೀನು ನನ್ನನ್ನು ಮೆಚ್ಚಿ ಕೊಂಡಿದ್ದರೆ ಯಾವುದಾದರೋಂದು ಉಳಿಸಿದ್ದ ನನಗೆ ಸ್ಥಳ ವನ್ನನು ಕೊಡು. ನಾನು ನಿನ್ನ ಸೇವಕನಷ್ಟೆ ನಾನು ನಿನ್ನಾಡನೆ ಈ ರಾಜಧಾನಿಯಲ್ಲಿ ಇರುವುದಕ್ಕಿಂತ ಅಲ್ಲ ವಾಸ ಮಾಡುತ್ತೇನೆ’ ಎಂದು ಹೇಳಿದನು.

“ಆಚೀವನು ದಾವೀದನಿಗೆ ಜಿಕ್ಕಾಗ್ ಎಂಬ ಉಳಿಸು ಕೊಟ್ಟನು. ಅಂದಿನಿಂದಲೂ ಜಿಕ್ಕಾಗ್ ಉಳಿರು ಯಿಹೂದದ ರಾಜನಿಗೆ ಸೇರಿರುತ್ತದೆ. ⁷ದಾವೀದನು ಥಿಲಿಸ್ತಿಯರೊಂದಿಗೆ ಒಂದು ವಷ ನಾಲ್ಕು ತಿಂಗಳು ವಾಸ ಮಾಡಿದನು.

ದಾವೀದನು ರಾಜನಾದ ಆಚೀವನನ್ನು ಮೋಣಸೋಳಿಸುವನು

“ದಾವೀದನು ಮತ್ತು ಅವನ ಜನರು ಅಮಾಲೀಕ್ಯರ ಮೇಲೆಯೂ ಗೆರೂಯರ ಮೇಲೆಯೂ ಯುದ್ಧ ಮಾಡಲು ಹೋದರು. ದಾವೀದನ ಜನರು ಅವರನ್ನು ಸೋಲಿಸಿ ಅವರ ಸಂಪತ್ತನ್ನು ವಶಪಡಿಸಿಕೊಂಡರು. ಈಜಿಸ್ಟಿನವರೆಗೆ ವಿಸರಿಸಿರುವ ಶಾರಿನ ಸಮೀಕ್ಷಾದ ತೇಲಾಮಿನವರೆಗೂ ಜನರು ವಾಸಿಸಿತ್ತಿದ್ದರು. ⁹ದಾವೀದನು ಆ ಪ್ರದೇಶದ ಜನರೊಂದಿಗೆ ಯುದ್ಧಮಾಡಿ ಯಾರನ್ನು ಜೀವಸಹಿತ ಬಿಡಲಿಲ. ಅವರಿಗೆ ಸೇರಿದ ಕುರಿಗಳನ್ನು ದನಗಳನ್ನು ಹೇಸರಕೆಗಳನ್ನು, ಬಂಜಿಗಳನ್ನು ಮತ್ತು ಬಟ್ಟಿಗಳನ್ನು ದಾವೀದನು ವಶಪಡಿಸಿಕೊಂಡನು. ನರತರ ಅಪ್ರಗಳನ್ನು ಆಚೀವನ ಬಳಿಗೆ ತಂದನು.

¹⁰ದಾವೀದನು ಅನೇಕ ಸಲಹೆಗೆ ಮಾಡಿದನು. ಪ್ರತಿ ಸಲಹಾ ಆಚೀವನು ದಾವೀದನನ್ನು, “ನೀನು ಎಲ್ಲಿ ಯುದ್ಧಮಾಡಿದೆ ಮತ್ತು ಇಪ್ರಗಳನ್ನು ಎಲ್ಲಿಂದ ತಂದೆ” ಎಂದು ಕೇಳುತ್ತಿದ್ದನು. ದಾವೀದನು, “ನಾನು ಯಿಹೂದ ದೇಶದ ದಕ್ಷಿಣ ಭಾಗದ ವಿರುದ್ಧ ಯುದ್ಧ ಮಾಡಿದೆ” ಎಂದಾಗಲೀ, “ನಾನು ಎರಕ್ಕೇಲ್ಯಾರ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ “ನಾನು ಕೇಸ್ವರ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ ಹೇಳುತ್ತಿದ್ದನು. ¹¹ದಾವೀದನು ಒಬ್ಬ ಗಂಡಸನ್ನಾಗಲೀ ಹೆಂಗಸನ್ನಾಗಲೀ ಗತ್ತಾ ಉಳಿಗೆ ಜೀವಸಹಿತ ಎಂದೂ

ತರಲಿಲ್ಲ. ದಾವೀದನು, “ನಾವು ಒಬ್ಬ ಮನುಷ್ಯನನ್ನು ಜೀವಸಹಿತ ಬಿಟ್ಟರೆ, ನಾನು ನಿಜವಾಗಿ ಮಾಡುತ್ತಿರುವುದನ್ನು ಅವನು ಆಕಿಷಣಿಗೆ ತಿಳಿಸಬಹುದು” ಎಂದು ಯೋಚಿಸಿದನು.

ದಾವೀದನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲಿಲ್ಲ ಹಿಗೆಯೇ ಮಾಡುತ್ತಿದ್ದನು.¹² ಆಕಿಷಣ ದಾವೀದನಲ್ಲಿ ಭರವೆ ಇಡೀಡಿದನು. ಆಕಿಷಣ ತನ್ನೊಳಿಗೆ, “ಈಗ ದಾವೀದನ ಸ್ವಂತ ಜನರೇ ಅವನನ್ನು ದ್ವೇಷಿಸುವರು. ಇಸ್ತೇಲರು ದಾವೀದನನ್ನು ಬಹಳವಾಗಿ ದ್ವೇಷಿಸುತ್ತಾರೆ. ಈಗ ದಾವೀದನು ಶಾಪ್ತವಾಗಿ ನನ್ನ ಸೇವೆಮಾಡುವನು” ಎಂದು ಕೊಂಡನು.

ಫಿಲಿಷ್ಟಿಯರ ಯುದ್ಧಕ್ಕೆ ಸಿದ್ಧರಾದರು

28 ತರುವಾಯ, ಫಿಲಿಷ್ಟಿಯರು ಇಸ್ತೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟು ಗೂಡಿಸಿದರು. ಆಕಿಷಣು, “ನೀನು ಮತ್ತು ನಿನ್ನ ಜನರು ಇಸ್ತೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೀತೆ ಗೂಡಬೇಕೆಂಬುದನ್ನು ನೀನು ಅಥವಾ ಮಾಡಿ ಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು.

² ದಾವೀದನು, “ಹಾಡು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು.

ಆಕಿಷಣು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧ ಕಾಲ ದಲ್ಲಿಲ್ಲ ರಕ್ಷಿಸುವೇ” ಎಂದನು.

ಸೌಲನು ಮತ್ತು ಪಂದೀರಿನ ಯಶ್ಸಿಜ್

³ ಸಮುವೇಲನು ಮರಣ ಹೊಂದಿದನು. ಸಮುವೇಲನ ಮರಣಕಾಗಿ ಇಸ್ತೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಉರಾದ ರಾಮದಲ್ಲಿ ಸವಾರಿ ವಾಡಿದರು. ಸೌಲನು ಈ ಮೇಲದಲ್ಲ, ಸತ್ತವರ ಆತ್ಮದೋಂದಿಗೆ ಮಾತನಾಡುವ ವರನನ್ನು^{*} ಜೀರ್ಣತೀಂಫಿಗಳನ್ನೂ ಬಲಾತ್ಮಾರದಿಂದ ಇಸ್ತೇಲಿನಿಂದ ಒಡಿಸಿದ್ದನು.

⁴ ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳಿಯಮಾಡಿ ಕೊಂಡರು. ಸೌಲನು ಇಸ್ತೇಲರನ್ನೆಲ್ಲ ಒಟ್ಟುಗೂಡಿಸಿ ಕೊಂಡು ಬಂದು ಗಿರ್ಜ್ಯೇವದಲ್ಲಿ ಪಾಳಿಯ ಮಾಡಿ ಕೊಂಡನು. ⁵ ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದು

ಕೊಳ್ಳಲ್ಪಡಿತನು. “ಸೌಲನು ಯಿಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯಿಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕಂಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಉರೀಮ್ ನಿಂದಾಗಿಲೇ ಉತ್ತರ ಕೊಡಲಿಲ್ಲ. ದೇವರು ಪ್ರವಾದಿಗಳ ಮೂಲಕವಾಗಿಯೂ ಸೌಲನೊಂದಿಗೆ ಮಾತನಾಡಲಿಲ್ಲ. ⁷ ಕಡೆಯದಾಗಿ, ಸೌಲನು ತನ್ನ ನೀನಾಧಿಪತಿಗಳಿಗೆ, “ಸತ್ತ ವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋರಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು.

ಅವನ ಅಧಿಕಾರಿಗಳು, ‘ಪಂದೀರಿನಲ್ಲಿ ಒಬ್ಬ ಮಾಂತ್ರಿಕ ಲೀಡ್ಬಾಳ್’ ಎಂದು ಉತ್ತರಿಸಿದರು.

⁸ ಯಾರಿಗೂ ತನ್ನ ಗುರುತು ಸಿದ್ಧರಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿನಿಂದ ರೂಪಂ ಅದೇ ರಾತ್ರಿಯಲ್ಲಿ ಆ ಬೇತಾಳಿಕಳನ್ನು^{*} ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳಿದ ಮೂಲಕ ನನ್ನ ಭವಿಷ್ಯವನ್ನು ನಾನು ತೋರಿಸು, ನಾನು ಹೇಸರಿಸುವ ವ್ಯಕ್ತಿಯನ್ನು ಕರೇ” ಎಂದು ಕೇಳಿದನು.

⁹ ಆದರೆ ಆ ಮಾಂತ್ರಿಕರು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜೀರ್ಣತೀಂಫಿಗಳನ್ನೂ ಬಲಾತ್ಮಾರವಾಗಿ ನಾಡಿನಿಂದ ಹೋರಣಿದನು. ನೀನು ನನ್ನನ್ನು ಬಲಿಗೆ ಬೀಳಿಸಿ ಕೊಲ್ಲಲು ಪ್ರಯೋಜನಿಸುತ್ತಿರುವೆ” ಎಂದಳು.

¹⁰ ಸೌಲನು ಯಿಹೋವನೆ ಹೇಸರಿನಲ್ಲಿ ಆ ಮಾಂತ್ರಿಕಳಿಗೆ ವಾಗ್ದಾನಮಾಡಿ, “ಯಿಹೋವನಾಂತಿ, ಈ ಕಾರ್ಯವನ್ನು ಮಾಡಿದ್ದಕಾಗ್ಯಾ ನಿನಗೆ ದಂಡನೆಯಾಗುವದಿಲ್ಲ” ಎಂದು ಹೇಳಿದನು.

¹¹ ಅವಳು, “ನಿನಗಾಗಿ ನಾನು ಯಾರನ್ನು ಬರಮಾಡುವೆಕ್ಕು?” ಎಂದು ಕೇಳಿದಳು.

ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು.

¹² ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡೊಳಡೆ ಗಡ್ಡಿಯಾಗಿ ಅರಜಿದಳು.

ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ ನೀನೇ ಸೌಲನು” ಎಂದಳು.

¹³ ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದನು.

ಆ ಹೆಂಗಸು, “ಒಂದು ಆತ್ಮವು ಭರಮಿಯೋಜಗಿಂದ* ಮೇಲಕ್ಕೆ ಬರುತ್ತಿರುವುದು ನಾನು ಕಾಣಿಸುತ್ತಿದೆ” ಎಂದಳು.

ಸತ್ತವರ ಆತ್ಮದೋಂದಿಗೆ ಮಾತನಾಡುವವರು ಉರೀಮ್ ಮತ್ತು ತುಮ್ಮೀಮ್ ಇವರಾಗಳ ಮೂಲಕವಾಗಿ ಜನರು ದೇವರಿಂದ ಉತ್ತರ ಗಳನ್ನು ಪಡೆದುಕೊಳ್ಳಿದ್ದರು. ಅದು ಹೇಗೆಂಬುದು ಸ್ವಷ್ಟವಾಗಿ ತಿಳಿದಿಲ್ಲ; ನೋಡಿ ಅರಜುಹಂಡ 27:20-22

ಬೇತಾಳಿಕಳು ಪ್ರೇತಗಳೊಂದ ತಿಳಿದುಕೊಂಡು ಸಮಾಜಾರಗಳನ್ನು ಇರಾರಿಗೆ ತಿಳಿಸುವವರು.

ಭರಮಿಯೋಜಗಿಂದ ಅಥವಾ, “ತಿಯೋಲ್.”

¹⁴ಸೌಲನು, “ಅವನ ರೂಪ ಹೇಗೆದಿ?” ಎಂದನು.

ಆ ಹೇಗೆನು, “ಅವನು ನಿಲುವಂಗಿಯನ್ನು ಧರಿಸಿ ಕೊಂಡಿರುವ ಬಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು.

ಅವನೇ ಸಮುದ್ರೇಲನೆಂಬುದನ್ನು ಸೌಲನು ತಿಳಿದು ಕೊಂಡು ಸಾಷ್ಟಾಂಗ ನಮನಾರ್ಥ ಮಾಡಿದನು.

¹⁵ಸಮುದ್ರೇಲನು, “ನನಗೆ ತೊಂದರೆಯನ್ನೇ ಕೊಡು ತೀರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೋ?” ಎಂದು ಸೌಲನನ್ನು ಹೇಳಿದನು.

ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಥಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತೈಟಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಅತನು ಪ್ರವಾದಿಗಳಿಂದಾಗಲೀ ಕನಸುಗಳಿಂದಾಗಲೀ ನನಗೆ ಉತ್ತರಿಸಿತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು.

¹⁶ಸಮುದ್ರೇಲನು, “ಯಿಹೋವನು ನಿನ್ನನ್ನು ತೈಟಿಸಿದ್ದಾನೆ. ಈಗ ಆತನು ನಿನ್ನ ನೆರಿಯವನೊಂದಿಗಿದ್ದಾನೆ. ಅದ್ದರಿಂದ ನನ್ನನ್ನೇ ಕರೆಯುವೆ? ¹⁷ಯಿಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅಪ್ರಾಳಿಂಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯಿಹೋವನು ರಾಜ್ಯಾಧಿಕಾರವನ್ನು ನಿನ್ನ ಕ್ರಿಂಜಿಂದ ಕಿತ್ತು ಕೊಂಡು ನಿನ್ನ ನೆರಿಯವರಲ್ಲಿ ಬಬ್ಬನಿಗೆ ಕೊಳ್ಳಬು. ದಾವೀದನೇ ಆ ನೆರಿಯವನು. ¹⁸ನಿನೀನು ಯಿಹೋವನಿಗೆ ವಿಧೀಯನಾಗಲಿಲ್ಲ. ನೀನು ಅಮಾಲೇಕರನ್ನು ನಾಶಗೊಳಿಸಲಿಲ್ಲ; ಯಿಹೋವನು ಅವರ ಬಗ್ಗೆ ಎಷ್ಟು ಕೋರೆಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯವಿಸಿಲ್ಲ. ಆದುದರಿಂದಲೇ ಯಿಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ. ¹⁹ಯಿಹೋವನು ನಿನ್ನನ್ನು ಮತ್ತು ಇಸ್ತೇಲರನ್ನು ಥಿಲಿಷ್ಟಿಯರ ಪರಕ್ಕೆ ಒಬ್ಬಪ್ಪತ್ತನೆ. ಥಿಲಿಷ್ಟಿಯರು ಇನ್ನೇಲ್ಲಾ ಸ್ನೇಹಿತನ್ನು ಸೋಲಿಸುವಂತೆ ಯಿಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಳನೆ ಇಲ್ಲಿರುತ್ತಿರೆ!” ಎಂದು ಹೇಳಿದನು.

²⁰ಆ ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುದ್ರೇಲನು ಹೇಳಿದ ಮಾತುಗಳನ್ನು ಹೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗೆಲು ಮತ್ತು ರಾತ್ರಿ ಓನನ್ನು ತಿಂದಿರಲಿಲ್ಲ; ಅದ್ದರಿಂದ ಅವನು ಬಹಳ ಬಲಹೀನನಾಗಿದ್ದನು.

²¹ಆ ಹೇಗೆನು ಸೌಲನು ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವದನ್ನು ಅವಳು ನೋಡಿದಳು. “ಇಲ್ಲಿ ನೋಡು, ನಾನು ನಿನ್ನ ನೇವಕಿ. ನಾನು ನಿನಗೆ ವಿಧೀಯಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಳಿಸಿ ನಿನೀನು ಹೇಳಿದ್ದನ್ನು ಮಾಡಿದೆ. ²²ಈಗ ದಯವಿಟ್ಟು ನನ್ನ

ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಹೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಾಗಿದ್ದು” ಎಂದಳು.

²³ಆದರೆ ಸೌಲನು ನಿರಾಕರಿಸಿ, “ನಾನು ತಿನ್ನಪುದಿಲ್ಲ” ಎಂದನು.

ಉಳಿಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಹಾಸಿಗೆಯ ಮೇಲೆ ಕುಶಿತನು. ²⁴ಆ ಹೇಗಳಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯಿಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅರನ್ನು ತನ್ನ ಗ್ರಾಂಡಲೇ ನಾದಿಬಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು. ²⁵ಆ ಹೇಗೆನು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳ ಉಳಿಟಮಾಡಿದರು. ನಂತರ ಆ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು.

ಥಿಲಿಷ್ಟಿಯರ ಅಧಿವಿಟಿಗಳು ದಾವೀದನ ಸಹಾಯವನ್ನು ನಿರಾಕರಿಸಿದರು

29 ಥಿಲಿಷ್ಟಿಯರ ಸ್ನೇಹಿತರಲ್ಲಾ ಅಫೇಕಿನಲ್ಲಿ ಒಟ್ಟು ಗೂಡಿದರು. ಇಸ್ತೇಲರು ಇಜ್ಜೀಲ್ರೂ ಬಳಿಯಿರುವ ಜಿಲ್ಲಾಮೆಯ ಹತ್ತಿರ ಹಾಳೆಯವಾಡಿಕೊಂಡರು. ²ಥಿಲಿಷ್ಟಿಯರ ಅಧಿವಿಟಿಗಳು ನೂರು ಜನರ ಗುಂಪುಗಳಾಗಿಯೂ ಒಂದು ಸಾವಿರ ಜನರ ಗುಂಪುಗಳಾಗಿಯೂ ಬರುತ್ತಿದ್ದರು. ದಾವೀದನು ಮತ್ತು ಅವನ ಜನರು ಆಕೀವಣ ಹಿಂದೆ ಬರುತ್ತಿದ್ದರು.

³ಥಿಲಿಷ್ಟಿಯರ ಅಧಿವಿಟಿಗಳು, “ಈ ಇಬಿಯರು ಇಲ್ಲಿ ಮಾಡುತ್ತಿರುವುದೇನು?” ಎಂದು ಹೇಳಿದರು.

ಆಕೀವಣ ಥಿಲಿಷ್ಟಿಯರ ಸೇನಾಧಿವಿಟಿಗಳಿಗೆ, “ಇವನು ದಾವೀದ. ದಾವೀದನು ಸೌಲನ ಅಧಿಕಾರಿಗಳಲ್ಲಿ ಬಬ್ಬನು. ದಾವೀದನು ಬಹಳ ಕಾಲದಿಂದ ನನ್ನೊಳನೆ ಇಡ್ಡಾನೆ. ದಾವೀದನು ಸೌಲನನ್ನು ತೊರೆದು ನನ್ನ ಬಳಿಗೆ ಬಂದಾಗಿಸಿಂದ ನಾನು ಅವನಲ್ಲಿ ಯಾವ ತಪ್ಪಣಿಗೂ ಗುರುತಿಸಿಲ್ಲ” ಎಂದನು.

⁴ಆದರೆ ಥಿಲಿಷ್ಟಿಯರ ಅಧಿವಿಟಿಗಳು ಆಕೀವಣ ಮೇಲೆ ಬಹಳ ಕೋರಗೊಂಡು, “ದಾವೀದನನ್ನು ಹಿಂದಕ್ಕೆ ಕಳುಹಿಸಿ! ನಿನೀನ ಕೊಟ್ಟಿರುವ ನಗರಕ್ಕೆ ದಾವೀದನು ಹಿಂದಿರುಗಿ ಹೋಗಲೇಬೇಕು. ಆವನು ನಮ್ಮೊಡನೆಯಾದಕ್ಕೆ ಬರುವಂತಿಲ್ಲ. ಅವನು ನಮ್ಮ ಜೊತೆಯಲ್ಲಿದ್ದರೆ, ಆಗ ನಮ್ಮ ಪಾಳಿಯಲ್ಲಿ ಬಬ್ಬ ಇತ್ತುವಿದ್ದಂತಾಗುತ್ತದೆ. ಅವನು ನಮ್ಮ ಜನರನ್ನು ಕೊಲುವುದರ

ಮೂಲಕ ತನ್ನ ರಾಜನ ಮೆಚ್ಚಿಗೆಯನ್ನು ಗಳಿಸುತ್ತಾನೆ.
‘ದಾವೀದನೆಂಬ ಈ ವ್ಯಕ್ತಿಯನ್ನು ಶುರಿಪು, ಇಸ್ತೇಲರು
ಹುಟ್ಟಿಯತ್ತಾ ಹಾಡುವ ಹಾಡು ಹೀಗಿದೆ:

ಸೌಲನು ಸಾವಿರಗಟ್ಟಲೆ ಶತ್ರುಗಳನ್ನು
ಕೊಂದನು. ದಾವೀದನು ಲಕ್ಷಣ ತರಗಟ್ಟಲೆ
ಶತ್ರುಗಳನ್ನು ಕೊಂದನು!“ ಎಂದು ಹೇಳಿದರು.

‘ಆದ್ದರಿಂದ ಆಕೀಷನು ದಾವೀದನನ್ನು ಕರೆದು,
“ಯಿಹೋವವನಾಳೆ, ನೀನು ನನಗೆ ಯಥಾರ್ಥನಾಗಿ
ರುವೆ. ನೀನು ನನ್ನ ಸೈನ್ಯದಲ್ಲಿ ಸೇವೆ ಮಾಡುವುದೂ ನನಗೆ
ಇಷ್ಟೆ ನೀನು ನನ್ನ ಹತ್ತಿರಕ್ಕೆ ಬಂಡಾಗಿನಿಂದ ನಾನು ನಿನ್ನಲ್ಲಿ
ಯಾವ ತಪ್ಪನ್ನೂ ಗುರುತಿಸಿಲ್ಲ. ನೀನು ಒಳ್ಳಿಯವನೊಂದು
ಫಿಲಿಷ್ಟಿಯರ ಅಧಿವರ್ತಿಗಳು* ಸಹ ಯೋಜಿಸಿದ್ದಾರೆ.
‘ಸಮಾಧಾನದಿಂದ ಹಿಂದಿರುಗಿ ಹೋಗು. ಫಿಲಿಷ್ಟಿಯರ
ಅಧಿವರ್ತಿಗಳ ವಿರುದ್ಧ ಹನನ್ನೂ ಮಾಡಬೇಕೆಂದು’ ಎಂದು
ಹೇಳಿದನು.

‘ದಾವೀದನು, “ನಾನು ಮಾಡಿರುವ ತಪ್ಪಾದರೂ
ಹನು? ನಾನು ನಿನ್ನ ಹತ್ತಿರಕ್ಕೆ ಬಂಡಾಗಿನಿಂದ ಈಗಿನವರಿಗೆ
ನನ್ನಲ್ಲಿ ನೀನು ಗುರುತಿಸಿರುವ ದುಷ್ಟತನವಾದರೂ
ಹನು? ರಾಜನಾದ ನನ್ನ ಒಡಿಯನ ಶತ್ರುಗಳ ವಿರುದ್ಧ
ಹೋರಾಡಲು ನನ್ನನ್ನು ಬಿಡುವುದಿಲ್ಲವೇಕೆ?” ಎಂದು
ಹೇಳಿದನು.

‘ಆಕೀಷನು, “ನೀನು ಒಳ್ಳಿಯವನೆಂದು ನಾನು
ನಂಬುತ್ತೇನೆ. ನೀನು ದೇವದೂತನಂತಿರುವೆ. ಆದರೆ
ಫಿಲಿಷ್ಟಿಯ ಸೇನಾಧಿವರ್ತಿಗಳು, ‘ದಾವೀದನು ನಮ್ಮ ಜೊತೆ
ಯುದ್ಧಕ್ಕೆ ಬರುವಂತಿಲ್ಲ’ ಎಂದು ಈಗಲೂ ಹೇಳು
ತ್ತಿದ್ದಾರೆ.¹⁰ ನೀನು ಮತ್ತು ನಿನ್ನ ಜನರು ಮುಂಜಾನೆಯ
ಲ್ಲಿಯು ಹಿಂದಿರುಗಿ ಹೋಗಿ. ನಾನು ನಿನಗೆ ಹೊಳ್ಳಿರುವ
ನಗರಕ್ಕೆ ಹಿಂದಿರುಗು. ಅಧಿವರ್ತಿಗಳು ನಿನ್ನ ಬಗ್ಗೆ ಹೇಳು
ತ್ತಿರುವ ಕೆಟ್ಟ ಮಾತುಗಳಿಗೆ ಗಮನ ನೀಡಬೇಕೆಂದು. ನೀನು
ಒಬ್ಬ ಒಳ್ಳಿಯ ಮನುವು. ಆದ್ದರಿಂದ ಸೂರ್ಯನು
ಮೇಲೇರುವಷ್ಟು ನೀನು ನಮ್ಮನ್ನು ಬಿಟ್ಟುಹೋಗು”
ಎಂದನು.

¹¹ಆದ್ದರಿಂದ ದಾವೀದನು ಮತ್ತು ಅವನ ಜನರು
ಮಾರನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಫಿಲಿಷ್ಟಿಯರ
ದೇಶಕ್ಕೆ ಹಿಂದಿರುಗಿ ಹೋದರು. ಫಿಲಿಷ್ಟಿಯರು
ಇಂಗ್ಲೀಸಿಗೆ ಹೋದರು.

ಫಿಲಿಷ್ಟಿಯರ ಅಧಿವರ್ತಿಗಳು ಫಿಲಿಷ್ಟಿಯರ ಅಧಿವರ್ತಿಗಳು ದಾವೀದನನ್ನು
ಮೆಚ್ಚಿಕೊಂಡಿದ್ದರು. ಆದರೆ ಫಿಲಿಷ್ಟಿಯ ಸೇನಾಧಿವರ್ತಿಗಳು ಅವನಿಗೆ
ವಿರುದ್ಧವಾಗಿದ್ದರು.

ಚಿಕ್ಕಗಿಗೆ ಅಮಾಲೇಕ್‌ರ ಆಕ್ರಮಣ
30 ಮೂರನೆಯ ದಿನ ದಾವೀದನು ಮತ್ತು ಅವನ
ಜನರು ಚಿಕ್ಕಗ್ಗೆ ಉರಿಗೆ ಬಂದರು.

ಅಮಾಲೇಕ್‌ರು ಚಿಕ್ಕಗನ್ನು ಆಕ್ರಮಣ ಮಾಡಿರುವುದನ್ನು
ಅವರು ನೋಡಿದರು. ಅಮಾಲೇಕ್‌ರು ನೆಗ್ವಾ
ವೆದೇಶದ ಮೇಲೆ ದಾಳಿ ಮಾಡಿದರು. ಅವರು ಚಿಕ್ಕಗನ್ನು
ಆಕ್ರಮಿಸಿದರು ಮತ್ತು ಆ ನಗರವನ್ನು ಸುಟ್ಟುಹಾಕಿದರು.

²ಅವರು ಚಿಕ್ಕಗಿನ ಸ್ತ್ರೀಯರನ್ನು ಚಿಕ್ಕವರು ದೂಡೆವರೆನ್ನದೆ
ಎಲ್ಲರನ್ನೂ ಬಂಧಿಗಳನ್ನಾಗಿ ವ್ಯಾಳಿದುಕೊಂಡು ಹೋಗಿ
ದ್ದರು; ಅವರು ಯಾರನ್ನೂ ಕೊಂದಿರಲೀಲ್ಲ, ಆದರೆ
ಎಲ್ಲರನ್ನೂ ವ್ಯಾಳಿದುಕೊಂಡು ಹೋಗಿದ್ದರು.

³ದಾವೀದನು ಮತ್ತು ಅವನ ಜನರು ಚಿಕ್ಕಗಿಗೆ ಬಂದರು.

ನಗರವು ಸುಟ್ಟಿರುವುದನ್ನು ಅವರು ನೋಡಿದರು.
ಅವರ ಹಂಡಿಯರಾಗಲೀ ಗಂಡುಮಣ್ಣಾಗಲೀ ಹೆಣ್ಣು

ಮಣ್ಣಾಗಲೀ ಅಲ್ಲಿರಲೀಲ್ಲ. ಅಮಾಲೇಕ್‌ರು ಅವರನ್ನು
ವ್ಯಾಳಿದುಕೊಂಡು ಹೋಗಿದ್ದರು. ⁴ದಾವೀದ ಮತ್ತು ಅವನ
ಸೈನ್ಯದ ಇತರರು ತಕ್ಕಿಮೀರಿ ಜೋರಾಗಿ ಆತ್ಮರು.

⁵ದಾವೀದನು ಇಬ್ಬರು ಹೆಂಡಿಯರಾದ ಇಂಗ್ಲೀಸನ್ನು
ಅಹಿನೋವಮಳನ್ನೂ ಕರ್ಮೆ ಲಿನ ನಾಬಾಲನ ವಿಧವೆ
ಯಾದ ಅಬ್ಬೇಗ್ಗೆಲಳನ್ನೂ ಅಮಾಲೇಕ್‌ರು ವ್ಯಾಳಿ
ಕೊಂಡು ಹೋಗಿದ್ದರು.

“ಸೈನ್ಯದಲ್ಲಿದ್ದ ಎಲ್ಲರು ದುಃಖತವ್ರಾಗಿದ್ದರು ಮತ್ತು
ಕೊಂಡಿಗೊಂಡಿದ್ದರು; ಯಾಕೆಂದರೆ ಅವರ ಗಂಡು ಮತ್ತು
ಹೆಣ್ಣುಮಣ್ಣಿಳಿಲ್ಲ ಸೆರಿಯಾಳುಗಳಿಗಾಗಿ ಒಯ್ಲಪ್ಪಿದ್ದರು.

ದಾವೀದನನ್ನು ಕಲ್ಲುಗಳಿಂದ ಕೊಲ್ಲಬೇಕೆಂದು ಅವರು
ಮಾತಾಡಿಕೊಳ್ಳುತ್ತಿದ್ದರು. ದಾವೀದನು ಇಡರಿಂದ ತಳ
ಮಣಿಗಳಿಂಡರೂ ತನ್ನ ದೇವರಾದ ಯಿಹೋವನಲ್ಲಿ

ತನ್ನನ್ನು ಬಲಪಡಿಸಿಕೊಂಡನು. ⁷ದಾವೀದನು ಯಾಜಕ
ನಾದ ಬಾಬಾತಾರಿನಿಗೆ, “ಎವೋದನ್ನು ತೆಗೆದುಕೊಂಡು
ಬಾ” ಎಂದನು. ⁸ನಿಂತರ ದಾವೀದನು ಯಿಹೋವನಲ್ಲಿ,

“ನಮ್ಮ ಕುಟುಂಬಗಳನ್ನು ಅವರರಿಸಿದ ಜನರನ್ನು ನಾನು
ಅಳಿಸಿಕೊಂಡು ಹೋಗಬೇಕೇ? ನಾನು ಅವರನ್ನು ಸೇರಿ
ಹಿಡಿಯವನೇ?” ಎಂದು ಪ್ರಾರ್ಥಿಸಿದನು.

ಯಿಹೋವನು, “ಅವರನ್ನು ಅಳಿಸಿಕೊಂಡು
ಹೋಗು. ಅವರನ್ನು ನೀನು ಸೆರಿಹಿಡಿಯಬಹುದು. ನಿಮ್ಮ
ಕುಟುಂಬಗಳನ್ನೂ ನೀವು ರಕ್ಷಿಸಬಹುದು” ಎಂದು
ಉತ್ತರಿಸಿದನು.

ದಾವೀದ ಮತ್ತು ಅವನ ಜನರ ಈಚೆಷ್ಟಿನ
ಗುಲಾಮನನ್ನು ಕಂಡರು

⁹⁻¹⁰ದಾವೀದನು ತನ್ನ ಅರುನಂರು ಜನರೊಂದಿಗೆ
ಬಿಸೋರ್ ಹಳ್ಳಕ್ಕೆ ಹೋದನು. ಸುಮಾರು ಇನ್ನೂರು
ಜನರು ಬಹಳ ಅಯಾಸಗೊಂಡು ಬಲಪ್ಪೇನರಾಗಿದ್ದುದೆ

ರಿಂದ ಅಲ್ಲಿಯೇ ಉಳಿದರು. ಆದ್ದರಿಂದ ದಾವೀದನು ಮತ್ತು ಅವನ್ ನಾನಾರು ಜನರು ಅಮಾಲೇಕ್‌ರನ್ನು ಅಟ್ಟಿಸಿಕೊಂಡು ಹೋದರು.

¹¹ ಈಜೆಪ್ಪಿನವನೇಂಬ್ಬನು ಹೊಲದಲ್ಲಿ ಬಿದ್ದಿರುವುದನ್ನು ದಾವೀದನ ಜನರು ಕಂಡರು. ಅವರು ಈಜೆಪ್ಪಿನವನನ್ನು ದಾವೀದನ ಹತ್ತಿರಕ್ಕೆ ತಂದರು. ಅವರು ಈಜೆಪ್ಪಿನವನಿಗೆ ಕುಡಿಯಲು ನೀರನ್ನು ಮತ್ತು ತಿನ್ನಲು ಆಹಾರವನ್ನು ಕೊಟ್ಟರು. ¹² ಅವರು ಈಜೆಪ್ಪಿನವನಿಗೆ ಅಂಜೂರದ ಹಣ್ಣಿನ ಉಂಡಿಯನ್ನೂ ಎರಡು ಗೊಂಟಲು ಒಣ ದೂಕ್ಕಿಯನ್ನೂ ಹೊಟ್ಟರು. ಅವನು ತಿಂದನಂತರ ಚೀತರಿಸಿ ಕೊಂಡನು. ಅವನು ಮೂರು ಹಗಲು ಮತ್ತು ಮೂರು ರಾತ್ರಿ ಆಹಾರವನ್ನೇನೂ ತಿಂದಿರಲಿಲ್ಲ; ನೀರನ್ನೂ ಕುಡಿದಿರಲಿಲ್ಲ.

¹³ ದಾವೀದನು ಈಜೆಪ್ಪಿನವನನ್ನು, “ನಿಮ್ಮ ಒಡೆಯನು ಯಾರು? ನೀನು ಬಂದಿರುವುದು ಎಲ್ಲಿಂದ?” ಎಂದು ಕೇಳಿದನು.

ಈಜೆಪ್ಪಿನವನು, “ನಾನು ಒಬ್ಬ ಈಜೆಪ್ಪಿನವನು ನಾನು ಒಬ್ಬ ಅಮಾಲೇಕ್‌ನ ಗುಲಾಮನು. ಮೂರು ದಿನಗಳ ಹಿಂದೆ ನಾನು ಅಸ್ವಸ್ಥನಾಗಿದ್ದರಿಂದ ನಮ್ಮ ಒಡೆಯನು ನನ್ನನ್ನು ಬಿಟ್ಟುಹೊಂಡನು. ¹⁴ ಕೆರೆತ್ತರು* ವಾಸಿಸುವ ನೆಗ್ರೋ ಮೇಲೆ ನಾವು ಆಕ್ರಮಣ ಮಾಡಿದ್ದೇವೆ. ನಾವು ಯೆಹೂದ ದೇಶದ ಮೇಲೆ ಮತ್ತು ಕಾಲೀಭೂರು ವಾಸಿಸುವ ನೆಗ್ರೋ ಪ್ರಾಂತಗಳ ಮೇಲೆ ಆಕ್ರಮಣ ಮಾಡಿದ್ದೇವೆ. ನಾವು ಚಿಕ್ಕಗನ್ನು ಸುಟ್ಟುಹಾಕಿದ್ದೇವೆ” ಎಂದು ಹೇಳಿದನು.

¹⁵ ದಾವೀದನು ಈಜೆಪ್ಪಿನವನನ್ನು, “ನಿಮ್ಮ ಶುಟುಂಬ ಗಳನ್ನು ಅವರಿಸಿರುವ ಜನರ ಹತ್ತಿರಕ್ಕೆ ನಮ್ಮನ್ನು ಕರೆದು ಕೊಂಡು ಹೋಗುವೆಯಾ?” ಎಂದು ಕೇಳಿದನು.

ಈಜೆಪ್ಪಿನವನು, “ನೀವು ನನ್ನನ್ನು ಕೊಲ್ಲಲ್ಪಡಿಲ್ಲ ವೆಂದು ಇಲ್ಲವೇ ನನ್ನ ಒಡೆಯನಿಗೆ ಮರಳಿ ಬಿಟ್ಟುವುದಿಲ್ಲ ವೆಂದು ದೇವರ ಮುಂದೆ ವ್ಯಾಳ ಮಾಡಿರಿ. ಆಗ ನಾನು ನಿಮ್ಮವರನ್ನು ಕಂಡು ಹಿಡಿಯಲು ಸಹಾಯ ಮಾಡುತ್ತೇನೇ” ಎಂದು ಹೇಳಿದನು.

ದಾವೀದನು ಅಮಾಲೇಕ್‌ರನ್ನು ಸೋಲಿಸುವನು

¹⁶ ಈಜೆಪ್ಪಿನವನು ದಾವೀದನನ್ನು ಅಮಾಲೇಕ್‌ರ ಬಳಿಗೆ ಕರೆದುಕೊಂಡು ಹೋದನು. ಅವರು ತಿನ್ನತ್ತು ಕುಡಿಯಲ್ಲಿ ಸುತ್ತುವರಿದು ನೆಲದ ಮೇಲೆ ಬಿಡಿದ್ದರು. ಫಿಲಿಪ್ಪಿಯರ ಮತ್ತು ಯೆಹೂದ್ಯಾರ ದೇಶದಿಂದ ಸೂರೆಮಾಡಿದ ವಸ್ತುಗಳೆಂದ ಸೆಂಬ್ರಮವನ್ನು ಆಚರಿಸುತ್ತಿದ್ದರು. ¹⁷ ದಾವೀದನು ಅವರನ್ನು ಸೋಲಿಸಿ ಅವರನ್ನು

ಕರೆತ್ತರು ಅಥವಾ “ಶ್ರೀಜನ ಜನರು.” ಇವುತ್ತಾ ಇವರು ಫಿಲಿಪ್ಪಿಯರ ಇರಬಹುದು.

ಕೊಂಡನು. ಅವರು ಹೊತ್ತಾರೆಯಿಂದ ಮಾರನೆಯ ದಿನದ ಸಂಜೀಯವರಿಗೆ ಹೋರಾಡಿದರು. ನಾನಾರು ಮಂದಿ ಯುವಕರು ತಮ್ಮ ಬಂಜಿಗಳ ಮೇಲಕ್ಕೆ ಹಾರಿ ಓಡಿ ಹೋದದ್ದನ್ನು ಬಿಟ್ಟರೆ, ಉಳಿದ ಅಮಾಲೇಕ್‌ರಲ್ಲಿ ಯಾರೂ ತಪ್ಪಿಸಿಕೊಳ್ಳಲಾಗಲಿಲ್ಲ.

¹⁸ ದಾವೀದನು ತನ್ನ ಇಬ್ಬರು ಹೆಂಡತಿಯರನ್ನು ಮರಳಿ ಪಡೆದನು. ಅಮಾಲೇಕ್‌ರು ಸೂರೆ ಮಾಡಿದ್ದೆಲ್ಲವನ್ನೂ ದಾವೀದನು ಮತ್ತೆ ಹಿಂದಕ್ಕೆ ಪಡೆದನು. ¹⁹ ಏನೂ ಕಳೆದು ಹೋಗಿರಲಿಲ್ಲ. ಅವರು ತಮ್ಮ ಎಲ್ಲ ಮಕ್ಕಳನ್ನೂ ಮುದುಕರನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಮತ್ತೆ ಪಡೆದು ಕೊಂಡರು. ಅವರು ತಮ್ಮ ಬೆಲೆಬಾಳುವ ವಸ್ತುಗಳನ್ನೂ ಅಮಾಲೇಕ್‌ರು ತೆಗೆದುಕೊಂಡು ಹೋಗಿದ್ದ ಎಲ್ಲವನ್ನೂ ಮತ್ತೆ ಪಡೆದುಕೊಂಡರು. ಹೀಗೆ ದಾವೀದನು ಎಲ್ಲವನ್ನೂ ತೆಗೆದುಕೊಂಡು ಬಂದನು. ²⁰ ದಾವೀದನು ಎಲ್ಲ ಕುರಿಗಳನ್ನೂ ಮತ್ತು ದನಗಳನ್ನೂ ತೆಗೆದುಕೊಂಡನು. ಈ ಪಶುಗಳು ಮುಂದೆ ಹೋಗುವಂತೆ ದಾವೀದನ ಜನರು ಮಾಡಿದರು. ದಾವೀದನ ಜನರು, “ಅವು ದಾವೀದನ ಕೊಡುಗಳು” ಎಂದು ಹೇಳಿದರು.

ಎಲ್ಲರೂ ಸಮಾನವಾಗಿ ಹಂಡಿಕೊಂಡರು

²¹ ದಾವೀದನು ತನ್ನ ಇನ್ನೂರು ಮಂದಿ ಉಳಿದುಕೊಂಡಿದ್ದ ಬೆಸೋರ್ ಹಳ್ಳಕ್ಕೆ ಬಂದನು. ತಮ್ಮ ಅತಿಯಾದ ಆಯಾಸದಿಂದಲೂ ಬಲಹೀನತೆಯಿಂದಲೂ ದಾವೀದನನ್ನು ಹಿಂಬಾಲಿಸಲಾಗದ ಜನರೇ ಇವರು. ದಾವೀದನನ್ನು ಮತ್ತು ಅವನೊಡನೆ ಹೋಗಿದ್ದ ಸೈಕರನ್ನು ಸಂಧಿಸಲು ಇವರು ಹೊರಗೆ ಬಂದರು. ದಾವೀದ ಮತ್ತು ಅವನ ಸೈನ್ಯವು ಸಮೀಕ್ಷಿಸಿದಾಗ, ಬೆಸೋರ್ ಹಳ್ಳದಲ್ಲಿದ್ದ ಜನರು ಅವರನ್ನು ವಂದಿಸಿದರು. ²² ಆದರೆ ದಾವೀದನ ಜೀತೆಯಲ್ಲಿ ಹೋಗಿದ್ದ ಜನರ ಗುಂಪಿನಲ್ಲಿ ಕೆಟ್ಟ ಜನರೂ ಕಿಡಿಗೇಗಿಗಳೂ ಇದ್ದರು. ಆ ಕಿಡಿಗೇಗಿಗಳು, “ಈ ಇನ್ನೂರು ಜನರು ನಮ್ಮಿಂಡನೆ ಬರಲಿಲ್ಲ. ಆದ್ದರಿಂದ ನಾವು ವಶಪಡಿಸಿಕೊಂಡ ವಸ್ತುಗಳಲ್ಲಿ ಯಾವುದನ್ನೂ ಇವರಿಗೆ ಕೊಡುವುದಿಲ್ಲ. ಇವರು ತಮ್ಮ ಹೆಂಡತಿಯರನ್ನು ಮತ್ತು ಮಕ್ಕಳನ್ನು ಮಾತ್ರ ತೆಗೆದುಕೊಳ್ಳಬಹುದು” ಎಂದು ಹೇಳಿದರು.

²³ ದಾವೀದನು, “ನನ್ನ ಸಹೋದರರೇ, ಆ ರೀತಿ ಮಾಡಬೇಡಿ! ಯಿಹೋವನು ನಮಗೆ ದಯವಾಲಿಸಿರುವುದನ್ನು ಕುರಿತು ಯೋಜಿಸಿ! ನಮ್ಮ ಮೇಲೆ ಧಾಳಿಮಾಡಿದ ಶತ್ರುಗಳನ್ನು ಸೋಲಿಸಲು ಯಿಹೋವನು ನಮ್ಮನ್ನು ನೇಮಿಸಿದನು. ²⁴ ನೀವು ಹೇಳಿಪುದನ್ನು ಯಾರೂ ಕೇಳುವುದಿಲ್ಲ! ಯುದ್ಧಮಾಡುವವನಿಗೆ ಸಿಗುವ ಪಾಲು ಮತ್ತು ಯುದ್ಧ ಸಾಮಗ್ರಿಗಳನ್ನು ಕಾಯುವವನಿಗೆ ಸಿಗುವ ಪಾಲು

ఒందే సముద్రాగిరబేశు. వృత్తియోభ్యర పాలూ ఒందే సముద్రాగిరబేశు” ఎందు ఉత్తరిసిదను.

²⁵ ఇస్రేలిగి దావీదను ఇదన్న ఆచ్ఛాయన్నాగి మత్తు నియమవన్నాగి మాడిదను. ఈ నియమవు ఇవ్విగూ ముందు పరియుతిదే.

²⁶ దావీదను జిక్కిగిగి ఆగమిసిదను. నంతర అవను అమాలేక్రింద వశపడిసికోందిద్ద కేలపు వస్తుగళన్న యీహూదద అవన గిథియిరిగూ నాయకిగూ కంటు కంటుహిసిదను. దావీదను, “యీహోవసి తప్పుగళింద నాపు వశపడిసికోంద వస్తుగళ కోడుగేయు నిముగాణ ఇల్లిదు” ఎందు హేళిదను.

²⁷ దావీదను అమాలేక్రింద వశపడిసికోంద కేలపు వస్తుగళన్న బేటేలినపరిగి, నేగివిన రామోతినపరిగి, యత్తీరినపరిగి, ²⁸ అరోఎయీరి నపరిగి, సిప్పోతినపరిగి, ఎష్టోవదవరిగి, ²⁹ రాకాలినపరిగి, ఏరపైల్చర మత్తు కేస్తర పట్టణ గలిగి, ³⁰ కోమాధవరిగి, బోరాషానినపరిగి, అతాశినపరిగి ³¹ మత్తు హబోలీనినపరిగి కంటుహిసి కోట్టను మత్తు తన్న జనరు హోరిగ్ద ఇతర స్థలాల నాయకిగూ అ వస్తుగళల్లి కేలపన్న కంటుహిసిదను.

సౌలన మరణ

31 ఫిలిష్టియరు ఇస్రేలరు విరుద్ధ హోరి కెడరు. ఇస్రేలరు ఫిలిష్టియిరింద ఓడి కోందరు. బహా జన ఇస్రేలరు గిలోవే తిఖిర దల్లి హతాదరు. ² ఫిలిష్టియరు సౌల మత్తు అవన మక్కలాందిగి భించరవాణి హోరాడిదరు. సౌలన మక్కలాద యోనాతాన, అబీనాదాబ మత్తు మల్చీషుపరస్తు ఫిలిష్టియరు కోందరు.

³ సౌలన విరుద్ధవాడ ఈ యుద్ధపు బహా ఫోర వాగిత్తు, బిల్లుగారు సౌలన మేలే బాణగళన్న బిట్టిద్దరింద సౌలను బహావాగి గాయగొందను. ⁴ సౌలను తన్న అయిధవాకసిగి, “నిన్న ఖడగ్దింద ఇరిదు నన్నస్తు కోందుబిడు. ఆగ, ఈ పరదేశియరు నన్నస్తు గాయగోళిసుపుదుక్కాగలే ఆపహాస్త మాడుపుదుక్కాగలే నాధ్యవాగుపుదిల్ల” ఎందను. ఆదరే సౌలన ఆయిధవాకసు నిరాకరిసిదను. సౌలన సకాయకను బహా భయగొందిదను.

ఆడ్దరింద సౌలను తన్న స్పౌత ఖడగ్దిందలే ఇరిదు ఆత్మహత్తే మాడికోందను. ⁵ సౌలను సత్తు హోద ద్వాన్న కండ ఆయిధవాకసు తన్న ఖడగ్దింద తానూ ఆత్మహత్తే మాడికోందను. అవను సౌల నోందిగి అల్లియే సత్తు హోదను. ⁶ హేగి సౌలను

మత్తు అవన మూవరు గండుమక్కలూ మత్తు సౌలన ఆయిధవాకసు ఆదే దిన సత్తు హోదరు.

సౌలన దేహపు ఫిలిష్టియిరిగి సిహితు

⁷ ఇస్రేలర స్వేచ్ఛ ఓడికోఎగుత్తిరుపుదన్న కంటేయ మంత్రాందు వక్కరదల్లి వాసమాడుత్తిద్ద ఇస్రేలరు నోందిదరు. సౌలను మత్తు అవన మక్కలు సత్తు నుండి అవరు నోందిదరు. ఆదుదరింద ఆ ఇస్రేలరు తమ్మ నగరగళన్న బిట్టు ఓడి కోఎదరు. నంతర ఫిలిష్టియరు బందు ఆ నగర గళన్న వశపడిసికోందు నేలిసిదరు.

⁸ మార్సినెయ దిన, సత్తు దేహగళింద వస్తుగళన్న దోషలు ఫిలిష్టియరు బందరు. సౌలను మత్తు అవన మూరు జన మక్కలు గిలోవే తిఖిరదల్లి సత్తు రుపుదన్న అవరు నోందిదరు. ⁹ సౌలన తలే యన్న ఫిలిష్టియరు కడిచుకాకిదరు. మత్తు అవన ఆయుధగళన్న తేగెచోండరు. ఫిలిష్టియ జనరిగి మత్తు అవర విగ్రహగళ గుడిగి తి విజయద వాతే యన్న కంటుహిసిదరు. ¹⁰ అష్టోరేతళ దేవాలయ దల్లి అవరు సౌలన ఆయుధగళన్న ఇష్టరు. ఫిలిష్టియరు సౌలన దేహవస్తు బేతా వేయానిన గోండిగి నేఱుకాకిదరు.

¹¹ ఫిలిష్టియరు సౌలనిగి పనేను మాడిదరింబు దన్న యాబిషోగిల్చాడినల్లి వాసిసుత్తిద్ద జనరెల్లు తిథిదుకోండరు. ¹² ఆదుదరింద యాబిషిన స్టీచర్ రెల్ల బేతా వేయానిగి హోదరు. అవరు రాత్రి యెల్లు నడెదరు! నంతర అవరు బేతా వేయానిన గోండియల్లిద్ద సౌలన దేహవస్తు ఇష్టిసిదరు. నంతర అవరు సౌలన గండుమక్కల దేహగళన్న ఇష్టిసిదరు. నంతర అవరు ఆ దేహగళన్న యాబిషిగి తేగెచోండు హోదరు. సౌల మత్తు అవన మూరు వరు గండుమక్కల దేహగళన్న యాబిషిన జనరు అల్లి దహిసిచిట్టరు. ¹³ నంతర ఈ జనరు సౌల మత్తు అవన మూరు మక్కల మాళీ గళన్న తేగెచోండు, అపుగళన్న యాబిషిన మరద కేళగి సమాధి మాడిదరు. నంతర యాబిషిన జనరు దుఃఖింద పలు దినగళ కాల ఉపవాస మాడిదరు.*

పలు దినగళ కాల ఉపవాస మాడిదరు సౌలన మరిక్కు తేవు సంతాపన్న వ్యక్తిపెసిలు అనుసరిసిదమగా. అవర నగర వస్తు సౌలను రక్షిసిదేంచుదన్న అవరు ఎందెందిగి మరే యువరిల్ల.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>